



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-I	ಬೆಂಗಳೂರು, ಬುಧವಾರ, ಸೆಪ್ಟೆಂಬರ್ ೧೯, ೨೦೧೮ (ಭಾದ್ರಪದ ೨೮, ಶಕ ವರ್ಷ ೧೯೪೦)	ನಂ. ೧೩೫೨
Part-I	Bengaluru, Wednesday, September 19, 2018 (Bhadrapada 28, Shaka Varsha 1940)	No. 1352

ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ತುಂಗಭದ್ರ ಸ್ಟೀಲ್ ಪ್ರಾಡೆಕ್ಟ್ಸ್ ಲಿಮಿಟೆಡ್, ಹೊಸಪೇಟೆ, ಬಳ್ಳಾರಿ ಜಿಲ್ಲೆ ಇವರಿಗೆ ಸೇರಿದ ಜಮೀನನ್ನು ವಸತಿ ಯೋಜನೆಗಾಗಿ ಕರ್ನಾಟಕ ಗೃಹ ಮಂಡಳಿಯು ಖರೀದಿಸುವ ಕುರಿತು.

- ಓದಲಾಗಿದೆ:** 1. ಭಾರತ ಸರ್ಕಾರದ ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಇಲಾಖೆ ಇವರ ಪತ್ರ ಸಂಖ್ಯೆ: 6(3)/2011-PE-IV, ದಿನಾಂಕ:18/1/2018
2. ಆಯುಕ್ತರು, ಕರ್ನಾಟಕ ಗೃಹ ಮಂಡಳಿ ಇವರ ಪತ್ರ ಸಂಖ್ಯೆ:ಕಗ್ರಮಂ/ಗೃಆ/ ತುಂಗಭದ್ರ ಸ್ಟೀಲ್/ಜಾಗ/171/2512/2016-17, ದಿನಾಂಕ: 19/3/2018, ದಿನಾಂಕ:7/4/2018 ಮತ್ತು 11/7/2018.

ಪ್ರಸ್ತಾವನೆ:

ಮೇಲೆ (1)ರಲ್ಲಿ ಓದಲಾದ ಭಾರತ ಸರ್ಕಾರದ ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಇಲಾಖೆ ಇವರ ಪತ್ರ ದಿನಾಂಕ:18/1/2018ರಲ್ಲಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ರಾಷ್ಟ್ರೀಯ ಹೆದ್ದಾರಿ 63ಕ್ಕೆ ಹೊಂದಿಕೊಂಡಿರುವ ವಿವಿಧ ಸರ್ವೆ ನಂಬರಿನ ಸಂಖ್ಯೆಗಳಲ್ಲಿನ ಒಟ್ಟು 82 ಎಕರೆ 12 ಸೆಂಟ್ಸ್ ಜಮೀನಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೇಂದ್ರ ಸರ್ಕಾರ ಸ್ವಾಮ್ಯದ ತುಂಗಭದ್ರ ಸ್ಟೀಲ್ ಪ್ರಾಡೆಕ್ಟ್ಸ್ ಲಿಮಿಟೆಡ್ ಸಂಸ್ಥೆಯು ನಷ್ಟದಲ್ಲಿ ನಡೆಯುತ್ತಿದ್ದುದರಿಂದ, ಸದರಿ ಸಂಸ್ಥೆಯ ಕಾರ್ಯವನ್ನು ಸ್ಥಗಿತಗೊಳಿಸಿ, ಸದರಿ ಸಂಸ್ಥೆಗೆ ಸೇರಿದ ಜಮೀನನ್ನು ಸರ್ಕಾರ/ಸರ್ಕಾರದ ಸ್ವಾಮ್ಯದಲ್ಲಿರುವ ಇಲಾಖೆಗಳಿಗೆ ಮಾರಾಟ ಮಾಡಲು ಉದ್ದೇಶಿಸಿದ್ದು, ಈ ಜಮೀನನ್ನು ಕರ್ನಾಟಕ ಗೃಹ ಮಂಡಳಿಯು ವಸತಿ ಯೋಜನೆಗಾಗಿ ಎಕರೆ ಒಂದಕ್ಕೆ ರೂ.66.00ಲಕ್ಷ ದರದಂತೆ ಈ ಜಮೀನನ್ನು ನೀಡಲು ದಿನಾಂಕ 10/01/2018ರಂದು ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಅನುಮೋದಿಸಿದೆಯೆಂದು ತಿಳಿಸಿರುತ್ತಾರೆ.

ಮೇಲೆ (2)ರಲ್ಲಿ ಓದಲಾದ ದಿನಾಂಕ:19/3/2018, ದಿನಾಂಕ: 07-04-2018 ಮತ್ತು 11.07.2018ರ ಪತ್ರಗಳಲ್ಲಿ ಆಯುಕ್ತರು, ಕರ್ನಾಟಕ ಗೃಹ ಮಂಡಳಿ, ಇವರು ಕೇಂದ್ರ ಸರ್ಕಾರ ಸ್ವಾಮ್ಯದ ತುಂಗಭದ್ರ ಸ್ಟೀಲ್ ಪ್ರಾಡೆಕ್ಟ್ಸ್ ಲಿಮಿಟೆಡ್ ಸಂಸ್ಥೆಗೆ ಸೇರಿದ ಒಟ್ಟು 82 ಎಕರೆ 12 ಸೆಂಟ್ಸ್ ಜಮೀನನ್ನು ವಸತಿ ಯೋಜನೆಗಾಗಿ ಖರೀದಿಸಲು ಸರ್ಕಾರಕ್ಕೆ ಈ ಕೆಳಕಂಡಂತೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

- ಪ್ರಸ್ತಾಪಿತ ಜಮೀನು ಹೊಸಪೇಟೆಯಿಂದ ತುಂಗಭದ್ರ ಡ್ಯಾಂಗೆ (ಮುನಿರಾಬಾದ್) ಹಾದು ಹೋಗುವ ಮುಖ್ಯರಸ್ತೆಯ ಬದಿಯಲ್ಲಿದ್ದು ಫೌಡ ದೇವರಾಯ ಇಂಜಿನಿಯರಿಂಗ್ ಕಾಲೇಜಿನ ಪಕ್ಕದಲ್ಲಿದೆ ಹಾಗೂ ಹೊಸಪೇಟೆ ಬಸ್ ನಿಲ್ದಾಣದಿಂದ ಸುಮಾರು 2.5 ಕಿ.ಮೀ. ದೂರದಲ್ಲಿ ಹಾಗೂ ರೈಲ್ವೆ ನಿಲ್ದಾಣದಿಂದ 3.5 ಕಿ.ಮೀ. ಹಾಗೂ ಡ್ಯಾಂನಿಂದ ಸುಮಾರು 01 ಕಿ.ಮೀ. ದೂರದಲ್ಲಿದ್ದು ಹೊಸಪೇಟೆ ಪಟ್ಟಣವು ಐತಿಹಾಸಿಕ ಸ್ಥಳ ಹಂಪೆಗೆ ಸಮೀಪದಲ್ಲಿದೆ ಹಾಗೂ ಸದರಿ ಪಟ್ಟಣವು ಗಣಿ ಮತ್ತು ಕಬ್ಬಿಣ ಕೈಗಾರಿಕೆಗಳಿಗೆ ಸಮೀಪದ ಪಟ್ಟಣವಾಗಿರುವುದಲ್ಲದೆ ಪ್ರತಿಷ್ಠಿತ ಜಿಂದಾಲ್ ಸ್ಟೀಲ್ ಪ್ಲಾಂಟ್ ಸಹ ಹೊಸಪೇಟೆ ನಗರದ ಸಮೀಪದ

ತೋರಣಗಲ್ಲು ಹತ್ತಿರ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಹೊಸಪೇಟೆಯಲ್ಲಿ ಜನವಸತಿಗಾಗಿ ಮಂಡಳಿಯ ನಿವೇಶನ/ಮನೆಗಳಿಗೆ ಬಹಳಷ್ಟು ಬೇಡಿಕೆ ಇರುತ್ತದೆ.

- ii. ಹೊಸಪೇಟೆ ನಗರದ ಸುತ್ತಾ ಮುತ್ತ ಕೇವಲ ನೀರಾವರಿ ಜಮೀನು ಮಾತ್ರ ಲಭ್ಯವಿರುವುದರಿಂದ ವಸತಿ ಯೋಜನೆಗಾಗಿ ಯಾವುದೇ ಖಾಸಗಿ ಬಡಾವಣೆಗಳನ್ನು ನಿರ್ಮಿಸಿರುವುದಿಲ್ಲ ಮತ್ತು ಈಗಾಗಲೇ ಹೊಸಪೇಟೆ ಪಟ್ಟಣದಲ್ಲಿ ಕರ್ನಾಟಕ ಗೃಹ ಮಂಡಳಿಯ ವತಿಯಿಂದ ವಸತಿ ಯೋಜನೆಯನ್ನು ಕೈಗೊಳ್ಳುವ ಕುರಿತು 2009ರಲ್ಲಿ ಸಾರ್ವಜನಿಕರಿಂದ ಬೇಡಿಕೆ ಸಮೀಕ್ಷೆಯನ್ನು ನಡೆಸಲಾಗಿತ್ತು. ಈ ಬೇಡಿಕೆ ಸಮೀಕ್ಷೆಗೆ ಸಂಬಂಧಿಸಿದಂತೆ 4,435 ಅರ್ಜಿಗಳನ್ನು ಸ್ವೀಕರಿಸಲಾಗಿರುತ್ತದೆ ಮತ್ತು ಇದರೊಂದಿಗೆ ಹೊಸದಾಗಿ ಬೇಡಿಕೆ ಸಮೀಕ್ಷೆ ಮಾಡಿಸಿದಲ್ಲಿ ಇನ್ನೂ ಹೆಚ್ಚಿನ ಬೇಡಿಕೆಯನ್ನು ನಿರೀಕ್ಷಿಸಬಹುದಾಗಿದೆ.
- iii. ಪ್ರಸ್ತಾಪಿತ ಜಮೀನು ಕರ್ನಾಟಕ ಗೃಹ ಮಂಡಳಿಯ ವಸತಿ ಯೋಜನೆಗೆ ಅತ್ಯಂತ ಯೋಗ್ಯವಾಗಿದ್ದು, ವಸತಿ ಯೋಜನೆಯನ್ನು ನಿರ್ಮಿಸಲು ಸೂಕ್ತವಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗಾಗಿ, ಕಡಿಮೆ ಆದಾಯ ವರ್ಗದವರಿಗಾಗಿ ಮತ್ತು ಮಧ್ಯಮ ಆದಾಯದ ವರ್ಗದವರಿಗಾಗಿ ಯಾವುದೇ ಲಾಭ ಅಥವಾ ನಷ್ಟವಿಲ್ಲದೇ ಕೈಗೆಟುಕುವ ದರದಲ್ಲಿ ವಸತಿ ಯೋಜನೆಯನ್ನು ಅನುಷ್ಠಾನಗೊಳಿಸಬಹುದಾಗಿರುತ್ತದೆ.
- iv. ದಿನಾಂಕ 22/02/2018ರಂದು ನಡೆದ 474ರ ಮಂಡಳಿಯ ಸಭೆಯ ವಿಷಯ ಸಂಖ್ಯೆ.4 ರಲ್ಲಿ ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ತುಂಗಭದ್ರಾ ಸ್ಟೀಲ್ ಪ್ರಾಡಕ್ಟ್ಸ್ ಲಿಮಿಟೆಡ್ ಇವರಿಗೆ ಸೇರಿದ 82 ಎಕರೆ 12 ಸೆಂಟ್ಸ್ ಜಮೀನಿನ ಪೈಕಿ ವಾಸ್ತವವಾಗಿ ಋಣಮುಕ್ತವಾಗಿರುವ ಜಮೀನನ್ನು ಎಕರೆ ಒಂದಕ್ಕೆ ರೂ.66.00 ಲಕ್ಷ ದರದಂತೆ ಕರ್ನಾಟಕ ಗೃಹ ಮಂಡಳಿಯ ವಸತಿ ಯೋಜನೆಗಾಗಿ ಖರೀದಿಸಲು ನಿರ್ಣಯಿಸಲಾಗಿರುತ್ತದೆ.
- v. ಪ್ರಸ್ತಾಪಿತ 82 ಎಕರೆ 12 ಸೆಂಟ್ಸ್ ಜಮೀನಿನ ಪೈಕಿ 10 ಎಕರೆ ವಿಸ್ತೀರ್ಣದಲ್ಲಿ ಮಂಡಳಿಯು 1973-75ನೇ ಸಾಲಿನಲ್ಲಿ 200 ಎಸ್‌ಐಎಚ್‌ಎಸ್ ಮನೆಗಳನ್ನು ರೂ.11.70 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಿ ಬಾಡಿಗೆ ಆಧಾರದಲ್ಲಿ ತುಂಗಭದ್ರಾ ಸ್ಟೀಲ್ ಪ್ರಾಡಕ್ಟ್ಸ್ ಲಿಮಿಟೆಡ್ ಕಂಪನಿಯವರಿಗೆ ಹಸ್ತಾಂತರಿಸಲಾಗಿರುತ್ತದೆ. ದಿನಾಂಕ: 31.03.2018 ರವರೆಗೆ ಈ ಮನೆಗಳ ಬಾಡಿಗೆ ಕಂತು ಮತ್ತು ಬಡ್ಡಿ ಸೇರಿ ಒಟ್ಟು ರೂ.30,42,619/- ಮೊತ್ತ ಮಂಡಳಿಗೆ ಪಾವತಿಸುವುದು ಬಾಕಿ ಇರುತ್ತದೆ. ಈ ಬಾಕಿ ಮೊತ್ತವನ್ನು ಮಂಡಳಿಯು ಖರೀದಿಸಲು ಪ್ರಸ್ತಾಪಿಸಿರುವ ಜಮೀನಿನ ಮೌಲ್ಯದಲ್ಲಿ ಕಡಿತಗೊಳಿಸಬೇಕಾಗಿರುತ್ತದೆ.
- vi. ಮೆ|| ತುಂಗಭದ್ರಾ ಸ್ಟೀಲ್ ಪ್ರಾಡಕ್ಟ್ಸ್ ಲಿಮಿಟೆಡ್ ಸಂಸ್ಥೆಗೆ ಸೇರಿದ 82 ಎಕರೆ 12 ಸೆಂಟ್ಸ್ ಜಮೀನಿನಲ್ಲಿ 1050 ನಿವೇಶನಗಳನ್ನು ಮತ್ತು 250 ಮನೆಗಳು ಸೇರಿ ಒಟ್ಟಾರೆ 1300 ಸ್ವತ್ತುಗಳ ವಸತಿ ಯೋಜನೆಯನ್ನು ಕೈಗೊಳ್ಳಲು ಹಾಗೂ ರೇಖಾ ಅಂದಾಜಿನಂತೆ ಒಟ್ಟು ಯೋಜನಾ ಮೊತ್ತ ರೂ.206.00 ಕೋಟಿಗಳಲ್ಲಿ ಯೋಜನೆಯನ್ನು ಕರ್ನಾಟಕ ಗೃಹ ಮಂಡಳಿಯು ಕೈಗೊಳ್ಳಲು ಅನುಮೋದನೆ
- vii. ಹೊಸಪೇಟೆಯಲ್ಲಿಯ ಮೆ|| ತುಂಗಭದ್ರಾ ಸ್ಟೀಲ್ ಪ್ರಾಡಕ್ಟ್ಸ್ ಲಿಮಿಟೆಡ್ ಸಂಸ್ಥೆಗೆ ಸೇರಿದ 82 ಎಕರೆ 12 ಸೆಂಟ್ಸ್ ಜಮೀನನ್ನು ಈಗಾಗಲೇ ದಿನಾಂಕ 22/02/2018ರಂದು ನಡೆದ ಗೃಹ ಮಂಡಳಿಯ 474ನೇ ವಿಶೇಷ ಮಂಡಳಿ ಸಭೆಯ ವಿಷಯ ಸಂಖ್ಯೆ:4ರಲ್ಲಿ ನಿರ್ಣಯಿಸಿದಂತೆ ಮತ್ತು ಕರ್ನಾಟಕ ಗೃಹ ಮಂಡಳಿ ಕಾಯ್ದೆ, ಕಲಂ 33(2)ರಂತೆ ಪ್ರತಿ ಎಕರೆಗೆ ರೂ.66.00 ಲಕ್ಷಗಳಂತೆ ಒಟ್ಟು ರೂ.54.19 ಕೋಟಿಗಳಿಗೆ ಕರ್ನಾಟಕ ಗೃಹ ಮಂಡಳಿ ವಸತಿ ಯೋಜನೆಗೆ ಜಮೀನನ್ನು ಖರೀದಿಸಲು ಹಾಗೂ ಮಂಡಳಿಯಿಂದ ಈ ಹಿಂದೆ ನಿರ್ಮಿಸಿದ್ದ ವಸತಿ ಗೃಹಗಳ ಬಾಬುಗಳ ಮೆ|| ಟಿ.ಎಸ್.ಪಿ.ಎಲ್ ಸಂಸ್ಥೆಯಿಂದ ಮಂಡಳಿಗೆ ಪಾವತಿಸಬೇಕಾದ ಬಾಕಿ ರೂ.30,42,619/- ಮೊತ್ತವನ್ನು ಸಂಸ್ಥೆಗೆ ಗೃಹ ಮಂಡಳಿಯಿಂದ ಪಾವತಿಸಲಾಗುವ ಜಮೀನಿನ ಮೌಲ್ಯದಲ್ಲಿ ಕಡಿತಗೊಳಿಸಲು ಹಾಗೂ ವ್ಯಾಜ್ಯ ಮತ್ತು ತಕರಾರು ಮುಕ್ತ ವಿಸ್ತೀರ್ಣ 57 ಎಕರೆ 8 ಸೆಂಟ್ಸ್ ಜಮೀನಿನನ್ನು ಮೊದಲನೇ ಹಂತದಲ್ಲಿ ಪೂರ್ಣ ಮೊತ್ತ ಪಾವತಿಸಿ ಕರ್ನಾಟಕ ಗೃಹ ಮಂಡಳಿಯು ನೋಂದಣಿ ಮಾಡಿಕೊಳ್ಳಲು ಅನುಮೋದನೆ
- viii. ಎರಡನೇ ಹಂತದಲ್ಲಿ ಮೆ|| ಟಿ.ಎಸ್.ಪಿ.ಎಲ್ ಸಂಸ್ಥೆಯವರು 88 ಮನೆಗಳನ್ನು ತೆರವುಗೊಳಿಸುವ ಷರತ್ತಿಗೊಳಪಟ್ಟು ಮತ್ತು ತೆರವುಗೊಳಿಸಿದ ನಂತರ ವಸತಿ ಗೃಹಗಳ ಪ್ರದೇಶದ 25 ಎಕರೆ 04 ಸೆಂಟ್ಸ್ ಜಮೀನನ್ನು ಅದರ ಮೊತ್ತ ಪಾವತಿಸಿ ಕರ್ನಾಟಕ ಗೃಹ ಮಂಡಳಿಯು ನೋಂದಣಿ ಮಾಡಿಕೊಳ್ಳಲು ಸರ್ಕಾರದ ಅನುಮೋದನೆ.

3) ಮೇಲ್ಕಂಡ ಪ್ರಸ್ತಾವನೆಯನ್ನು ಪರಿಶೀಲಿಸಿ, ಆಯುಕ್ತರು, ಕರ್ನಾಟಕ ಗೃಹ ಮಂಡಳಿ ಇವರು ಸಲ್ಲಿಸಿರುವ ದಿನಾಂಕ 22/02/2018ರಂದು ನಡೆದ 474ರ ಮಂಡಳಿಯ ಸಭೆಯ ವಿಷಯ ಸಂಖ್ಯೆ.4 ರಲ್ಲಿನ ನಿರ್ಣಯದಂತೆ ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ತುಂಗಭದ್ರಾ ಸ್ಟೀಲ್ ಪ್ರಾಡಕ್ಟ್ಸ್ ಲಿಮಿಟೆಡ್ ಇವರಿಗೆ ಸೇರಿದ 82 ಎಕರೆ 12 ಸೆಂಟ್ಸ್ ಜಮೀನನ್ನು ಎಕರೆ

ಒಂದಕ್ಕೆ ರೂ.66.00 ಲಕ್ಷ ದರದಂತೆ ಕರ್ನಾಟಕ ಗೃಹ ಮಂಡಳಿಯ ವಸತಿ ಯೋಜನೆಗಾಗಿ ಖರೀದಿಸಲು ಸಹಮತಿ ನೀಡುವ ಕುರಿತು ಸರ್ಕಾರವು ಕೆಳಕಂಡಂತೆ ಆದೇಶ ಹೊರಡಿಸಿದೆ.

**ಸರ್ಕಾರದ ಆದೇಶ ಸಂಖ್ಯೆ: ವಇ 26 ಕಗೃಮಂ 2018(ಭಾಗ-1)
ಬೆಂಗಳೂರು, ದಿನಾಂಕ 18/9/2018**

ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ, ಈ ಕೆಳಕಂಡ ಅಂಶಗಳ ಹಿನ್ನೆಲೆಯಲ್ಲಿ ದಿನಾಂಕ 22/02/2018ರಂದು ನಡೆದ 474ರ ಮಂಡಳಿಯ ಸಭೆಯ ವಿಷಯ ಸಂಖ್ಯೆ-4 ರಲ್ಲಿನ ನಿರ್ಣಯದಂತೆ ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ತುಂಗಭದ್ರಾ ಸ್ಟೀಲ್ ಪ್ರಾಡಕ್ಟ್ಸ್ ಲಿಮಿಟೆಡ್ ಇವರಿಗೆ ಸೇರಿದ 82 ಎಕರೆ 12 ಸೆಂಟ್ಸ್ ಜಮೀನನ್ನು ಎಕರೆ ಒಂದಕ್ಕೆ ರೂ.66.00 ಲಕ್ಷ ದರದಂತೆ ಕರ್ನಾಟಕ ಗೃಹ ಮಂಡಳಿಯ ವಸತಿ ಯೋಜನೆಗಾಗಿ ಖರೀದಿಸಲು ಸರ್ಕಾರವು ಈ ಕೆಳಕಂಡಂತೆ ಅನುಮೋದನೆ ನೀಡಿ ಆದೇಶಿಸಿದೆ.

ಅ) ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಮೆ|| ತುಂಗಭದ್ರಾ ಸ್ಟೀಲ್ ಪ್ರಾಡಕ್ಟ್ಸ್ ಲಿಮಿಟೆಡ್ ಸಂಸ್ಥೆಗೆ ಸೇರಿದ 82 ಎಕರೆ 12 ಸೆಂಟ್ಸ್ ಜಮೀನಿನಲ್ಲಿ 1050 ನಿವೇಶನಗಳನ್ನು ಮತ್ತು 250 ಮನೆಗಳು ಸೇರಿ ಒಟ್ಟಾರೆ 1300 ಸ್ವತ್ತುಗಳ ವಸತಿ ಯೋಜನೆಯನ್ನು ಕರ್ನಾಟಕ ಗೃಹ ಮಂಡಳಿಯು ಒಟ್ಟು ಅಂದಾಜು ಯೋಜನಾ ಮೊತ್ತ ರೂ.206.00 ಕೋಟಿಗಳಲ್ಲಿ ಕೈಗೊಳ್ಳಲು, ಮೆ|| ತುಂಗಭದ್ರಾ ಸ್ಟೀಲ್ ಪ್ರಾಡಕ್ಟ್ಸ್ ಲಿಮಿಟೆಡ್ ಸಂಸ್ಥೆಗೆ ಸೇರಿದ ಒಟ್ಟು 82 ಎಕರೆ 12 ಸೆಂಟ್ಸ್ ಜಮೀನನ್ನು ಪ್ರತಿ ಎಕರೆಗೆ ರೂ.66.00 ಲಕ್ಷಗಳಂತೆ ಕರ್ನಾಟಕ ಗೃಹ ಮಂಡಳಿಯು ಖರೀದಿಸಲು,

ಆ) ಮೊದಲನೇ ಹಂತದಲ್ಲಿ, ಹೊಸಪೇಟೆಯಲ್ಲಿ ಮೆ|| ತುಂಗಭದ್ರಾ ಸ್ಟೀಲ್ ಪ್ರಾಡಕ್ಟ್ಸ್ ಲಿಮಿಟೆಡ್ ಸಂಸ್ಥೆಗೆ ಸೇರಿದ 82 ಎಕರೆ 12 ಸೆಂಟ್ಸ್ ಜಮೀನಿನಲ್ಲಿ ವ್ಯಾಜ್ಯ ಮತ್ತು ತಕರಾರು ಮುಕ್ತ ವಿಸ್ತೀರ್ಣ 57 ಎಕರೆ 08 ಸೆಂಟ್ಸ್ ಜಮೀನನ್ನು, ಪ್ರತಿ ಎಕರೆಗೆ ರೂ.66.00 ಲಕ್ಷಗಳಂತೆ ಒಟ್ಟು ರೂ.3767.28 ಲಕ್ಷ ಪಾವತಿಸಿ, ಕರ್ನಾಟಕ ಗೃಹ ಮಂಡಳಿಯು ಖರೀದಿಸಲು ಹಾಗೂ ಕರ್ನಾಟಕ ಗೃಹ ಮಂಡಳಿಯಿಂದ ಈ ಹಿಂದೆ ಮೆ|| ಟಿ.ಎಸ್.ಪಿ.ಎಲ್ ಸಂಸ್ಥೆಗಾಗಿ ನಿರ್ಮಿಸಿದ್ದ ವಸತಿ ಗೃಹಗಳ ಬಾಬು, ಬಾಕಿಯಿರುವ ರೂ.30.42 ಲಕ್ಷ ಮೊತ್ತವನ್ನು ಕರ್ನಾಟಕ ಗೃಹ ಮಂಡಳಿಯು ಖರೀದಿಸಲು ಉದ್ದೇಶಿಸಿರುವ ಜಮೀನಿನ ಮೊತ್ತದ ಬಾಬಿನಲ್ಲಿ ಕಡಿತಗೊಳಿಸಲು,

ಇ) ಎರಡನೇ ಹಂತದಲ್ಲಿ ಮೆ|| ಟಿ.ಎಸ್.ಪಿ.ಎಲ್ ಸಂಸ್ಥೆಯವರು 25 ಎಕರೆ 04 ಸೆಂಟ್ಸ್ ಜಮೀನಿನಲ್ಲಿರುವ ಎಲ್ಲಾ ಮನೆಗಳನ್ನು ತೆರವುಗೊಳಿಸಿದ ನಂತರ ಹಾಗೂ ಯಾವುದೇ ವ್ಯಾಜ್ಯ ಮತ್ತು ತಕರಾರು ಮುಕ್ತ ಜಮೀನಿಗೆ ಪ್ರತಿ ಎಕರೆಗೆ ರೂ.66.00 ಲಕ್ಷಗಳಂತೆ ಒಟ್ಟು ರೂ.1652.64 ಲಕ್ಷಗಳನ್ನು ಪಾವತಿಸಿ, ಕರ್ನಾಟಕ ಗೃಹ ಮಂಡಳಿಯು ಖರೀದಿಸಲು,

2) ಮೇಲ್ಕಂಡ ಆದೇಶವನ್ನು ಈ ಕೆಳಕಂಡ ಷರತ್ತಿಗೊಳಪಟ್ಟು ಹೊರಡಿಸಿದೆ.

ಅ) ಖರೀದಿಸುತ್ತಿರುವ ಜಮೀನಿನ ಮಾಲೀಕತ್ವವು ಮೆ|| ತುಂಗಭದ್ರಾ ಸ್ಟೀಲ್ ಪ್ರಾಡಕ್ಟ್ಸ್ ಲಿಮಿಟೆಡ್ ಹೆಸರಿನಲ್ಲಿರುವುದನ್ನು ಮತ್ತು ಸದರಿ ಜಮೀನನ್ನು ಸದರಿ ಸಂಸ್ಥೆಯ ಮಾರಾಟ ಮಾಡುವ ಹಕ್ಕನ್ನು ಹೊಂದಿರುವುದನ್ನು ದಾಖಲಾತಿಗಳ ಮೂಲಕ ಖಚಿತಪಡಿಸಿಕೊಂಡು ಮೂಲ ದಾಖಲೆಗಳನ್ನು ಪಡೆದುಕೊಳ್ಳತಕ್ಕದ್ದು.

ಆ) ಖರೀದಿಸಲು ಉದ್ದೇಶಿಸಿರುವ ಜಮೀನು ಯಾವುದೇ ವ್ಯಾಜ್ಯಗಳಿಗೆ ಅಥವಾ ಭೂಸ್ವಾಧೀನ ಪ್ರಕ್ರಿಯೆಗೆ ಒಳಪಡದಿರುವ ಬಗ್ಗೆ ಮತ್ತು ಎಲ್ಲಾ ರೀತಿಯ ಋಣಮುಕ್ತವಾಗಿರುವ ಬಗ್ಗೆ ಖಚಿತ ಪಡಿಸಿಕೊಳ್ಳತಕ್ಕದ್ದು.

ಇ) ಕರ್ನಾಟಕ ಗೃಹ ಮಂಡಳಿಯ ಸದರಿ ಜಮೀನಿನ ಬಳಕೆಯನ್ನು ನಿಯಮಾನುಸಾರ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು ಅನುಮೋದಿತ ಯೋಜನೆಗಳಿಗೆ ಮಾತ್ರವೇ ಉಪಯೋಗಿಸಿಕೊಳ್ಳತಕ್ಕದ್ದು.

- ಈ) ಮೇಲ್ಕಂಡ ಖರೀದಿಗೆ ವೆಚ್ಚವನ್ನು ಕರ್ನಾಟಕ ಗೃಹ ಮಂಡಳಿಯು ತನ್ನ ಸ್ವಂತ ಮೂಲದಿಂದ ಮಾತ್ರವೇ ಭರಿಸತಕ್ಕದ್ದು. ಈ ಉದ್ದೇಶಕ್ಕೆ ಸರ್ಕಾರದಿಂದ ಯಾವುದೇ ಆರ್ಥಿಕ ಅನುದಾನ/ಸಹಾಯ ಒದಗಿಸುವುದಿಲ್ಲ.
- ಉ) ಈ ಅನುಮೋದನೆಯನ್ನು ಉದ್ದೇಶಿತ ಜಮೀನುಗಳನ್ನು ಖರೀದಿಸಲು ಮಾತ್ರ ನೀಡಲಾಗಿದೆ. ಉಳಿದಂತೆ ವಸತಿ ಯೋಜನೆಗೆ ನಿಯಮಾನುಸಾರ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಸಿ.ಹೆಚ್. ಹನುಮಂತಯ್ಯ
ಸರ್ಕಾರದ ಅಧೀನ ಕಾರ್ಯದರ್ಶಿ-3
ವಸತಿ ಇಲಾಖೆ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-I	ಬೆಂಗಳೂರು, ಮಂಗಳವಾರ, ಸೆಪ್ಟೆಂಬರ್ ೨೫, ೨೦೧೮ (ಅಶ್ವಯುಜ ೩, ಶಕ ವರ್ಷ ೧೯೪೦)	ನಂ. ೧೩೬೮
Part-I	Bengaluru, Tuesday, September 25, 2018 (Ashwayuja 3, Shaka Varsha 1940)	No. 1368

PROCEEDINGS OF THE GOVERNMENT OF KARNATAKA COMMERCE AND INDUSTRIES SECRETARIAT

Subject: Guidelines for Import and Sale of Sand as per Karnataka Minor Mineral Concession Rules, 1994.

Read: 1. Notification No.CI 302 MMN 2017, dated:16.11.2017
2. Notification No.CI 376 MMN 2017, dated:23.12.2017
3. Notification No.CI 376 MMN 2017 P-I,dated 26.12.2017

Preamble:

Sand is an important, vital and indispensable minor mineral used in construction and allied activities. The availability of natural sand in rivers is limited hence there is huge gap between the demand and supply. To ease the situation and match demand and supply of sand, Government of Karnataka has amended the Karnataka Minor Mineral Concession Rules, 1994 on 16.11.2017 & on 23.12.2017 vide reference cited above. In the said amendment, provisions have been made under Rules 31-ZF to Rule 31ZL of Chapter-IV-B of Karnataka Minor Mineral Concession (Amendment) Rules, 2017 to import natural sand from foreign countries for use in the State. In furtherance to these Rules the following Guidelines and Relevant Forms are issued for smooth import, transport, stock and sale of imported sand in the State.

Government Order No: CI 376 MMN 2017 (P-3), Bengaluru dated: 24.09.2018

As per the content explained in the Preamble the Government are pleased to issue the following revised guidelines:-

GUIDELINES

I-Registration of Importer of Sand and conditions there of:

Any person or firm or Company having an Import/Export permit or having an agreement with Export/Import permit holder, where the Export/Import permit issued by the competent authority of the country from where the sand is proposed to be Imported;

Shall be eligible to import sand and may apply for registration as "Importer of Sand". Any person or firm or company desirous of obtaining registration as Importer of sand shall make an application in the prescribed format to the Commissioner / Director, Department of Mines and Geology, No. 49, Khanija Bhavan, Race Course Road, Bengaluru - 560 001.

1) Application Form: The intending Importer shall submit an application in the prescribed Form i.e. **Form-IR** (as appended in the KMMCR-1994) to the Commissioner/Director, Department of Mines and Geology, along with non-refundable fee of Rs.25,000/- by Demand Draft or Pay Order drawn in the name of Commissioner/Director, Department of Mines and Geology, payable at Bengaluru)

2) Documents to be submitted with application form:

a) If applicant is an individual, he/she shall submit the copy of a valid address proof issued by Central / State Government along with copy of Income Tax Returns of past three Assessment Years.

If applicant is a Firm or a Company it shall, submit registration details of company or firm along with the copy of Income Tax Returns of past three Assessment Years.

- b) GST Registration and Pan Card details. (Enclose photo copies)
- c) **IEC** (Import Export Code) certificate issued by the Director General of Foreign Trade, Ministry of Commerce, Govt. of India
- d) The Importer shall submit an affidavit duly sworn on non-judicial stamp paper of value of Rs. 200/- stating that he shall adhere to all conditions mentioned in the Rules and guidelines issued and to be issued from time to time by the Government.

3. Registration and Renewal: After verification of the above documents, if satisfied and found fit, the Commissioner / Director, Department of Mines and Geology, shall issue certificate of registration as Importer in **Form -IRS**. Short comings if any, shall be intimated to the applicant for compliance. The Importer of sand shall register in ILMS with Department of Mines and Geology, Bengaluru. While considering a request / application for registration, Commissioner / Director, Department of Mines and Geology shall take note of the previous antecedents of the applicant including earlier violation or cancellation of Importer licence (if any).

The period of the Importers' Registration is valid for a period of five years from the date of issue. The Importer of sand should submit the renewal application in prescribed Form, 30 days before the expiry of the Registration to the Commissioner / Director, Department of Mines and Geology, along with non-refundable renewal fee of Rs.25,000/- by Demand Draft or Pay Order drawn in the name of Commissioner/Director, Department of Mines and Geology, payable at Bengaluru.

4. Statutory conditions to be adhered by the Importer of sand; Post -Registration;

- (a) The Registered Importer, after importing every batch of sand to the State shall intimate to the Deputy Director/Senior Geologist of the District through which import to the State has been made with the following documents.
 - 1. Bill of Lading.
 - 2. Import Export Code Certificate.
 - 3. Physical and Chemical Analysis Report of the sample of Imported Sand in original meeting with BIS-383/2016 standards from an accredited Laboratory, prescribed by Central or State Government.
 - 4. Omitted.
 - 5. The Importer of sand shall obtain and submit Phytosanitary Certificate duly issued by the Competent Authority of the exporting Country.
 - 6. The Importer of Sand shall obtain and submit Phyto sanitary Certificate duly issued by the Competent Authorities of Central/ State Government after import of sand to the country.
 - 7. The licence/permit issued for extraction of sand by the exporting country.
 - 8. The Importer of sand shall also submit the copies of Invoice issued by Country of Origin for every purchase of sand from other Nations.
 - 9. Importer shall submit details of the land on which imported sand stock yard is proposed to be established in the State along with GPS co-ordinates and documents of title or registered agreement between Importer and owner of the property with the copy of title deed.
- (b) The imported Sand shall be transported from the place of railway yard where the imported sand first received from rake to the designated Importer stock yards (in case port of discharge is located outside the State) only by obtaining valid rake permits issued by the Deputy Director/Senior Geologist of the District where the imported sand makes its first entry into the State. The Deputy Director/Senior Geologist of the District shall issue Mineral Dispatch permit/s(MDP) for transportation of imported Sand from the port of discharge (in case same is located in the State) to the designated importer stock yard after due verification of all document mentioned at para(4) and shall also collect cess/fee/rent etc., at the rate as prescribed by the Government from time to time.
- (c) Omitted
- (d) Omitted

- (e) Omitted
- (f) That the Importer shall pay processing fee of Rs. 60/- per ton and Rs. 10/- towards Special Security Permit Paper per trip sheet to transport the Imported Sand.
- (g) That apart, the Importer of Sand shall pay all necessary fees, taxes and charges that are payable to central/ State Government/s as amended from time to time.
- (h) The Importer shall not deal with any other sand other than imported sand without prior permission of the government.
- (i) In view of clause (1) of Rule 31-ZG of the KMMCR, 1994, it shall be necessary for an Importer of Sand to obtain Dealer's License in case such Importer intends to sell the Imported Sand directly to consumers.
- (j) All other provisions of KMMCR-1994 not repugnant to above Guidelines and Rules shall be applicable to Importer.
- (k) The Importer shall submit periodical returns every quarterly before 5th of succeeding month in **Form-IS** to the Commissioner/Director, Department of Geology, Bengaluru.
- (l) Importer of sand intend to transport the imported sand to other States through Road or Railways or Waterways, the Deputy Director / Senior Geologist of the concerned district may issue Mineral Dispatch Permit/s (MDP) by collecting necessary fee as specified in Rule 31-ZL of KMMCR-1994.
- (m) Whoever contravenes provisions of the rules and guidelines and imports or purchases or sells or stocks the imported sand other than in accordance with the provisions of the Rules made in this regard and guidelines framed

herein above shall be punishable under the provisions of Rule 43 of KMMCR- 1994.

II -**Registration of Dealer of imported Sand and conditions thereof:**

1) **Application Form:**

Every application for Dealer Licence shall be made in Form-DL to Competent Authority by paying non-refundable application fee of Rs.10,000/- through Demand Draft or Pay Order in the name of Deputy Director/Senior Geologist of concerned District payable at the concerned district.

2) **Documents to be submitted along with application form:**

- a) If the Importer of Sand desires to sell the sand through a dealer, then such dealer shall submit a copy of letter of appointment as "Authorised Dealer" by the registered Importer of Sand.
- b) If applicant is an individual, he/she shall submit the copy of a valid address proof issued by Central / State Government along with copy of Income Tax Returns of past three Assessment Years.

If applicant is a Firm or a Company it shall, submit registration details of company or firm along with the copy of Income Tax Returns of past three Assessment Years.

- c) The applicant shall furnish the details of GST Registration Certificate and PAN Card.
- d) Dealer of Imported Sand shall submit details of stock yard along with GPS co-ordinates where storage of the imported Sand is made along with details of ownership. If the land for such stockyard is not owned by individual or firm or company, then consent of such land owner in non-judicial stamp paper of value of Rs.200/- shall be submitted along with the application.
- e) The dealer shall produce affidavit in the prescribed pro forma duly sworn on non-judicial stamp paper of value of Rs. 200/- stating that he/it shall adhere to all the conditions mentioned in the Rules and Guidelines issued and to be issued from time to time by the Government.

Registration; On receipt of application along with documents for grant of Dealer Licence, the Deputy Director/Senior Geologist of concerned district after making such enquiries as he deems fit shall grant a dealer's licence in **FORM-GR**. While considering a request/application for registration, the concerned Deputy Director/Senior Geologist shall take note of the previous antecedents of the applicant including earlier violation or cancellation of Dealer Licence (if any).

3. **Statutory conditions to be adhered to by the Dealer of the Imported Sand post registration**

- a) Dealer shall register themselves in the ILMS (Integrated Lease Management System) of the Department of Mines and Geology

- b) The Dealer while selling the sand to the general public shall pay the prescribed SSPP – Special Security Permit Paper fee of Rs. 10/- per trip sheet and obtain Mineral Dispatch Permit to transport such Sand.
- c) Omitted
- d) Omitted
- e) Omitted
- f) That apart, the Dealer of Imported Sand shall pay all necessary fees, taxes and charges that are payable to Central/State Government/s as amended from time to time.
- g) The holder of Dealers License has to furnish Statement of Accounts of the total purchase and sale of sand in **FORM-W**, on or before 7th day of the succeeding month, to Deputy Director/Senior Geologist of the concerned district.
- h) The Dealer of Imported Sand shall not sell the Imported Sand outside the state.
- i) The Dealer shall not deal with any other sand other than the Imported Sand.
- j) The Dealer's License is valid for a period of Five years. The Dealer shall submit the Renewal Application in prescribed form, 30 days before the expiry of the License by paying the non-refundable application fee of Rs. 10,000/- to the concerned Deputy Director / Senior Geologist, Department of Mines & Geology.
- k) Whosoever contravenes the provisions of the Rules and Guidelines and purchases or sells or stocks the Imported Sand other than in accordance with the Rules made in this regard and guidelines framed hereinabove, shall be punishable under the provisions of Rule 43 of KMMCR-1994 and the Dealer Licence shall be liable for cancellation which shall become an ineligibility to obtain future Dealer Licence for a period of three years from the date of such cancellation.
- l) All imported sand and transporting vehicles shall install Global Positioning System(GPS) and shall transport only in the approved route as indicated in the Mineral Despatch Permit.
- m) Every driver or person in-charge of a vehicle carrying imported sand shall be in possession of a valid permit and E-way bill, sale or delivery note.

By Order and in the Name of Governor of Karnataka

B.K.MAMATHA RANI

Desk Officer (Mines)

Commerce & Industries Department.

FORM-IR

(See sub rule (1) of rule 31-ZF)

Application for grant of registration for importer of sand

To,
The Competent Officer,

Sir,

I/We requested to register as Importer of sand under the Karnataka Minor Mineral Concession Rules, 1994 be registered to me/us.

The fee of Rs. 25,000/- payable for registration to Importer of sand has been paid and Treasury Chalan Receipt. No..... dated Is enclosed in original.

The required particulars are given below:-

1. Name of applicant with complete address, Phone/Mobile/ Fax Nos. and email address:
2. Is the applicant a individual/company/firm or Association?
3. In case applicant is,
 - (a) An individual's, his nationality:
 - (b) A private company, give details of certificate of registration:
 - (c) A public company, give details of company registered under Indian Companies Act, 2013.
 - (d) A firm or association, Give details of firm registered under Indian Partnership Act, 1839.
4. Name of Minor Minerals (s) to be imported:-
5. Name of the Country from which sand is imported:

6. Quantity to be imported during the year:-
 7. Details of the Port from which sand is imported:-
 8. Any other information

I/We do hereby declare that particulars furnished above are correct and am/are ready to furnish other details including security deposit etc. as may be required by you.

Place :

Date :

Yours faithfully,
 Name and Designation of the applicant

Form –IRS
REGISTRATION CERTIFICATE
 (See Rule 31ZF)

This is to certify that following Individual / Firm / Company has been registered in the Department of Mines and Geology as Importer of sand.

Registration No. DMG/

Name: Sri / Smt: M/s:

Address:

GST Registration No:

PAN card No:

CIN No. :

IEC Code No:

This Certificate has been issued under Rule 31ZF of Karnataka Minor Mineral Concession Rules, 1994. This certificate is valid for a period of five years from the date of its issuance.

Date:

Place:

Commissioner / Director
 Department of Mines and Geology

FORM-IS
 (See sub rule (4) of rule 31-ZF)
Submission of quarterly report by the Importer of Sand

Name of the Importer of sand:

Registration No:

Name of Minor Mineral:

Date	Opening Balance	From whom to purchased		Total	To whom to sold		Balance of stock	Remark
		Quantity	price		Quantity	Price		

Date:

Place:

Name and Signature of Importer

FORM-DL

(See clause (a) of sub rule (2) of rule 31-ZG)

Application for Dealer's License or Renewal

To,
The Competent Officer,

Sir,

I/We requested that a dealer's License to stock and sell minor minerals under the Karnataka Minor Mineral Concession Rules, 1994 be granted/renewed to me/us.

The fee of Rs. 10000/- payable for the grant/renewal of dealer's license has been paid and Treasury Chalan Receipt. No..... dated Is enclosed in original.

The required particulars are given below:-

1. Name of applicant with complete address, Ph / Fax Nos. and email address:
2. Is the applicant a individual/company/firm or Association?
3. In case application is,

(a) An individual's, his nationality:

(b) A private company, give details of certificate of registration:

(c) A public company, give details of company registered under Indian Companies Act, 2013.

(d) A firm or association, Give details of firm registered under Indian Partnership Act, 1932.

4. Name of Minor Minerals (s) to be sold:-

5. Quantity to be stocked during the year:-

6. Details of the location of the Depot:-

(Address, Sy. No. etc. of the area in which the depot is situated are to be furnished along with GPS Co-ordinate location map)

7. Particulars of the previous dealer's license, if applying for renewal:

8. Detail of the Importer:

I/We do hereby declare that particulars furnished above are correct and am/are ready to furnish other details including security deposit etc. as may be required by you.

Place:

Date:

Yours faithfully,

Name and Designation of the applicant.

FORM-GR

(See clause (a) of sub rule (3) of rule 31-ZG)

Grant or Renewal of License

[A Dealer's License to sell stock and exhibit for sale of minor mineral under the Karnataka Minor Mineral Concession Rules, 1994]

----- is hereby licensed to sell stock and exhibit for sale under mentioned minor mineral (s)

1. Name of minor mineral (s) :-

2. Quantity allowed to be stocked during the year :-

(Mineral-wise)

3. Location of the office and depot. :-

* Validity of Licence: From.....To.....

CONDITIONS OF THE LICENCE

1. This license shall be displayed in a prominent place in a part of the premises open to the public.
2. The dealer shall afford all facilities for seeking his accounts and verifying the stock of minor mineral(s) and shall furnish fully and correctly any information in his Possession as may be required by the competent Officer or any person authorized by the competent Officer in that behalf.
3. The dealer shall display in a prominent place in a part of the premise the price list of minor mineral(s) offered for sale by him.

Dated this Day of 20

Signature and seal of the competent Officer.

FORM-W

(See rule 31-ZI)

Submission of statement of accounts by dealer**Name of Dealer :-****License No :-****Name of Minor Mineral: -
for the Month of:-**

Opening Balance (M.T)	Quantity purchased (M.T)	From whom purchased	Price paid	To whom to sold (Name and Address)	Quantity sold(M.T)	MDP (Trip sheet) No. of each sale	Sale price	Balance quantity (M.T)
1	2	3	4	5	6	7	8	9

Date:**Place:**

Name and Signature of Dealer

PROFORMA AFFIDAVIT (Registration as Importer/ applicant for Dealer's license)

BEFORE THE Competent Authority, _____

When the applicant is an individual:

Name of the Firm _____, and _____ (address and occupation)

When the applicant is a Registered Firm:

Name of the Firm _____ of (address) represented by its duly authorized signatory _____ and (Name of the person) _____ (address and occupation)

When the applicant is a Registered Company:

(Name of the Company) _____ a company registered under (Act under which incorporated) _____ and having its registered office at (address) represented by its duly authorized signatory and (Name of the person) _____ (address and occupation)

I / We, the above named deponent solemnly affirms and state on oath as under:

1. I am the duly authorized signatory of the Firm/ Company & I am competent to swear to the present affidavit(in case applicant is a Firm/Company)
2. I/We do not owe any dues to the State Government or Department of Mines and Geology
3. I/We am/are an income tax payer, filing returns regularly and not due of any income tax payable as on the date of making the application.
4. I/We undertake to pay all the necessary fees, taxes and other charges that may be made applicable by the Central/State Government as amended from time to time in connection with the License / Registration held by me/us.
5. I/We undertake not to resell the imported sand outside the State of Karnataka.
6. I/We undertake to strictly abide by the provisions of the MMDR Act, 1957 and the Rules made there-under and to adhere to the guidelines made under provisions of KMMCRC-1994 and shall pay the **processing fee** of Rs. 60/- per ton and Rs. 10/- towards Special Security Permit Paper per trip sheet to transport the imported sand.
7. I/We by submitting all the statutory documents pertaining to import of sand/distribution of imported sand within State do undertake that nothing material has been concealed and that they are true and correct.

VERIFICATION

I, _____, the above named deponent do hereby verify that the contents of this affidavit form in para 1 to 6 are true and correct and nothing has been concealed therein.

Deponent / Applicant

CHECK LIST FOR REGISTRATION AS IMPORTER OF SAND

Sl. No.	Documents to be submitted	Remarks
1.	Application in Form-IR	
2.	Registration Details of Company or Firm	
3.	Valid Address Proof	
4.	GST and Pan Card details.(enclose photo copies)	
5.	IEC (Import Export Code) Certificate issued by DGFT, GoI	
6.	Affidavit in non-judicial stamp paper of Rs. 200/- (as per pro-forma)	

CHECK LIST FOR ISSUANCE OF MINERAL DESPATCH PERMITS

1.	Bill of lading	
2.	Import Export Code Certificate	
3.	Physical and Chemical Analysis Report in original	
4.	Certificate under chapter 26 of Import policy (EXIM code-2505)	
5.	Phyto-Sanitary Certificate issued by Sand Improving Country	
6.	Phyto-Sanitary Certificate issued by Competent Authority of Central / State Government after Import of Sand	
7.	Copy of the licence/permit issued for extraction.	
8.	Copy of Invoice of Imported Sand	
9.	Stock yard details along with GPS co-ordinates.	

CHECK LIST FOR ISSUANCE OF DEALER LICENCE FOR SALE OF IMPORTED SAND

Sl. No.	Documents to be submitted	
1	Application in Form DL	
2	Authorisation letter from the Importer of Sand.	
3	GST Registration Certificate and PAN Card.	
4	Stock yard details along with GPS co-ordinates and ownership details	
5	Consent of Owner of Stock Yard (in non-judicial Stamp Paper of Rs. 200/-) if applicable	
6	Affidavit: Non-judicial stamp paper of Rs. 200/- (as per pro-forma)	

B.K. MAMATHA RANI
Desk Officer (Mines)
Commerce and Industries Department.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಗುರುವಾರ, ಸೆಪ್ಟೆಂಬರ್ ೨೦, ೨೦೧೮ (ಭಾದ್ರಪದ ೨೯, ಶಕ ವರ್ಷ ೧೯೪೦) Bengaluru, Thursday, September 20, 2018 (Bhadrapada 29, Shaka Varsha 1940)	ನಂ. ೧೩೫೯ No. 1359
---------------------	---	----------------------

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಸುತ್ತೋಲೆ

ಸಂಖ್ಯೆ: ಸಿಆಸುಇ 626 ಸೇನೆನಿ 2018, ಬೆಂಗಳೂರು, ದಿನಾಂಕ: 17.09.2018

ವಿಷಯ: ರೋಸ್ಟರ್ ರಿಜಿಸ್ಟರ್ ಮತ್ತು ರಿಕ್ತ ಸ್ಥಾನಗಳ ರಿಜಿಸ್ಟರನ್ನು ನಿರ್ವಹಿಸುವ ಬಗ್ಗೆ.

- ಉಲ್ಲೇಖ: 1. ಅಧಿಕೃತ ಜ್ಞಾಪನ ಸಂಖ್ಯೆ: ಡಿಪಿಎಆರ್ 42 ಎಸ್‌ಆರ್‌ಆರ್ 82, ದಿನಾಂಕ: 25.01.1984.
2. ಸುತ್ತೋಲೆ ಸಂಖ್ಯೆ: ಸಿಆಸುಇ 34 ಸೇನೆನಿ 2010, ದಿನಾಂಕ: 28.5.2010.
3. ಸುತ್ತೋಲೆ ಸಂಖ್ಯೆ: ಸಿಆಸುಇ 230 ಸೇನೆನಿ 2015, ದಿನಾಂಕ: 14.8.2015.
4. ಮಾನ್ಯ ಸಮಾಜ ಕಲ್ಯಾಣ ಸಚಿವರು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ
ಬರೆದಿರುವ ದಿನಾಂಕ: 4.9.2018ರ ಪತ್ರ.

ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡುವಾಗ ಜಾರಿಯಲ್ಲಿರುವ ನೇರ ನೇಮಕಾತಿ ಮೀಸಲಾತಿಯನ್ನು ಅನುಸರಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಒದಗಿಸಿರುವ ಮೀಸಲಾತಿಯನ್ನು ಅನುಷ್ಠಾನಗೊಳಿಸಿರುವ ಬಗ್ಗೆ ನಮೂನೆ-1 ಮತ್ತು 2ರಲ್ಲಿ ನಿಗದಿಪಡಿಸಿರುವಂತೆ ರಿಕ್ತ ಸ್ಥಾನಗಳ ರಿಜಿಸ್ಟರನ್ನು ನಿರ್ವಹಿಸುವಂತೆ ಉಲ್ಲೇಖ 1ರಲ್ಲಿನ ದಿನಾಂಕ: 25.1.1984ರ ಅಧಿಕೃತ ಜ್ಞಾಪನ ಸಂಖ್ಯೆ: ಡಿಪಿಎಆರ್ 42 ಎಸ್‌ಆರ್‌ಆರ್ 82ರಲ್ಲಿ ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಸೂಚನೆಗಳನ್ನು ನೀಡಲಾಗಿತ್ತು.

2. ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯು ಅರ್ಜಿ ಸಂಖ್ಯೆ: 593/2008 ಮತ್ತು ಸಂಬಂಧಿಸಿದ ಅರ್ಜಿ ಸಂಖ್ಯೆ: 4953/2008ರಲ್ಲಿ ದಿನಾಂಕ: 19.10.2001ರಂದು ನೀಡಿರುವ ನಿರ್ದೇಶನದ ಹಿನ್ನೆಲೆಯಲ್ಲಿ ರಿಕ್ತ ಸ್ಥಾನಗಳ ರಿಜಿಸ್ಟರನ್ನು ನಿರ್ವಹಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಉಲ್ಲೇಖ 2ರಲ್ಲಿನ ದಿನಾಂಕ: 28.5.2010ರ ಸುತ್ತೋಲೆ ಸಂಖ್ಯೆ: ಸಿಆಸುಇ 34 ಸೇನೆನಿ 2010ರಲ್ಲಿ, ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಸೂಚನೆಗಳನ್ನು ನೀಡಲಾಗಿರುತ್ತದೆ.

3. ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯು ರೋಸ್ಟರ್ ರಿಜಿಸ್ಟರನ್ನು ನಿರ್ವಹಿಸುವ ಬಗ್ಗೆ ನಮೂನೆಯನ್ನು ನಿಗದಿಪಡಿಸಿ ಅದನ್ನು ಕಟ್ಟುನಿಟ್ಟಾಗಿ ನಿರ್ವಹಿಸುವಂತೆ ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ನಿರ್ದೇಶನ ನೀಡುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ, ಉಲ್ಲೇಖ 3ರಲ್ಲಿನ ಸುತ್ತೋಲೆ ಸಂಖ್ಯೆ: ಸಿಆಸುಇ 230 ಸೇನೆನಿ 2015, ದಿನಾಂಕ: 14.8.2015ರನ್ವಯ, ಸಂವಿಧಾನದ ಅನುಚ್ಛೇದ 371 ಜೆ ರನ್ವಯ ಸ್ಥಳೀಯ ವೃಂದ ಮತ್ತು

ಉಳಿಕೆ ಮೂಲ ವೃಂದಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ರಿಕ್ತ ಸ್ಥಾನಗಳ / ರೋಸ್ಟರ್ ರಿಜಿಸ್ಟ್ರನ್ನು ಸುತ್ತೋಲೆಯೊಂದಿಗೆ ಲಗತ್ತಿಸಲಾದ ನಮೂನೆಯಲ್ಲಿ ಕಡ್ಡಾಯವಾಗಿ ನಿರ್ವಹಿಸುವಂತೆ ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಸೂಚನೆಗಳನ್ನು ನೀಡಲಾಗಿದೆ.

4. ಮಾನ್ಯ ಸಮಾಜ ಕಲ್ಯಾಣ ಸಚಿವರು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಬರೆದಿರುವ ದಿನಾಂಕ: 4.9.2018ರ ಪತ್ರದಲ್ಲಿ ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಇಲಾಖೆ / ನಿಗಮ / ಮಂಡಳಿಗಳು / ವಿಶ್ವವಿದ್ಯಾಲಯಗಳು / ಕಂಪನಿ ನೋಂದಣಿ ಕಾಯ್ದೆಯಡಿಯಲ್ಲಿ ಸರ್ಕಾರಕ್ಕೆ ಒಳಪಡುವ ನೋಂದಾಯಿತ ಸಂಘ ಸಂಸ್ಥೆಗಳು / ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿರ್ವಹಿಸಲಾಗಿರುವ ರೋಸ್ಟರ್ ರಿಜಿಸ್ಟ್ರ್ ಮತ್ತು ವೇಕೆನ್ಸಿ ರಿಜಿಸ್ಟ್ರನ್ನು ಸಮಾಜ ಕಲ್ಯಾಣ ಇಲಾಖೆಗೆ 8 ದಿನಗಳೊಳಗಾಗಿ ಸಲ್ಲಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡುವಂತೆ ಕೋರಿರುತ್ತಾರೆ.

5. ಸರ್ಕಾರವು ಈ ಬಗ್ಗೆ ಆಗಿಂದಾಗ್ಗೆ ಸೂಚನೆಗಳನ್ನು ನೀಡಿದ್ದರೂ ಸಹ ಬಹಳಷ್ಟು ನೇಮಕಾತಿ ಪ್ರಾಧಿಕಾರಗಳು ರೋಸ್ಟರ್ ರಿಜಿಸ್ಟ್ರ್ ಮತ್ತು ವೇಕೆನ್ಸಿ ರಿಜಿಸ್ಟ್ರನ್ನು ಕ್ರಮಬದ್ಧವಾಗಿ ನಿರ್ವಹಿಸದೇ ಇರುವುದರಿಂದ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಧಿಕಾರಿ / ನೌಕರರಿಗೆ ನೇರ ನೇಮಕಾತಿ ಮತ್ತು ಮುಂಬಡ್ತಿಯಲ್ಲಿ ನಿಗದಿತ ಮೀಸಲಾತಿಯನ್ನು ಪಾಲಿಸದೇ ಇರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.

6. ಆದುದರಿಂದ, ಎಲ್ಲಾ ನೇಮಕಾತಿ ಪ್ರಾಧಿಕಾರಗಳು ರೋಸ್ಟರ್ ರಿಜಿಸ್ಟ್ರ್ ಮತ್ತು ವೇಕೆನ್ಸಿ ರಿಜಿಸ್ಟ್ರನ್ನು ಸಿದ್ಧಪಡಿಸಿ ತಪ್ಪದೇ ದಿನಾಂಕ: 25.09.2018ರೊಳಗಾಗಿ ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸುವಂತೆ ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿ / ಪ್ರಧಾನ ಕಾರ್ಯದರ್ಶಿ / ಕಾರ್ಯದರ್ಶಿಯವರು ತಮ್ಮ ಆಡಳಿತ ವ್ಯಾಪ್ತಿಗೊಳಪಡುವ ವಿವಿಧ ಇಲಾಖೆ / ನಿಗಮ / ಮಂಡಳಿಗಳು / ಸ್ವಾಯತ್ತ ಸಂಸ್ಥೆಗಳು/ ಆಯೋಗ / ವಿಶ್ವವಿದ್ಯಾಲಯಗಳು / ಸಹಕಾರ ಸಂಸ್ಥೆಗಳು / ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಕೂಡಲೇ ಸೂಚನೆ ನೀಡುವಂತೆ ಸೂಚಿಸಲಾಗಿದೆ.

ಗಾಯತ್ರಿ ಎಂ.ಆರ್.

ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ,
(ಸೇವಾ ನಿಯಮಗಳು-1).



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಸೋಮವಾರ, ಸೆಪ್ಟೆಂಬರ್ ೨೪, ೨೦೧೮ (ಅಶ್ವಯುಜ ೨, ಶಕ ವರ್ಷ ೧೯೪೦) Bengaluru, Monday, September 24, 2018 (Ashwayuja 2, Shaka Varsha 1940)	ನಂ. ೧೩೬೪ No. 1364
---------------------	---	----------------------

ಸಹಕಾರ ಸಚಿವಾಲಯ

ತಿದ್ದುಪಡಿ ಆದೇಶ

ಸಂಖ್ಯೆ: ಸಿಬಿ 163 ಸಿಎಲ್‌ಎಸ್ 2018, ಬೆಂಗಳೂರು, ದಿನಾಂಕ: 22.09.2018.

ದಿನಾಂಕ:09.08.2018ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ರೈತರು ಸಹಕಾರ ಸಂಘ/ಸಹಕಾರ ಬ್ಯಾಂಕುಗಳಿಂದ ಅಲ್ಪಾವಧಿ ಬೆಳೆ ಸಾಲ ಪಡೆದು ದಿನಾಂಕ:10.07.2018ಕ್ಕೆ ಹೊಂದಿರುವ ಹೊರಬಾಕಿಯಲ್ಲಿ ಒಂದು ಕುಟುಂಬಕ್ಕೆ ಗರಿಷ್ಠ ರೂ.1.00 ಲಕ್ಷದವರೆಗಿನ ಸಾಲ ಮನ್ನಾ ಮಾಡುವ ಪ್ರಸ್ತಾವನೆಗೆ ಅನುಮೋದನೆ ದೊರೆತಿರುತ್ತದೆ. ಅದರಂತೆ ಸರ್ಕಾರದ ಆದೇಶ ಸಂಖ್ಯೆ: ಸಿಬಿ 163 ಸಿಎಲ್‌ಎಸ್ 2018, ದಿನಾಂಕ: 14.08.2018 ರಂದು ಸಾಲ ಮನ್ನಾ ಆದೇಶವನ್ನು ಹೊರಡಿಸಲಾಗಿದೆ.

ಈ ಮಧ್ಯೆ ಸಾಲ ಮನ್ನಾ ಆದೇಶದಲ್ಲಿ ನಮೂದಿಸಿರುವ ಕೆಲವೊಂದು ಷರತ್ತುಗಳಿಂದಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಕಷ್ಟಸಾಧ್ಯವಾಗಿರುವುದರಿಂದ ದಿನಾಂಕ: 14.08.2018 ರಂದು ಹೊರಡಿಸಲಾಗಿರುವ ಸರ್ಕಾರಿ ಆದೇಶದಲ್ಲಿ ಈ ಕೆಳಕಂಡ ಅಂಶಗಳ ಬಗ್ಗೆ ಮಾರ್ಗದರ್ಶನ/ ಸ್ಪಷ್ಟೀಕರಣ ಕೋರಿ ಸಹಕಾರ ಸಂಘಗಳ ನಿಬಂಧಕರು ತಮ್ಮ ದಿನಾಂಕ: 03.09.2018ರ ಪ್ರಸ್ತಾವೆಯಲ್ಲಿ ಕೋರಿರುತ್ತಾರೆ.

- “ಕುಟುಂಬ ಸದಸ್ಯರ” ವ್ಯಾಖ್ಯಾನ.
- ಮಾಸಿಕ ರೂ. 20,000/- ವರೆಗಿನ ವೇತನದಾರರು/ಪಿಂಚಣಿದಾರರು ಮತ್ತು ಆದಾಯ ತೆರಿಗೆ ಪಾವತಿದಾರರಿಗೆ ಯೋಜನೆ ಅನ್ವಯಿಸುವ ಬಗ್ಗೆ.
- ಯೋಜನಾ ಫಲಾನುಭವಿಗಳು ಮುದ್ದತ್ತು ರೇವಣಿಗಳ ಬಗ್ಗೆ.
- ರೈತರ ಸಾಲದ ಉಳಿತಾಯ ಖಾತೆಗೆ ಸಾಲ ಮನ್ನಾ ಮೊಬಲಗು ಡಿ.ಬಿ.ಟಿ. ಮೂಲಕ ವರ್ಗಾಯಿಸುವ ಬಗ್ಗೆ.

ಈ ಬಗ್ಗೆ ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ವೇತನದಾರರು, ಪಿಂಚಣಿದಾರರು, ಆದಾಯ ತೆರಿಗೆ ಪಾವತಿದಾರರಿಂದ ಸ್ವಯಂ ಘೋಷಣಾ ಪತ್ರವನ್ನು ಪಡೆದು ಜಾರಿಗೊಳಿಸುವುದು, ಮುದ್ದತ್ತು ರೇವಣಿ ಷರತ್ತನ್ನು ಕೈಬಿಡುವುದು, ಸಾಲ ಮನ್ನಾ ಮೊತ್ತವನ್ನು ಡಿ.ಬಿ.ಟಿ. ಮೂಲಕ ಜಮಾ ಮಾಡಲಾಗುವುದು ಎಂಬ ಷರತ್ತನ್ನು ಸಡಿಲಿಸಿ ರೈತರ ಉಳಿತಾಯ ಖಾತೆಗೆ ಜಮಾ ನೀಡಿ ಡಿ.ಸಿ.ಸಿ. ಬ್ಯಾಂಕುಗಳು ಈ ಮೊತ್ತವನ್ನು ಸಂಘ/ಬ್ಯಾಂಕುಗಳಲ್ಲಿನ ರೈತರ ಸಾಲದ

ಖಾತೆಗೆ ವರ್ಗಾಯಿಸಲು ಮತ್ತು ಸಾಲ ಮನ್ನಾ ಮೊತ್ತ ಕ್ಲೇಮ್ ಮಾಡಲು ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದು ಸರಳ ಮಾರ್ಗಸೂಚಿಗಳನ್ನು ನಿಬಂಧಕರು ಹೊರಡಿಸಲು ಸಚಿವ ಸಂಪುಟದ ಘಟನೋತ್ತರ ಅನುಮೋದನೆಯನ್ನು ಕಾಯ್ದಿರಿಸಿ, ಅನುಮತಿಸಿದೆ. ಅದರಂತೆ ಕೆಳಕಂಡ ತಿದ್ದುಪಡಿ ಆದೇಶ.

ಸಾಲ ಮನ್ನಾ ಆದೇಶ ಸಂಖ್ಯೆ: ಸಿಬಿ 163 ಸಿಎಲ್‌ಎಸ್ 2018, ದಿನಾಂಕ: 14.08.2018ರ ಆದೇಶದಲ್ಲಿನ ಷರತ್ತುಗಳಿಗೆ ಈ ಕೆಳಕಂಡಂತೆ ಮಾರ್ಪಡಿಸಿ, ತಿದ್ದುಪಡಿ ಆದೇಶ ಹೊರಡಿಸಲಾಗಿದೆ.

- ಷರತ್ತು ಸಂಖ್ಯೆ: 6 ರಲ್ಲಿ ಈಗಿರುವ ಷರತ್ತಿಗೆ ಬದಲಾಗಿ “ರೈತರ ಉಳಿತಾಯ ಖಾತೆಗೆ ಸಾಲ ಮನ್ನಾ ಮೊತ್ತವನ್ನು ಜಮಾ ನೀಡಿ, ಡಿ.ಸಿ.ಸಿ. ಬ್ಯಾಂಕುಗಳು ಈ ಮೊತ್ತವನ್ನು ಸಂಘ/ಬ್ಯಾಂಕಿನಲ್ಲಿರುವ ರೈತರ ಸಾಲದ ಖಾತೆಗೆ ಕೂಡಲೇ ವರ್ಗಾಯಿಸುವುದು” ಎಂದು ಮಾರ್ಪಡಿಸಲಾಗಿದೆ.
- ಷರತ್ತು ಸಂಖ್ಯೆ: 7 ರಲ್ಲಿನ (ಅ) ಮತ್ತು (ಆ) ಷರತ್ತಿಗೆ ಬದಲಾಗಿ “ವೇತನದಾರರು/ಪಿಂಚಣಿದಾರರು/ ಆದಾಯ ತೆರಿಗೆ ಪಾವತಿದಾರರಿಂದ ಸ್ವಯಂ ಘೋಷಣಾ ಪತ್ರವನ್ನು ಪಡೆದು ಯೋಜನೆ ಜಾರಿಗೊಳಿಸುವುದು” ಎಂದು ಮಾರ್ಪಡಿಸಲಾಗಿದೆ.
- ಷರತ್ತು ಸಂಖ್ಯೆ: 7 (ಈ) ರನ್ನು ಕೈಬಿಡಲಾಗಿದೆ.
- ಷರತ್ತು ಸಂಖ್ಯೆ: 10 ರಲ್ಲಿ ಈಗಿರುವ ಷರತ್ತಿಗೆ ಬದಲಾಗಿ “ಸಹಕಾರ ಸಂಘಗಳ ಸಾಲ ಮನ್ನಾ ಮೊತ್ತ ಕ್ಲೇಮ್ ಮಾಡಲು ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದು ಸರಳವಾದ ಮಾರ್ಗಸೂಚಿಗಳನ್ನು ನಿಬಂಧಕರು ನೀಡುವುದು” ಎಂದು ಸೇರಿಸಿ ತಿದ್ದುಪಡಿ ಮಾಡಿ ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ.ವೆಂಕಟಸ್ವಾಮಿ
ವಿಶೇಷ ಕರ್ತವ್ಯಾಧಿಕಾರಿ ಹಾಗೂ
ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ,
ಸಹಕಾರ ಇಲಾಖೆ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III	ಬೆಂಗಳೂರು, ಶುಕ್ರವಾರ, ಸೆಪ್ಟೆಂಬರ್ ೨೮, ೨೦೧೮ (ಆಶ್ವಯುಜ ೬, ಶಕ ವರ್ಷ ೧೯೪೦)	ನಂ. ೧೩೭೩
Part-III	Bengaluru, Friday, September 28, 2018 (Ashwayuja 6, Shaka Varsha 1940)	No. 1373

FINANCE SECRETARIAT

CIRCULAR

No. ACS/FD/2018, Bengaluru, dated: 28th September, 2018

**Subt: Guidelines for Deductions and Payments of TDS by
the DDOs of State Government Authorities under GST.**

Section 51 of the Karnataka Goods and Services Tax(KGST) Act, 2017, Central Goods and Services Tax (CGST) Act, 2017 and Integrated Goods Services Tax (IGST) Act, 2017 provide for deduction of tax by the Government Agencies (Deductor) or any other person as notified in this regard, from the payment made or credited to the supplier (Deductee) of taxable goods or services or both, where the total value of such supply, under a contract, exceeds two lakh and fifty thousand rupees. The amount deducted as tax under this section shall be paid to the Government by deductor within ten days after the end of the month in which such deduction is made alongwith a return in FORM GSTR-7 giving the details of deductions and deductees. Further, the deductor has to issue a certificate to the deductee mentioning therein the Value on which tax is deducted, amount of tax deducted at source etc.

2. As per the Acts, every deductor shall deduct the tax amount from the payment made to the supplier of goods or services or both and remit the tax amount so deducted with the Government account through NEFT to RBI or a cheque to be deposited in one of the authorised banks, using challan on the GST common portal. In addition, the deductors are entrusted the responsibility of filing return in FORM GSTR-7 on the GST common portal for every month in which deduction has been made based on which the benefit of deduction shall be made available to the deductee. All the DDOs in the Government, who are performing the role as deductor have to register with the GST common portal and get the GST Identification Number (GSTIN).

3. The subject section which provides for tax deduction at source was not notified to come into force with effect from 1st July 2017, the date from which GST was introduced. Government has recently notified that these provisions shall come into force with effect from 1st October, 2018, vide Government of Karnataka Notification No. FD 47 CSL 2017 dated 14.9.2018 and Notification No. 50/2018 – Central Tax dated 13th September, 2018 of Government of India.

4. For payment process of Tax Deduction at Source under GST two options can be followed, which are as under:

Option I: Generation of challan for every payment made during the month.

Option II: Bunching of TDS deducted from the bills on weekly, monthly or any periodic manner.

5. DDOs operating on Khajane 1 shall exercise Option I, selecting OTC cheque mode of payment when generating challan on GST common portal. DDOs operating on Khajane 2 shall exercise

Option II, selecting NEFT/RTGS mode of payment with RBI PAD as remitting bank while generating the challan.

6. Under Option I, Treasury shall provide to DDO a cheque for TDS payment against every bill with TDS deduction. For this purpose DDO shall create a challan on GST common portal for payment of TDS deduction for each bill, selecting OTC cheque mode of payment at one of the authorised banks and attach the challan with the bill while submitting to Treasury.

7. Under Option II, TDS amounts deducted from bills submitted by a DDO shall be kept under a separate Deposit Account, opened for a DDO in the Treasury. For payment of TDS, DDO shall create a challan for aggregate TDS amount on GST common portal selecting NEFT/RTGS payment mode and remitting bank as Reserve Bank of India PAD. GST portal shall automatically select beneficiary name as GST, beneficiary IFSC as RBIS0GSTPMT and beneficiary account number as CPIN(Common Portal Identification Number). After creation of challan, DDO shall register a recipient in Khajane 2 with recipient name as GST and above beneficiary bank IFSC and account particulars. Thereafter, DDO shall prepare a bill for the aggregate TDS amount and submit to treasury for payment to GST. DDO can make TDS payments on a weekly, monthly or any other periodic basis.

8. In order to give effect to the above options from 01.10.2018, a process flow of deduction and payment of TDS by the DDOs has been finalised in consultation with Department of Revenue, Finance Department, Government of India and the Principal Secretary (Khajane 2), Finance Department, Government of Karnataka for guidance and implementation by State Government Authorities. The process flows under both the options are described as under:

Option I - Individual Bill-wise Deduction and its payment by the DDO

9. DDOs who are operating on Khajane 1 shall exercise this option. In this option, the DDO will have to deduct as well as remit the GST TDS for each bill individually by generating a Challan with PIN (Common Portal Identification Number) and attaching it with the Bill itself.

10. Following process shall be followed by the DDO in this regard:

- (i) The DDO shall prepare the Bill based on the Expenditure Sanction. The Expenditure Sanction shall contain the (a) value of the contract, (b) total invoice amount (c) net amount on which TDS is made (d) the 2% TDS amount of GST and (e) net amount payable to the Contractor/Supplier/Vendorⁱ.
- (ii) The DDO shall login into the GSTN Portal (using his GSTIN) and generate the Challan with CPIN (Common Portal Identification Number). In the Challan with CPIN he shall have to fill in the desired amount of payment against one/many Major Head(s) (CGST/SGST/UTGST/IGST) and the relevant component (e.g. Tax) under each of the Major Head.
- (iii) While generating the Challan with CPIN, the DDO will have to select mode of payment as OTC Cheque and the Bank where the payment will be deposited through OTC Cheque mode.
- (iv) The DDO shall prepare and submit the bill on Khajane 1 attaching the challan along with the bill.
- (v) In the Bill,
 - (a) net amount payable to the Contractor/Supplier/Vendor and
 - (b) 2% as TDS will be specified
- (vi) Treasury officer shall issue a Government Cheque in favour of one of the 25 authorized Banks. The Cheque may then be deposited along with the Challan with CPIN with any of branch of the authorized Bank so selected by the DDO.
- (vii) Upon successful payment, a CIN (Challan Identification Number) will be generated by the RBI/Authorized Bank and will be shared electronically with the GSTN Portal. This will get credited in the electronic Cash Ledger of the concerned DDO in the GSTN Portal. This can be viewed and the details of CIN can be noted by the DDO anytime on GSTN portal using his Login credentials.
- (viii) The DDO should maintain a Register as per proforma given in Annexure 'A' to keep record of all TDS deductions made by him during the month. This Record will be helpful at the time of filing Monthly Return (FORM GSTR-7) by the DDO. The DDO may also make use of the offline utility available on the GSTN Portal for this purpose.

- (ix) The DDO shall generate TDS Certificate through the GST Portal in FORM GSTR-7A after filing of Monthly Return.

Option II - Bunching of TDS deductions and its payment by the DDO

11. DDOs who are operating on Khajane 2 shall exercise this option. In this option the DDO will have to deduct the TDS from each bill for keeping it under the Deposit Head. Payment of this bunched TDS amount from the Deposit Head can be made on a weekly, monthly or any other periodic basis.

12. Following process shall be followed by the DDOs in this regard:

- (i) The DDO shall prepare the Bill based on the Expenditure Sanction. The Expenditure Sanction shall contain the (a) value of contract (b) total invoice amount (c) net amount on which TDS is made (d) the 2% TDS amount of GST and (e) net amount payable to the Contractor/Supplier/Vendor.
- (ii) The DDO shall prepare the bill on Khajane 2 and submit to respective Treasury.
- (iii) In the Bill,
 - (a) the net amount payable to the Contractor/Supplier/Vendor and
 - (b) 2% as TDS under GST will be specified.
- (iv) The TDS amount shall be mentioned in the Bill for booking in the Deposit Account with the Head of Account 8449-00-120-0-~~xx~~-662.
- (v) The DDO will require to maintain the Record of the TDS of GST being booked under the Deposit Head so that at the time of preparing the Challan at the GST Common Portal with CPIN (Common Portal Identification Number) for making payment on weekly/monthly or any other periodic basis, the total amount could be easily worked out.
- (vi) At any periodic interval, when DDO needs to remit the TDS amount, he will prepare the Challan with CPIN on the GST Common Portal for the amount (already booked under the Deposit Account).
- (vii) While generating the Challan with CPIN, the DDO will have to select mode of payment as NEFT/RTGS. In the NEFT/RTGS mode, the DDO will have to select the remitting Bank as Reserve Bank of India PAD. GSTN portal shall automatically select beneficiary name as GST, beneficiary account number as CPIN and beneficiary IFSC as RBIS0GSTPMT.
- (viii) In Khajane 2, the DDO shall register GST as a recipient with beneficiary details as per the challan viz.
 - i. Recipient name as GST
 - ii. Recipient Bank as Reserve bank of India
 - iii. Recipient Bank IFSC Code as RBIS0GSTPMT and
 - iv. Recipient Account Number as CPIN.
- (ix) The DDO shall prepare the bill for the bunched TDS amount for payment on Khajane 2 for payment to the recipient as registered above.
- (x) In the Bill, the DDO will give reference of all the earlier paid bills from which 2% TDS was deducted and kept in the Deposit Account. The DDO may attach a certified copy of the record maintained by him in this regard. DDO shall also attach a copy of the challan created by him.
- (xi) The Treasury officer in Khajane 2 will pass the bill by clearing the Deposit Account operated against that particular DDO after exercising necessary checks.
- (xii) Upon successful payment, a CIN (Challan Identification Number) will be generated by the RBI and will be shared electronically with the GSTN Portal. Through this CIN the TDS amount paid will get credited in the electronic Cash Ledger of the concerned DDO in the GSTN Portal. This can be viewed and the details of CIN can be noted by the DDO anytime on GSTN portal using his login credentials.

- (xiii) The DDO should maintain a Register as per proforma given in Annexure 'A' to keep record of all TDS deductions made by him during the month. This Record will be helpful at the time of filing Monthly Return (FORM GSTR-7) by the DDO. The DDO may also make use of the offline utility available on the GSTN Portal for filing the return in Form GSTR-7.
- (xiv) The DDO shall file the Return in FORM GSTR-7 by 10th of the following month
- (xv) The DDO shall generate TDS Certificate through the GSTN Portal in FORM GSTR-7A

13. Difficulty, if any, in implementation of this circular may please be brought to the notice of the Director of Treasuries, Finance Department.

I. S. N. Prasad

Additional Chief Secretary to
Government, Finance Department

¹For instance, if the total invoice value is Rs. 118, and the goods are taxable at the rate of 18%, the SGST of Rs. 9 and CGST of Rs. 9 (total Rs. 18) is included in the total value of invoice. Thus the net amount on which TDS is to be made is Rs. 100 (118-18) at the rate of 1% of SGST (that is Rs. 1) and 1% of CGST(that also is Rs.1) and total TDS amount is Rs.2.00. After TDS, the net amount payable to the contractor/supplier or vendor is Rs. 116 (Rs. 118-2).

Annexure A
Record to be maintained by the DDO for filing of GSTR7

Sl. No.	Tax Invoice No.	Date of Tax Invoice	GSTIN of the Deductee	Trade Name	Net Amount on which tax is deducted	Integrated Tax	Central Tax	State/UT Tax	Total



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಬುಧವಾರ, ಅಕ್ಟೋಬರ್ 3, 2018 (ಅಶ್ವಯುಜ 11, ಶಕ ವರ್ಷ 1940) Bengaluru, Wednesday, October 3, 2018 (Ashwayuja 11, Shaka Varsha 1940)	ನಂ. ೧೩೮೫ No. 1385
---------------------	--	----------------------

ರಾಜ್ಯ ಚುನಾವಣಾ ಆಯೋಗ, ಕರ್ನಾಟಕ

ಕೆ.ಎಸ್.ಸಿ.ಎಂ.ಎಫ್ ಬಿಲ್ಡಿಂಗ್(ಹಿಂಭಾಗ), ನಂ.8, 1ನೇ ಮಹಡಿ ಕನ್ನಿಂಗ್‌ಹ್ಯಾಂ ರಸ್ತೆ, ಬೆಂಗಳೂರು-52.

ತಿದ್ದುಪಡಿ ಅಧಿಸೂಚನೆ

ಸಂಖ್ಯೆ : ರಾಚುಆ:69:ಇಜಿಪಿ.2015, ದಿನಾಂಕ: 01-10-2018

ರಾಜ್ಯ ಚುನಾವಣಾ ಆಯೋಗವು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 5 ಉಪಪ್ರಕರಣ(1)ರಲ್ಲಿ ಪ್ರದತ್ತವಾದ ಅಧಿಕಾರದ ಮೇರೆಗೆ ಅಧಿಸೂಚನೆ ಸಂಖ್ಯೆ: ರಾಚುಆ:69: ಇಜಿಪಿ: 2015 ದಿನಾಂಕ:01.04.2015ರಂದು ಯಾದಗಿರಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಗೆ 2011ರ ಜನಗಣತಿಯ ಜನಸಂಖ್ಯೆಯಂತೆ ಸದಸ್ಯ ಸಂಖ್ಯೆಯನ್ನು ನಿರ್ದಿಷ್ಟಪಡಿಸಿ ಅಧಿಸೂಚಿಸಿದೆ.

ಸರ್ಕಾರವು ಶೋರಾಪೂರ ತಾಲ್ಲೂಕಿನ, ಕಕ್ಕೇರಾ ಗ್ರಾಮಪಂಚಾಯಿತಿಯನ್ನು ಕಕ್ಕೇರಾ ಪುರಸಭೆಯನ್ನಾಗಿಯೂ, ಕೆಂಭಾವಿ ಗ್ರಾಮ ಪಂಚಾಯಿತಿಯ (ಕೆಂಭಾವಿ ಗ್ರಾಮ ಒಳಗೊಂಡಂತೆ) ಭಾಗಶಃ ಗ್ರಾಮಗಳು ಮತ್ತು ಪರಸನಹಳ್ಳಿ ಗ್ರಾಮಪಂಚಾಯಿತಿಯ (ಪರಸನಹಳ್ಳಿ ಗ್ರಾಮ ಒಳಗೊಂಡಂತೆ) ಭಾಗಶಃ ಗ್ರಾಮಗಳನ್ನು ಸೇರ್ಪಡೆಮಾಡಿಕೊಂಡು ಕೆಂಭಾವಿ ಪುರಸಭೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದುದರಿಂದ ಉಳಿದ ಗ್ರಾಮಗಳನ್ನು ಪಕ್ಕದ ಗ್ರಾಮ ಪಂಚಾಯಿತಿಗೆ ಸೇರ್ಪಡೆ ಮಾಡಬೇಕಾಗಿರುತ್ತದೆ. ಸರ್ಕಾರದ ನಿರ್ದೇಶನ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ4(2)(ಎ)ರಂತೆ ಜಿಲ್ಲಾಧಿಕಾರಿಗಳಿಗೆ ದತ್ತವಾಗಿರುವ ಅಧಿಕಾರದ ಮೇರೆ, ಪರಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಕಿರದಳ್ಳಿ ಗ್ರಾಮವನ್ನು ಪಂಚಾಯಿತಿ ಕೇಂದ್ರಸ್ಥಾನವನ್ನಾಗಿ ಮಾಡಿ ಕಿರದಳ್ಳಿ ಗ್ರಾಮವನ್ನು ಹಾಗೂ ಕೆಂಭಾವಿ ಗ್ರಾಮ ಪಂಚಾಯಿತಿಯಲ್ಲಿದ್ದ, ಮಾಲಹಳ್ಳಿ ಮತ್ತು ಮುರಕನಾಳ(ಡಿ) ಗ್ರಾಮಗಳನ್ನು ಸೇರಿಸಿ ಕಿರದಳ್ಳಿ ಗ್ರಾಮ ಪಂಚಾಯಿತಿಯಾಗಿ ಪುನರ್ ರಚಿಸಿ ಜಿಲ್ಲಾಧಿಕಾರಿಗಳು, ಯಾದಗಿರಿ ಜಿಲ್ಲೆ ಇವರು ಅಧಿಸೂಚನೆ ಸಂಖ್ಯೆ:ಕಂ:ಚುನಾವಣಾ:ಗ್ರಾಪಚು:56:2015-16 ದಿನಾಂಕ:29.10.2015ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿರುತ್ತಾರೆ.

ಮೇಲ್ಕಂಡ ಸನ್ನಿವೇಶದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ಶೋರಾಪುರ ತಾಲ್ಲೂಕಿನ ಕೆಂಭಾವಿ ಮತ್ತು ಪರಸನಹಳ್ಳಿ ಗ್ರಾಮ ಪಂಚಾಯಿತಿಗಳು ಅಸ್ತಿತ್ವದಲ್ಲಿರುವುದಿಲ್ಲವೆಂದೂ, ಹಾಗೂ ಪುನರ್ ರಚಿತ ಗ್ರಾಮ ಪಂಚಾಯಿತಿಯಾದ ಕಿರದಳ್ಳಿ ಗ್ರಾಮ ಪಂಚಾಯಿತಿಗೆ ಪ್ರಕರಣ 5(1)ರಂತೆ, 2011ರ ಜನಗಣತಿ ಜನಸಂಖ್ಯೆಯಂತೆ ಒಟ್ಟು ಸದಸ್ಯರ ಸಂಖ್ಯೆಯನ್ನು ಈ ಕೆಳಕಂಡ ನಿಗದಿಪಡಿಸಿದೆ.

ಕೋಷ್ಟಕ

ಜಿಲ್ಲೆ: ಯಾದಗಿರಿ		ತಾಲ್ಲೂಕು: ಶೋರಾಪುರ
ಕ್ರ.ಸಂ.	ಗ್ರಾಮ ಪಂಚಾಯಿತಿ ಹೆಸರು	ಸದಸ್ಯರ ಸಂಖ್ಯೆ
1	ಕಿರದಳ್ಳಿ	11

ಆದೇಶಾನುಸಾರ

ಎಂ.ಪಿ ರಂಜಿತಾ

ಅಧೀನ ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಬುಧವಾರ, ಅಕ್ಟೋಬರ್ ೩, ೨೦೧೮ (ಅಶ್ವಯುಜ ೧೧, ಶಕ ವರ್ಷ ೧೯೪೦) Bengaluru, Wednesday, October 3, 2018 (Ashwayuja 11, Shaka Varsha 1940)	ನಂ. ೧೩೮೬ No. 1386
---------------------	--	----------------------

ರಾಜ್ಯ ಚುನಾವಣಾ ಆಯೋಗ, ಕರ್ನಾಟಕ

ಕೆ.ಎಸ್.ಸಿ.ಎಂ.ಎಫ್ ಬಿಲ್ಡಿಂಗ್(ಹಿಂಭಾಗ), ನಂ.೮, 1ನೇ ಮಹಡಿ ಕನ್ನಿಂಗ್‌ಹ್ಯಾಂ ರಸ್ತೆ, ಬೆಂಗಳೂರು-52.

ಆದೇಶ

ಸಂಖ್ಯೆ: ರಾಚುಆ: 19 :ಟಿಚೆಡ್‌ಪಿ/2018, ದಿನಾಂಕ: 03-10-2018

ರಾಜ್ಯದ 6(ಆರು) ಜಿಲ್ಲಾ ಪಂಚಾಯತಿ ಹಾಗೂ 3 (ಮೂರು) ತಾಲ್ಲೂಕು ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ಆಕಸ್ಮಿಕವಾಗಿ ತೆರವಾಗಿರುವ ಸದಸ್ಯ ಸ್ಥಾನಗಳನ್ನು ಉಪ-ಚುನಾವಣೆಯ ಮೂಲಕ ಭರ್ತಿ ಮಾಡಲು ರಾಜ್ಯ ಚುನಾವಣಾ ಆಯೋಗವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 308ಎಎ ಮತ್ತು 308ಎಬಿ ರನ್ವಯ ಚುನಾವಣಾ ವೇಳಾ ಪಟ್ಟಿಯನ್ನು ಈ ಕೆಳಕಂಡಂತೆ ಘೋಷಿಸಿದೆ.

ವಿವಿಧ ಕಾರಣಗಳಿಂದ ತೆರವಾಗಿರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿಗಳ ಸದಸ್ಯ ಸ್ಥಾನಗಳ ವಿವರಗಳನ್ನು ಅನುಬಂಧ-1 ರಲ್ಲಿ ತೋರಿಸಲಾಗಿದೆ.

ಚುನಾವಣಾ ವೇಳಾಪಟ್ಟಿ

1	ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ ಮತ್ತು ದಿನ	13-10-2018 (ಶನಿವಾರ)
2	ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ	16-10-2018 (ಮಂಗಳವಾರ)
3	ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ	17-10-2018 (ಬುಧವಾರ)
4	ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ	20-10-2018 (ಶನಿವಾರ)
5	ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಬೆಳಿಗ್ಗೆ 7-00 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ)	28-10-2018 (ಭಾನುವಾರ)
6	ಮರು ಮತದಾನ ಅವಶ್ಯವಿದ್ದಲ್ಲಿ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಬೆಳಿಗ್ಗೆ 7-00 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ)	30-10-2018 (ಮಂಗಳವಾರ)
7	ಮತಗಳ ಎಣಿಕೆ ದಿನಾಂಕ ಮತ್ತು ದಿನ (ಬೆಳಿಗ್ಗೆ 8-00 ಗಂಟೆಯಿಂದ ತಾಲ್ಲೂಕು ಕೇಂದ್ರಗಳಲ್ಲಿ)	31-10-2018 (ಬುಧವಾರ)
8	ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ	31-10-2018 (ಬುಧವಾರ)

ಜಿಲ್ಲಾಧಿಕಾರಿಗಳು, ಆಯೋಗವು ಆದೇಶಿಸಿರುವ ಮೇಲ್ಕಂಡ ಚುನಾವಣಾ ವೇಳಾಪಟ್ಟಿಯನ್ನು ಅನುಸರಿಸಿ ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆಯನ್ನು ನಡೆಸುವ) ನಿಯಮಗಳು, 1993 ರ ನಿಯಮ 12 ರಡಿಯಲ್ಲಿ ಚುನಾವಣಾ ಅಧಿಸೂಚನೆಯನ್ನು ಪ್ರಪತ್ರ-1 ರಲ್ಲಿ ಹೊರಡಿಸತಕ್ಕದ್ದು ಹಾಗೂ ಹೊರಡಿಸಲಾದ ಅಧಿಸೂಚನೆಯನ್ನು ಅದೇ ದಿನದಂದು ವಿಶೇಷ

ರಾಜ್ಯಪತ್ರದಲ್ಲಿ ಪ್ರಕಟಿಸತಕ್ಕದ್ದು. ಪ್ರಕಟಿಸಿದ ಅಧಿಸೂಚನೆಯ ಪ್ರತಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿ ಕಚೇರಿಗಳಲ್ಲಿರುವ ಸೂಚನಾ ಫಲಕದ ಮೇಲೆ ಹಾಗೂ ಇನ್ನಿತರೆ ಮುಖ್ಯ ಸ್ಥಳಗಳಲ್ಲೂ ಸಹ ಪ್ರದರ್ಶಿಸತಕ್ಕದ್ದು ಹಾಗೂ ಆಯೋಗಕ್ಕೆ ಅಂದೇ ಫ್ಯಾಕ್ಸ್/ಇ-ಮೇಲ್ ಮೂಲಕ ಕಳುಹಿಸುವುದು.

ಅಧಿಸೂಚನೆಯ ಪ್ರತಿಯನ್ನು ಅಂದೇ ಚುನಾವಣಾಧಿಕಾರಿಗಳಿಗೆ ಕಳುಹಿಸಿಕೊಟ್ಟು ಅದೇ ದಿನದಂದು ಚುನಾವಣಾಧಿಕಾರಿಗಳು ಪ್ರಪತ್ರ-3 ರಲ್ಲಿ ಚುನಾವಣಾ ನೋಟೀಸನ್ನು ಸಂಬಂಧಪಟ್ಟ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಕಚೇರಿಗಳ ಸೂಚನಾ ಫಲಕದ ಮೇಲೆ ಪ್ರಕಟಿಸಿ ಚುನಾವಣಾ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಸೂಚನೆಗಳನ್ನು ನೀಡತಕ್ಕದ್ದು. ಚುನಾವಣೆ ನಡೆಯುವ ವಿಷಯವನ್ನು ಸಾರ್ವಜನಿಕರ ಮಾಹಿತಿಗಾಗಿ ದಿನಪತ್ರಿಕೆಗಳಲ್ಲಿ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ (ವೆಚ್ಚ ಬಾರದಂತೆ) ಪ್ರಕಟಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದು.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 308ಎಸಿ ರಂತೆ ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿಗಳ ಕ್ಷೇತ್ರ ವ್ಯಾಪ್ತಿಯಲ್ಲಿ ದಿನಾಂಕ: 13-10-2018 ರಿಂದ ದಿನಾಂಕ: 31-10-2018 ರವರೆಗೆ ಜಾರಿಯಲ್ಲಿರುತ್ತದೆ. ಉಪ-ಚುನಾವಣೆಯ ಕಾಲದಲ್ಲಿ ಭ್ರಷ್ಟಾಚಾರಗಳನ್ನು ತಡೆಗಟ್ಟುವ ಬಗ್ಗೆ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳುವುದು.

1. ಪ್ರಕರಣ 308ಎಸಿ(ಬಿ) ರನ್ವಯ ಚುನಾವಣಾಧಿಕಾರಿ (ರಿಟರ್ನಿಂಗ್ ಆಫೀಸರ್) ಗಳು ಮತದಾನ ನಡೆಯುವ ಪ್ರತಿಯೊಂದು ಮತಗಟ್ಟೆಗಳಲ್ಲೂ ಚುನಾವಣಾ ಪ್ರಕ್ರಿಯೆಗಳ ವಿಡಿಯೋ-ಗ್ರಾಫಿಕ್ ಚಿತ್ರೀಕರಣ ಮಾಡಿಸುವುದು.
2. ಪ್ರಕರಣ 308ಎಸಿ(ಸಿ) ರನ್ವಯ ಯಾವ ಪಂಚಾಯತ್ ಪ್ರದೇಶದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೋ ಆ ಪಂಚಾಯತ್ ಪ್ರದೇಶದ ಒಳಗೆ ನೀತಿ ಸಂಹಿತೆ ಜಾರಿಯಲ್ಲಿರುವ ಇಡೀ ಅವಧಿಯವರೆಗೆ ಎಲ್ಲಾ ಮದ್ಯದ ಅಂಗಡಿಗಳನ್ನು ಹಾಗೂ ಮದ್ಯ ತಯಾರಿಕಾ ಘಟಕಗಳನ್ನು ಅದರ ಮಾಲೀಕರು, ಅಧಿಭೋಗದಾರರು ಮತ್ತು ಸಂದರ್ಭಾನುಸಾರ ಮುಚ್ಚತಕ್ಕದ್ದು ಮತ್ತು ಮೊಹರು ಮಾಡಿ ಕೀಯನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ಅಧಿಕಾರ ವ್ಯಾಪ್ತಿಯುಳ್ಳ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ರವರಿಗೆ ಒಪ್ಪಿಸತಕ್ಕದ್ದು.
3. ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಯಾರಾದರೂ ಮದ್ಯವನ್ನು ಸ್ವಾಧೀನದಲ್ಲಿಟ್ಟುಕೊಂಡಿರುವುದು ಅಥವಾ ಮದ್ಯವನ್ನು ಸೇವಿಸಿದ ತರುವಾಯ ಸಾರ್ವಜನಿಕ ಉಪದ್ರವ, ಬೀದಿ ರಂಪಾಟ ಮಾಡುತ್ತಿರುವುದು ಕಂಡುಬಂದರೆ, ಮುನ್ನೆಚ್ಚರಿಕೆ ಕ್ರಮವಾಗಿ ಚುನಾವಣೆ ಮುಕ್ತಾಯವಾಗುವವರೆಗೆ ಅವರನ್ನು ಕಸ್ತಡಿಯಲ್ಲಿ ಇಡತಕ್ಕದ್ದು.
4. ಚುನಾವಣೆ ಕಾಲದಲ್ಲಿ ಭ್ರಷ್ಟಾಚಾರಗಳನ್ನು ತಡೆಗಟ್ಟುವ ಬಗ್ಗೆ ಸೂಕ್ತ ತಂಡವನ್ನು ರಚಿಸಿ ಕ್ರಮಗಳನ್ನು ಕೈಗೊಳ್ಳುವುದು.
5. ಪ್ರಕರಣ 308ಎಸಿ(ಎ) ರನ್ವಯ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವು ಅಧಿಸೂಚನೆ ಪ್ರಕಟಣೆಯ ದಿನಾಂಕದ ತರುವಾಯ ಬರುವ ಮೂರನೆಯ ದಿನವಾಗಿರುತ್ತದೆ ಎಂಬ ಬಗ್ಗೆ ವ್ಯಾಪಕ ಪ್ರಚಾರ ಮಾಡುವುದು.

ವಿಶೇಷ ಸೂಚನೆ:

1. ಈಗಾಗಲೇ ನೀಡಿರುವ ನಿರ್ದೇಶನಗಳಂತೆ ಉಪ-ಚುನಾವಣೆ ನಡೆಯಲಿರುವ ಜಿಲ್ಲಾ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿಗಳ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಾಲಿ ಚಾಲ್ತಿಯಲ್ಲಿರುವ ವಿಧಾನಸಭಾ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ತಯಾರಿಸಲಾಗಿರುವ ಮತದಾರರ ಪಟ್ಟಿಗಳಂತೆ ಚುನಾವಣೆ ನಡೆಸುವುದು.
2. ಉಪ-ಚುನಾವಣೆ ನಡೆಸಲಾಗುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿಗಳ ಕ್ಷೇತ್ರಗಳಿಗೆ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿ ಅವರಿಗೆ ತರಬೇತಿಯನ್ನು ಹಾಗೂ ಚುನಾವಣೆಗೆ ಸಂಬಂಧಪಟ್ಟ ಎಲ್ಲಾ ಅಗತ್ಯ ಮಾಹಿತಿ ಸುತ್ತೋಲೆ/ನಿರ್ದೇಶನ ಪತ್ರಗಳ ಪ್ರತಿಗಳನ್ನು ನೀಡುವುದು.
3. ನೀತಿ ಸಂಹಿತೆ ಉಲ್ಲಂಘನೆ ಪ್ರಕರಗಳು ಗಮನಕ್ಕೆ ಬಂದಾಗ ಆಯೋಗದ ಆದೇಶ ಸಂಖ್ಯೆ: ಎಸ್‌ಇಸಿ/10/ಎಂಐಎಸ್/2016, ದಿನಾಂಕ: 29-06-2016 ಹಾಗೂ ತಿದ್ದುಪಡಿ ದಿನಾಂಕ: 06-07-2016 ರಂತೆ ಕ್ರಮ ವಹಿಸುವುದು.
4. ಉಪ-ಚುನಾವಣೆ ನಡೆಸಲಾಗುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಸ್ಥಾನಗಳ ಬಗ್ಗೆ ಸಾರ್ವಜನಿಕರ ಮಾಹಿತಿಗಾಗಿ ಸ್ಥಳೀಯ ಪತ್ರಿಕೆಗಳಲ್ಲಿ ಸುದ್ದಿಯಾಗಿ (ವೆಚ್ಚ ಬಾರದಂತೆ) ಪ್ರಕಟಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವುದು.
5. ಕಾಲಕಾಲಕ್ಕೆ ಚುನಾವಣೆಗೆ ಸಂಬಂಧಿಸಿದ ವರದಿಗಳನ್ನು ಆಯೋಗಕ್ಕೆ ನಿಗದಿತ ಸಮಯದೊಳಗೆ ಸಲ್ಲಿಸುವುದು.
6. ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ: ರಾಚುಆ/248/ಇಜಿಪಿ/2015, ದಿನಾಂಕ: 06-10-2016 ರಂತೆ ವಿದ್ಯುನ್ಮಾನ ಮತಯಂತ್ರದಲ್ಲಿ "NOTA" ಅವಕಾಶವನ್ನು ಕಲ್ಪಿಸುವುದು.

ಆದೇಶಾನುಸಾರ

ಎಂ.ಪಿ.ರಂಜಿತಾ

ಅಧೀನ ಕಾರ್ಯದರ್ಶಿ,

ರಾಜ್ಯ ಚುನಾವಣಾ ಆಯೋಗ, ಕರ್ನಾಟಕ.

ಅನುಬಂಧ-1

(ಆಯೋಗದ ಆದೇಶ ಸಂಖ್ಯೆ:ರಾಚುಆ/19/ಟಿಜೆಡ್‌ಪಿ/2018, ದಿನಾಂಕ: 03-10-2018)

ವಿವಿಧ ಕಾರಣಗಳಿಂದ ತೆರವಾಗಿರುವ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿಗಳ ಸದಸ್ಯ ಸ್ಥಾನಗಳಿಗೆ ಉಪ-ಚುನಾವಣೆ ನಡೆಯಲಿರುವ ವಿವರಗಳು.

ಜಿಲ್ಲಾ ಪಂಚಾಯತ್

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕಿನ ಹೆಸರು	ಕ್ಷೇತ್ರದ ಸಂಖ್ಯೆ ಮತ್ತು ಹೆಸರು
1	2	3	4
1	ಬೆಂಗಳೂರು ನಗರ	ಬೆಂಗಳೂರು ಪೂರ್ವ	21-ಆವಲಹಳ್ಳಿ
2	ರಾಮನಗರ	ಮಾಗಡಿ	14-ಕುದೂರು
3	ಶಿವಮೊಗ್ಗ	ಸಾಗರ	29-ಆವಿನಹಳ್ಳಿ
4	ಮೈಸೂರು	ಟಿ.ನರಸೀಪುರ	12-ಸೋಮನಾಥಪುರ
5	ಕಲಬುರಗಿ	ಸೇಡಂ	43-ಆಡಕಿ
6	ರಾಯಚೂರು	ದೇವದುರ್ಗ	04-ಜಾಲಹಳ್ಳಿ

ತಾಲ್ಲೂಕು ಪಂಚಾಯತ್

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕಿನ ಹೆಸರು	ಕ್ಷೇತ್ರದ ಸಂಖ್ಯೆ ಮತ್ತು ಹೆಸರು
1	2	3	4
1	ಚಾಮರಾಜನಗರ	ಗುಂಡ್ಲುಪೇಟೆ	01-ತೆರಕಣಾಂಬಿ
2	ಹಾಸನ	ಅರಕಲಗೂಡು	16-ರಾಮನಾಥಪುರ
3	ದಕ್ಷಿಣ ಕನ್ನಡ	ಬಂಟ್ವಾಳ	01-ಸಂಗಬೆಟ್ಟು

ಎಂ.ಪಿ ರಂಜಿತಾ

ಅಧೀನ ಕಾರ್ಯದರ್ಶಿ,

ರಾಜ್ಯ ಚುನಾವಣಾ ಆಯೋಗ, ಕರ್ನಾಟಕ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಬುಧವಾರ, ಅಕ್ಟೋಬರ್ ೩, ೨೦೧೮ (ಅಶ್ವಯುಜ ೧೧, ಶಕ ವರ್ಷ ೧೯೪೦) Bengaluru, Wednesday, October 3, 2018 (Ashwayuja 11, Shaka Varsha 1940)	ನಂ. ೧೩೮೭ No. 1387
---------------------	--	----------------------

ರಾಜ್ಯ ಚುನಾವಣಾ ಆಯೋಗ, ಕರ್ನಾಟಕ

ಕೆ.ಎಸ್.ಸಿ.ಎಂ.ಎಫ್ ಬಿಲ್ಡಿಂಗ್(ಹಿಂಭಾಗ), ನಂ.೮, 1ನೇ ಮಹಡಿ ಕನ್ನಿಂಗ್‌ಹ್ಯಾಂ ರಸ್ತೆ, ಬೆಂಗಳೂರು-52.

ಆದೇಶ

ಸಂಖ್ಯೆ: ರಾಚುಆ:25:ಇಜಿಪಿ:2018, ದಿನಾಂಕ: 03-10-2018

2018ರ ನವೆಂಬರ್ ಮಾಹೆಯಲ್ಲಿ ಅವಧಿ ಮುಕ್ತಾಯವಾಗುವ ಕಲಬುರಗಿ ಜಿಲ್ಲೆಯ ಮೋಘಾ ಗ್ರಾಮ ಪಂಚಾಯಿತಿ ಹಾಗೂ ಯಾದಗಿರಿ ಜಿಲ್ಲೆಯ ಕರಡಕಲ್ ಮತ್ತು ಕಿರದಳ್ಳಿ ಗ್ರಾಮಪಂಚಾಯಿತಿಗಳ ಎಲ್ಲಾ ಸದಸ್ಯ ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆಯ ಮೂಲಕ ಭರ್ತಿ ಮಾಡಲು ರಾಜ್ಯ ಚುನಾವಣಾ ಆಯೋಗವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 308ಎಎ ಮತ್ತು 308ಎಬಿ ರನ್ವಯ ಚುನಾವಣಾ ವೇಳಾ ಪಟ್ಟಿಯನ್ನು ಈ ಕೆಳಕಂಡಂತೆ ಘೋಷಿಸಿದೆ.

ಸಾರ್ವತ್ರಿಕ ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳ ಸಂಖ್ಯೆ ವಿವರಗಳನ್ನು ಅನುಬಂಧ-1ರಲ್ಲಿ ತೋರಿಸಲಾಗಿದೆ.

ಚುನಾವಣಾ ವೇಳಾಪಟ್ಟಿ

1	ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ ಮತ್ತು ದಿನ	13-10-2018 (ಶನಿವಾರ)
2	ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ	16-10-2018 (ಮಂಗಳವಾರ)
3	ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ	17-10-2018 (ಬುಧವಾರ)
4	ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ	20-10-2018 (ಶನಿವಾರ)
5	ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಬೆಳಿಗ್ಗೆ 7-00 ಗಂಟೆಯಿಂದ ಸಂಜೆ 5-00ಗಂಟೆಯವರೆಗೆ)	28-10-2018 (ಭಾನುವಾರ)
6	ಮರು ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಬೆಳಿಗ್ಗೆ 7-00 ಗಂಟೆಯಿಂದ ಸಂಜೆ 5-00ಗಂಟೆಯವರೆಗೆ)	30-10-2018 (ಮಂಗಳವಾರ)
7	ಮತಗಳ ಎಣಿಕೆ ದಿನಾಂಕ ಮತ್ತು ದಿನ (ಬೆಳಿಗ್ಗೆ 8.00 ಘಂಟೆಯಿಂದ) (ತಾಲ್ಲೂಕು ಕೇಂದ್ರಗಳಲ್ಲಿ)	31-10-2018 (ಬುಧವಾರ)
8	ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ	31-10-2018 (ಬುಧವಾರ)

ಜಿಲ್ಲಾಧಿಕಾರಿಗಳು, ಆಯೋಗವು ಆದೇಶಿಸಿರುವ ಮೇಲ್ಕಂಡ ಚುನಾವಣಾ ವೇಳಾಪಟ್ಟಿಯನ್ನು ಅನುಸರಿಸಿ ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆಯನ್ನು ನಡೆಸುವ) ನಿಯಮಗಳು, 1993ರ ನಿಯಮ 12ರ ಅಡಿಯಲ್ಲಿ ಚುನಾವಣಾ

ಅಧಿಸೂಚನೆಯನ್ನು ಹೊರಡಿಸತಕ್ಕದ್ದು ಹಾಗೂ ಹೊರಡಿಸಲಾದ ಅಧಿಸೂಚನೆಯನ್ನು ಅದೇ ದಿನದಂದು ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸತಕ್ಕದ್ದು. ಪ್ರಕಟಿಸಿದ ಅಧಿಸೂಚನೆ ಪ್ರತಿಗಳನ್ನು ಜಿಲ್ಲಾಧಿಕಾರಿಗಳ ಕಛೇರಿ, ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ಕಛೇರಿಯ ಸೂಚನಾ ಫಲಕದ ಮೇಲೆ ಹಾಗೂ ಇನ್ನಿತರ ಮುಖ್ಯ ಸ್ಥಳಗಳಲ್ಲೂ ಸಹ ಪ್ರದರ್ಶಿಸತಕ್ಕದ್ದು ಹಾಗೂ ಆಯೋಗಕ್ಕೆ ಅಂದೇ ಫ್ಯಾಕ್ಸ್/ ಇ-ಮೇಲ್ ಮುಖಾಂತರ ಕಳುಹಿಸುವುದು.

ಅಧಿಸೂಚನೆಯ ಪ್ರತಿಯನ್ನು ಅಂದೇ ಚುನಾವಣಾಧಿಕಾರಿಗಳಿಗೆ ಕಳುಹಿಸಿಕೊಟ್ಟು ಅದೇ ದಿನದಂದು ಚುನಾವಣಾಧಿಕಾರಿಗಳು ಪ್ರಪತ್ರ-3 ರಲ್ಲಿ ಚುನಾವಣಾ ನೋಟೀಸನ್ನು ಸಂಬಂಧಪಟ್ಟ ಗ್ರಾಮ ಪಂಚಾಯತಿ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಿ, ಚುನಾವಣಾ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಸೂಚಿಸುವುದು ಹಾಗೂ ಚುನಾವಣಾ ನೋಟೀಸಿನಲ್ಲಿ ಚುನಾವಣೆ ನಡೆಯುವ ಗ್ರಾಮ ಪಂಚಾಯತಿ ಹೆಸರು, ಕ್ಷೇತ್ರದ ಹೆಸರು, ಸದಸ್ಯ ಸ್ಥಾನಗಳ ಸಂಖ್ಯೆ, ಮೀಸಲಾತಿ ವಿವರಗಳನ್ನು ಸ್ಪಷ್ಟವಾಗಿ ನಮೂದಿಸುವಂತೆ ಸೂಚನೆಗಳನ್ನು ನೀಡತಕ್ಕದ್ದು.

ಮೇಲ್ಕಂಡ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಇ.ಸಿ.ಐ.ಎಲ್. ಹೈದರಾಬಾದ್ ರವರು ತಯಾರಿಸಿರುವ ಮಲ್ಟಿಚಾಯ್ಸ್ ವಿದ್ಯುನ್ಮಾನ ಮತ ಯಂತ್ರದ (E.V.M.) ಮೂಲಕ ಚುನಾವಣೆ ನಡೆಸಲು ಆದೇಶಿಸಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 308ಎಸಿ ರಂತೆ ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ದಿನಾಂಕ: 13-10-2018ರಿಂದ ದಿನಾಂಕ: 31-10-2018ರ ವರೆಗೆ ಜಾರಿಯಲ್ಲಿರುತ್ತದೆ.

ಗ್ರಾಮ ಪಂಚಾಯತಿಯ ಯಾವುದೇ ಕ್ಷೇತ್ರದಲ್ಲಿ ನಾಮಪತ್ರ ಸ್ವೀಕೃತವಾಗದೇ ಚುನಾವಣೆ ಪ್ರಕ್ರಿಯೆ ಮುಂದುವರೆಯಲಾಗದೆ ಇರುವಂತಹ ಗ್ರಾಮ ಪಂಚಾಯತಿಗಳಲ್ಲಿ ಹಾಗೂ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ/ ನಾಮಪತ್ರ ಹಿಂತೆಗೆತ ಇತ್ಯಾದಿ ಕಾರಣಗಳಿಂದ ಯಾವುದೇ ಅಭ್ಯರ್ಥಿಯು ಕಣದಲ್ಲಿರದೆ ಆ ಗ್ರಾಮ ಪಂಚಾಯತಿಯ ಯಾವುದೇ ಸ್ಥಾನಕ್ಕೂ ಚುನಾವಣೆ ನಡೆಯದೇ ಇದ್ದಲ್ಲಿ ಅಥವಾ ಗ್ರಾಮ ಪಂಚಾಯತಿಯಲ್ಲಿನ ಚುನಾವಣೆ ಘೋಷಿಸಿರುವ ಎಲ್ಲಾ ಸ್ಥಾನಗಳೂ ಅವಿರೋಧವಾಗಿ ಆಯ್ಕೆಯಾಗಿದ್ದು, ಆಯ್ಕೆಯಾದ ಅಭ್ಯರ್ಥಿಯ ಫಲಿತಾಂಶವನ್ನು ಚುನಾವಣಾಧಿಕಾರಿಯು ಘೋಷಿಸಿದ್ದಲ್ಲಿ, ಅಂತಹ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನೀತಿಸಂಹಿತೆ ಜಾರಿಯಲ್ಲಿರುವುದು ತಕ್ಷಣದಿಂದ ನಿಂತುಹೋಗುತ್ತದೆ.

ಗ್ರಾಮ ಪಂಚಾಯತಿಯ ಯಾವುದೇ ಕ್ಷೇತ್ರದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದಲ್ಲಿ ಅಂತಹ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೇಲೆ ತಿಳಿಸಿರುವ ಅವಧಿಯವರೆಗೆ ನೀತಿಸಂಹಿತೆಯು ಜಾರಿಯಲ್ಲಿರುತ್ತದೆ.

ಚುನಾವಣೆ ಕಾಲದಲ್ಲಿ ಭ್ರಷ್ಟಾಚಾರಗಳನ್ನು ತಡೆಗಟ್ಟುವ ಬಗ್ಗೆ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳುವುದು.

1. ಚುನಾವಣಾಧಿಕಾರಿಗಳು (ಆರ್.ಒ) ಚುನಾವಣೆ ನಡೆಯುವ ಪ್ರತಿಯೊಂದು ಮತಗಟ್ಟೆಯಲ್ಲಿ ಚುನಾವಣಾ ಪ್ರಕ್ರಿಯೆಗಳ ವಿಡಿಯೋಗ್ರಾಫಿಕ್ ಚಿತ್ರೀಕರಣ ಮಾಡಿಸುವುದು.
2. ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ನೀತಿ ಸಂಹಿತೆಯು ಜಾರಿಯಲ್ಲಿರುವ ಪ್ರದೇಶಗಳಲ್ಲಿರುವ ಎಲ್ಲಾ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಅದರ ಮಾಲೀಕರು, ಅಧಿಭೋಗದಾರರು ಮತ್ತು ಸಂದರ್ಭಾನುಸಾರ ವ್ಯವಸ್ಥಾಪಕರು ಮುಚ್ಚತಕ್ಕದ್ದು ಹಾಗೂ ಮೊಹರು ಮಾಡಿ ಅದರ ಕೀಯನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ಅಧಿಕಾರ ವ್ಯಾಪ್ತಿಯುಳ್ಳ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟರಿಗೆ ಒಪ್ಪಿಸತಕ್ಕದ್ದು.
3. ನೀತಿಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಯಾರಾದರೂ ಮದ್ಯವನ್ನು ಸ್ವಾದೀನದಲ್ಲಿಟ್ಟುಕೊಂಡಿರುವುದು ಅಥವಾ ಮದ್ಯವನ್ನು ಸೇವಿಸಿ ಬೀದಿಯಲ್ಲಿ ರಂಪಾಟ ಮಾಡುತ್ತಿರುವುದು ಕಂಡು ಬಂದರೆ ಮುನ್ನೆಚ್ಚರಿಕೆ ಕ್ರಮವಾಗಿ ಚುನಾವಣೆ ಮುಕ್ತಾಯವಾಗುವವರೆಗೆ ಅಂತಹವರನ್ನು ಕಸ್ಟಡಿಯಲ್ಲಿ ಇಡತಕ್ಕದ್ದು.
4. ಮೇಲ್ಕಂಡ ಪ್ರಕರಣದಂತೆ ಚುನಾವಣೆ ಕಾಲದಲ್ಲಿ ಭ್ರಷ್ಟಾಚಾರಗಳನ್ನು ತಡೆಗಟ್ಟುವ ಬಗ್ಗೆ ಸೂಕ್ತ ತಂಡವನ್ನು ರಚಿಸಿ ಕ್ರಮಗಳನ್ನು ಕೈಗೊಳ್ಳುವುದು.

ವಿಶೇಷ ಸೂಚನೆ :

1. ಈಗಾಗಲೇ ನೀಡಿರುವ ನಿರ್ದೇಶನಗಳಂತೆ, ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯತಿಗೆ ಸಂಬಂಧಿಸಿದಂತೆ ಹಾಲಿ ಚಾಲ್ತಿಯಲ್ಲಿರುವ ವಿಧಾನಸಭಾ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ತಯಾರಿಸಲಾಗಿರುವ ಗ್ರಾಮ ಪಂಚಾಯತಿಯ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸುವುದು.
2. ಚುನಾವಣೆ ನಡೆಸಲಾಗುವ ಗ್ರಾಮ ಪಂಚಾಯತಿಗೆ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿ ಅವರಿಗೆ ತರಬೇತಿಯನ್ನು ಹಾಗೂ ಚುನಾವಣೆಗೆ ಸಂಬಂಧಪಟ್ಟ ಎಲ್ಲಾ ಅಗತ್ಯ ಮಾಹಿತಿ ಹಾಗೂ ಸುತ್ತೋಲೆ/ ನಿರ್ದೇಶನ ಪತ್ರಗಳ ಪ್ರತಿಯನ್ನು ನೀಡುವುದು.
3. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಗಮನಕ್ಕೆ ಬಂದಾಗ ಆಯೋಗದ ಆದೇಶ ಸಂಖ್ಯೆ:ಎಸ್‌ಇಸಿ:10:ಎಂಐಎಸ್‌ಸಿ:2016 ದಿ.29.06.2016 ಹಾಗೂ ತಿದ್ದುಪಡಿ ದಿ.06.07.2016 ರಂತೆ ಕ್ರಮವಹಿಸುವುದು.
4. ಚುನಾವಣೆ ನಡೆಸಲಾಗುತ್ತಿರುವ ಗ್ರಾಮ ಪಂಚಾಯತಿ ಸ್ಥಾನಗಳ ಬಗ್ಗೆ ಸಾರ್ವಜನಿಕರ ಮಾಹಿತಿಗಾಗಿ ಸ್ಥಳೀಯ ಪತ್ರಿಕೆಗಳಲ್ಲಿ ಸುದ್ದಿಯಾಗಿ (ವೆಚ್ಚ ಬಾರದಂತೆ) ಪ್ರಕಟಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವುದು.

5. ಕಾಲಕಾಲಕ್ಕೆ ಚುನಾವಣೆಗೆ ಸಂಬಂಧಿಸಿದ ವರದಿಯನ್ನು ಆಯೋಗಕ್ಕೆ ಸಲ್ಲಿಸುವುದು.
6. ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ ರಾಚುಆ:248: ಇಜಿಪಿ:2015, ದಿ.19.03.2015 ರಂತೆ ಗ್ರಾಮ ಪಂಚಾಯಿತಿ ಚುನಾವಣೆಗಳ ಮತಪತ್ರದಲ್ಲಿ "NOTA" ಅವಕಾಶ ಇರುವುದಿಲ್ಲ.

ಆದೇಶಾನುಸಾರ

ಎಂ.ಪಿ. ರಂಜಿತಾ

ಅಧೀನ ಕಾರ್ಯದರ್ಶಿ,
ರಾಜ್ಯ ಚುನಾವಣಾ ಆಯೋಗ, ಕರ್ನಾಟಕ

ಅನುಬಂಧ-1

(ರಾಚುಆ:ಇಜಿಪಿ:25:2018 ದಿನಾಂಕ: 03.10.2018ಕ್ಕೆ ಲಗತ್ತಿಸಲಾದುದು)

ಅವಧಿ ಮುಕ್ತಾಯವಾಗುವ ಗ್ರಾಮ ಪಂಚಾಯಿತಿಗಳ ವಿವರ

ಕ್ರ. ಸಂ.	ಜಿಲ್ಲೆ	ತಾಲ್ಲೂಕು	ಕ್ರ. ಸಂ.	ಗ್ರಾಮ ಪಂಚಾಯಿತಿ	ಸ್ಥಾನಗಳ ಸಂಖ್ಯೆ
1	ಕಲಬುರಗಿ	ಚಿಂಚೋಳಿ	1	ಮೋಘಾ	08
2	ಯಾದಗಿರಿ	ಶೋರಾಪೂರ	2	ಕರಡಕಲ್	10
	ಯಾದಗಿರಿ	ಶೋರಾಪೂರ	3	ಕಿರದಳ್ಳಿ	11

ಎಂ.ಪಿ. ರಂಜಿತಾ

ಅಧೀನ ಕಾರ್ಯದರ್ಶಿ,
ರಾಜ್ಯ ಚುನಾವಣಾ ಆಯೋಗ, ಕರ್ನಾಟಕ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಗುರುವಾರ, ಅಕ್ಟೋಬರ್ ೪, ೨೦೧೮ (ಅಶ್ವಯುಜ ೧೨, ಶಕ ವರ್ಷ ೧೯೪೦) Bengaluru, Thursday, October 4, 2018 (Ashwayuja 12, Shaka Varsha 1940)	ನಂ. ೧೩೯೦ No. 1390
---------------------	--	----------------------

ರಾಜ್ಯ ಚುನಾವಣಾ ಆಯೋಗ, ಕರ್ನಾಟಕ

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿ ಕಟ್ಟಡ (ಹಿಂಭಾಗ), 1ನೇ ಮಹಡಿ, ನಂ.8, ಕನ್ನಿಂಗ್‌ಹ್ಯಾಂ ರಸ್ತೆ, ಬೆಂಗಳೂರು-52.

ವಿಷಯ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ-2018 ಪ್ರಕೃತಿ ವಿಕೋಪದಿಂದಾಗಿ ಮಧ್ಯಂತರದಲ್ಲಿ ಸ್ಥಗಿತಗೊಳಿಸಲಾಗಿದ್ದ ಕೊಡಗು ಜಿಲ್ಲೆಯ ಸೋಮವಾರಪೇಟೆ, ವಿರಾಜಪೇಟೆ ಮತ್ತು ಕುಶಾಲನಗರ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆಯನ್ನು ಮುಂದುವರಿಸುವ ಬಗ್ಗೆ.

- ಓದಲಾಗಿದೆ:**
1. ಆಯೋಗದ ಆದೇಶ ಸಂಖ್ಯೆ: ರಾಚುಆ:30:ಇಯುಬಿ:2018, ದಿನಾಂಕ 02.08.2018, 09.08.2018 ಮತ್ತು 16.08.2018.
 2. ಜಿಲ್ಲಾಧಿಕಾರಿ, ಕೊಡಗು ರವರ ಪತ್ರ ಸಂಖ್ಯೆ: ಚುನಾ:11:2018-19, ದಿನಾಂಕ: 18.08.2018 ಮತ್ತು 25.08.2018.
 3. ಆಯೋಗದ ಆದೇಶ ಸಂಖ್ಯೆ: ರಾಚುಆ:30:ಇಯುಬಿ:2018, ದಿನಾಂಕ: 18.08.2018.

ಪ್ರಸ್ತಾವನೆ:

ರಾಜ್ಯ ಚುನಾವಣಾ ಆಯೋಗವು ಮೇಲೆ ಕ್ರ.ಸಂ.(1)ರಲ್ಲಿ ಓದಲಾದ ಆದೇಶಗಳಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ, ವಿರಾಜಪೇಟೆ ಮತ್ತು ಕುಶಾಲನಗರ ಪಟ್ಟಣ ಪಂಚಾಯಿತಿಗಳು ಒಳಗೊಂಡಂತೆ ಅವಧಿ ಮುಕ್ತಾಯವಾಗುವ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಆದೇಶಿಸಲಾಗಿತ್ತು. ಸದರಿ ಆದೇಶದ ವೇಳಾಪಟ್ಟಿಯಂತೆ ದಿನಾಂಕ: 10.08.2018 ರಿಂದ ಚುನಾವಣಾ ಪ್ರಕ್ರಿಯೆಗಳು ಪ್ರಾರಂಭವಾಗಿರುತ್ತವೆ.

ಕ್ರ.ಸಂ.2ರಲ್ಲಿ ಓದಲಾದ ಜಿಲ್ಲಾಧಿಕಾರಿ, ಕೊಡಗು ಜಿಲ್ಲೆ ಇವರ ದಿನಾಂಕ: 16.08.2018ರ (ಆಯೋಗದಲ್ಲಿ ಇ-ಮೇಲ್ ಮೂಲಕ ದಿನಾಂಕ: 18.08.2018ರಂದು ಸ್ವೀಕೃತವಾಗಿರುತ್ತದೆ) ಪತ್ರದಂತೆ ಕೊಡಗು ಜಿಲ್ಲೆಯಾದ್ಯಂತ ಎಡಬಿಡದೇ ಧಾರಾಕಾರ ಮಳೆಯಾಗುತ್ತಿದ್ದು, ಪ್ರಕೃತಿ ವಿಕೋಪದಿಂದಾಗಿ ಚುನಾವಣೆ ಪ್ರಕ್ರಿಯೆಗಳಿಗೆ ತೊಂದರೆಯಾಗುತ್ತಿರುವುದಾಗಿ ಚುನಾವಣೆಯನ್ನು ಮುಂದೂಡುವಂತೆ ಕೋರಿದ್ದರಿಂದ, ಭಾರತ ಸಂವಿಧಾನದ ಅನುಚ್ಛೇದ 243ಜಡ್‌ಎ ರಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ದತ್ತವಾಗಿರುವ ಅಧಿಕಾರದ ಮೇರೆಗೆ, ಕ್ರ.ಸಂ.3ರಲ್ಲಿ ಓದಲಾದ ಆದೇಶದಲ್ಲಿ ಕೊಡಗು ಜಿಲ್ಲೆಯ ಕುಶಾಲನಗರ, ಸೋಮವಾರಪೇಟೆ ಮತ್ತು ವಿರಾಜಪೇಟೆ ಪಟ್ಟಣ ಪಂಚಾಯಿತಿಗಳ ಚುನಾವಣಾ ಪ್ರಕ್ರಿಯೆಯನ್ನು ತತ್ಕ್ಷಣದಿಂದ ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ.

ಚುನಾವಣಾ ವೇಳಾಪಟ್ಟಿಯಂತೆ, ದಿನಾಂಕ: 02.08.2018 ರಿಂದ 16.08.2018ರ ವರೆಗಿನ ಚುನಾವಣಾ ಪ್ರಕ್ರಿಯೆಗಳಿಗೆ ಯಾವುದೇ ಭಾದಕವಿರುವುದಿಲ್ಲ. ದಿನಾಂಕ: 10.08.2018 ರಿಂದ 16.08.2018ರ ವರೆಗೆ ನಾಮಪತ್ರ ಸ್ವೀಕೃತವಾಗಿರುತ್ತದೆ. ಮುಂದಿನ ಪ್ರಕ್ರಿಯೆಗಳು ಸ್ಥಗಿತಗೊಂಡಿರುತ್ತವೆ. ಆದುದರಿಂದ, ಮುಂದಿನ ಚುನಾವಣೆ ಪ್ರಕ್ರಿಯೆಗಳನ್ನು ನಡೆಸಲು ಈ ಕೆಳಕಂಡಂತೆ ಆದೇಶಿಸಿದೆ.

ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ: ರಾಚುಆ:30:ಇಯುಬಿ:2018,
ಬೆಂಗಳೂರು, ದಿನಾಂಕ: 03.10.2018.

ಭಾರತ ಸಂವಿಧಾನದ ಅನುಚ್ಛೇದ 243ಜಡ್‌ಎ ರಲ್ಲಿ ಆಯೋಗಕ್ಕೆ ದತ್ತವಾಗಿರುವ ಅಧಿಕಾರದ ಮೇರೆಗೆ ಹಾಗೂ ಕರ್ನಾಟಕ ಪೌರಸಭೆಗಳ (ಕೌನ್ಸಿಲರುಗಳ ಚುನಾವಣೆ) ನಿಯಮಗಳು, 1977ರ ನಿಯಮ 3(1) ರಂತೆ ಈ ಕೆಳಕಂಡ ನಗರ ಸ್ಥಳೀಯ ಸಂಸ್ಥೆಗಳಿಗೆ ಈ ಕೆಳಕಂಡಂತೆ ವೇಳಾಪಟ್ಟಿಯನ್ನು ನಿಗದಿಪಡಿಸಿ,

ಅದರಂತೆ ಚುನಾವಣೆಯನ್ನು ಮುಂದುವರಿಸಲು ಆದೇಶಿಸಿದೆ. ದಿನಾಂಕ: 02.08.2018 ರಿಂದ 16.08.2018ರ ವರೆಗೆ ನಡೆದಿರುವ ಚುನಾವಣಾ ಪ್ರಕ್ರಿಯೆಯ ಭಾಗವಾಗಿರುತ್ತದೆ.

ಜಿಲ್ಲೆ	ಕ್ರ.ಸಂ.	ನಗರ ಸ್ಥಳೀಯ ಸಂಸ್ಥೆ	ಚುನಾವಣೆ ನಡೆಯುವ ವಾರ್ಡ್‌ಗಳ ಸಂಖ್ಯೆ
ಕೊಡಗು	1.	ಸೋಮವಾರಪೇಟೆ ಪಟ್ಟಣ ಪಂಚಾಯಿತಿ	ಎಲ್ಲಾ ವಾರ್ಡ್‌ಗಳು
	2.	ವಿರಾಜಪೇಟೆ ಪಟ್ಟಣ ಪಂಚಾಯಿತಿ	ಎಲ್ಲಾ ವಾರ್ಡ್‌ಗಳು
	3.	ಕುಶಾಲನಗರ ಪಟ್ಟಣ ಪಂಚಾಯಿತಿ	ಎಲ್ಲಾ ವಾರ್ಡ್‌ಗಳು

ಮುಂದುವರೆದ ಚುನಾವಣಾ ವೇಳಾ ಪಟ್ಟಿ

1	ಜಿಲ್ಲಾಧಿಕಾರಿಗಳು ಪರಿಷ್ಕೃತ ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ ಮತ್ತು ದಿನ	16.10.2018 (ಮಂಗಳವಾರ)
2	ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ	16.10.2018 (ಮಂಗಳವಾರ)
3	ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ	17.10.2018 (ಬುಧವಾರ)
4	ಉಮೇದುದಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ	20.10.2018 (ಶನಿವಾರ)
5	ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆವರೆಗೆ)	28.10.2018 (ಭಾನುವಾರ)
6	ಮರು ಮತದಾನ ಇದ್ದಲ್ಲಿ ಮತದಾನ ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆವರೆಗೆ)	30.10.2018 (ಮಂಗಳವಾರ)
7	ಮತಗಳ ಎಣಿಕೆಯ ದಿನಾಂಕ ಮತ್ತು ದಿನ (ಬೆಳಿಗ್ಗೆ 8.00 ಗಂಟೆಯಿಂದ) (ತಾಲ್ಲೂಕಿನ ಕೇಂದ್ರ ಸ್ಥಳದಲ್ಲಿ)	31.10.2018 (ಬುಧವಾರ)
8	ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ	31.10.2018 (ಬುಧವಾರ)

ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆಯು ದಿನಾಂಕ: 03.10.2018 ರಿಂದ 31.10.2018 ರವರೆಗೆ ಜಾರಿಯಲ್ಲಿರುತ್ತದೆ.

ಜಿಲ್ಲಾಧಿಕಾರಿಯವರು ಆಯೋಗವು ಆದೇಶಿಸಿದ ಚುನಾವಣಾ ವೇಳಾಪಟ್ಟಿಯನ್ನು ಅನುಸರಿಸಿ, ಕರ್ನಾಟಕ ಪೌರಸಭೆಗಳ (ಕೌನ್ಸಿಲರುಗಳ ಚುನಾವಣೆ) ನಿಯಮಗಳು, 1977ರ ನಿಯಮ 8ರ ಪ್ರಕಾರ ಚುನಾವಣೆ ನಡೆಯುವ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ಪರಿಷ್ಕೃತ ಚುನಾವಣಾ ಅಧಿಸೂಚನೆಯನ್ನು ಪ್ರಪತ್ರ-1 ರಲ್ಲಿ

ಹೊರಡಿಸತಕ್ಕದ್ದು. ಚುನಾವಣಾ ಅಧಿಸೂಚನೆಯ ಅನುಬಂಧದಲ್ಲಿ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಯ ಹೆಸರು, ವಾರ್ಡಿನ ಸಂಖ್ಯೆ ಹಾಗೂ ಮೀಸಲಾತಿ ವಿವರಗಳನ್ನು ಸ್ಪಷ್ಟವಾಗಿ ನಮೂದಿಸುವುದು. ಹೊರಡಿಸಲಾದ ಅಧಿಸೂಚನೆಯನ್ನು ಅದೇ ದಿನದಂದು ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸತಕ್ಕದ್ದು. ಅಧಿಸೂಚನೆಯ ಪ್ರತಿಗಳನ್ನು ಜಿಲ್ಲಾಧಿಕಾರಿಯವರ ಕಛೇರಿ, ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳ ಕಛೇರಿ ಹಾಗೂ ಇನ್ನಿತರ ಮುಖ್ಯ ಸ್ಥಳಗಳಲ್ಲಿಯೂ ಸಹಾ ಪ್ರದರ್ಶಿಸತಕ್ಕದ್ದು ಹಾಗೂ ಆಯೋಗಕ್ಕೆ ಅಂದೇ ಇ-ಮೇಲ್ ಮೂಲಕ ಕಳುಹಿಸುವುದು.

ಅಧಿಸೂಚನೆಯ ಪ್ರತಿಯನ್ನು ಸಂಬಂಧಿಸಿದ ಚುನಾವಣಾಧಿಕಾರಿಗಳಿಗೆ ಕಳುಹಿಸಿಕೊಟ್ಟು, ಅದೇ ದಿನದಂದು ಪರಿಷ್ಕೃತ ಪ್ರಪತ್ರ-1ಎ ರಲ್ಲಿ ಚುನಾವಣಾ ನೋಟೀಸನ್ನು ಪ್ರಕಟಿಸುವಂತೆ ಹಾಗೂ ಚುನಾವಣೆ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಸೂಚಿಸುವುದು. ಚುನಾವಣಾ ವೇಳಾಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ದಿನಪತ್ರಿಕೆಗಳಲ್ಲಿ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ (ವೆಚ್ಚ ಬಾರದಂತೆ) ಪ್ರಕಟಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದು.

ವಿಶೇಷ ಸೂಚನೆ:-

1. ಈಗಾಗಲೇ ನೀಡಿರುವ ನಿರ್ದೇಶನಗಳಂತೆ, ಚುನಾವಣೆ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಯ ವಾರ್ಡ್‌ಗಳಿಗೆ ಸಂಬಂಧಿಸಿದಂತೆ ಹಾಲಿ ಚಾಲ್ತಿಯಲ್ಲಿರುವ ವಿಧಾನಸಭಾ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ತಯಾರಿಸಲಾಗಿರುವ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸುವುದು.
2. ಚುನಾವಣೆ ನಡೆಸಲಾಗುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳಿಗೆ ಕೂಡಲೇ ಮುಂದುವರೆದ ಚುನಾವಣಾ ವೇಳಾಪಟ್ಟಿಯಂತೆ ಚುನಾವಣೆ ನಡೆಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆಗಳನ್ನು ನೀಡುವುದು.
3. ಈಗಾಗಲೇ ನಾಮಪತ್ರ ಸಲ್ಲಿಸಿರುವವರು ಪುನಃ ನಾಮಪತ್ರ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
4. ನಾಮಪತ್ರಗಳ ಪರಿಶೀಲನಾ ಸಂದರ್ಭದಲ್ಲಿ ದಿನಾಂಕ: 10.08.2018 ರಿಂದ 16.08.2018ರ ವರೆಗೆ ಸ್ವೀಕೃತವಾಗಿರುವ ನಾಮಪತ್ರಗಳನ್ನು ಪರಿಶೀಲನೆಗೆ ಒಳಪಡಿಸುವುದು
5. ಉಳಿದಂತೆ ಸೂಚನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರು ಸದಾಚಾರ ಸಂಹಿತೆಯು ಯಾವುದೇ ರೀತಿಯಲ್ಲೂ ಉಲ್ಲಂಘನೆಯಾಗದಂತೆ ನೋಡಿಕೊಳ್ಳತಕ್ಕದ್ದು.

ಆದೇಶಾನುಸಾರ,

ಎಸ್. ಉಮೇಶ

ಅಧೀನ ಕಾರ್ಯದರ್ಶಿ,

ರಾಜ್ಯ ಚುನಾವಣಾ ಆಯೋಗ, ಕರ್ನಾಟಕ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಗುರುವಾರ, ಅಕ್ಟೋಬರ್ ೪, ೨೦೧೮ (ಅಶ್ವಯುಜ ೧೨, ಶಕ ವರ್ಷ ೧೯೪೦) Bengaluru, Thursday, October 4, 2018 (Ashwayuja 12, Shaka Varsha 1940)	ನಂ. ೧೩೯೧ No. 1391
---------------------	--	----------------------

ರಾಜ್ಯ ಚುನಾವಣಾ ಆಯೋಗ, ಕರ್ನಾಟಕ

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿ ಕಟ್ಟಡ (ಹಿಂಭಾಗ), 1ನೇ ಮಹಡಿ, ನಂ.8, ಕನ್ನಿಂಗ್‌ಹ್ಯಾಂ ರಸ್ತೆ, ಬೆಂಗಳೂರು-52.

ವಿಷಯ: 2018ರ ಸೆಪ್ಟೆಂಬರ್ ಮಾಹೆಯಲ್ಲಿ ಅವಧಿ ಮುಕ್ತಾಯವಾಗುತ್ತಿರುವ ಬೆಳ್ತಂಗಡಿ ಪಟ್ಟಣ ಪಂಚಾಯಿತಿಗೆ, ಕೊಳ್ಳೇಗಾಲ ನಗರಸಭೆಯ ವಾರ್ಡ್ ನಂ. 09 ಮತ್ತು ಅಫ್‌ಜಲ್‌ಪುರ ಪುರಸಭೆಯ ವಾರ್ಡ್ ನಂ.19ಕ್ಕೆ ಚುನಾವಣೆ ನಡೆಸುವ ಬಗ್ಗೆ.

- ಓದಲಾಗಿದೆ:**
1. ಆಯೋಗದ ಆದೇಶ ಸಂಖ್ಯೆ: ರಾಚುಆ:30.ಇಯುಬಿ:2018, ದಿನಾಂಕ: 02.08.2018.
 2. ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ಪತ್ರ ಸಂಖ್ಯೆ: ಇಎಲ್‌ಎನ್(2)ಸಿಆರ್:300/2016-17. ದಿನಾಂಕ: 10.09.2018.
 3. ಆಯೋಗದ ಪತ್ರ ಸಂಖ್ಯೆ: ರಾಚುಆ:105:ಇಯುಬಿ:2018 ದಿನಾಂಕ: 10.09.2018.
 4. ಜಿಲ್ಲಾಧಿಕಾರಿ, ಚಾಮರಾಜನಗರ ಜಿಲ್ಲೆ ಇವರ ಪತ್ರ ಸಂಖ್ಯೆ: ಇಎಲ್‌ಎನ್(3): ಸಿಆರ್:71:2018-19 ದಿನಾಂಕ:26.08.2018.
 5. ಆಯೋಗದ ಪತ್ರ ಸಂಖ್ಯೆ: ರಾಚುಆ:30:ಇಯುಬಿ:2018, ದಿನಾಂಕ: 28.08.2018.
 6. ಜಿಲ್ಲಾಧಿಕಾರಿ, ಕಲಬುರಗಿ ಜಿಲ್ಲೆ ಇವರ ಪತ್ರ ಸಂಖ್ಯೆ: ಕಂ:ಚುನಾ:ಸ್ಥಂಭ:53:2018-19, ದಿನಾಂಕ: 12.09.2018.
 7. ಆಯೋಗದ ಪತ್ರ ಸಂಖ್ಯೆ: ರಾಚುಆ:30:ಇಯುಬಿ:2018 ದಿನಾಂಕ: 17.09.2018.

ಪ್ರಸ್ತಾವನೆ:

ರಾಜ್ಯ ಚುನಾವಣಾ ಆಯೋಗವು ಮೇಲೆ ಕ್ರ.ಸಂ.(1) ರಲ್ಲಿ ಓದಲಾದ ಆದೇಶದಲ್ಲಿ ಅವಧಿ ಮುಕ್ತಾಯವಾಗುವ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಆದೇಶಿಸಲಾಗಿತ್ತು.

ಕ್ರ.ಸಂ.2 ರಲ್ಲಿ ಓದಲಾದ ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ ಇವರ ಪತ್ರದಲ್ಲಿ ಬೆಳ್ತಂಗಡಿ ಪಟ್ಟಣ ಪಂಚಾಯಿತಿಯ ಪ್ರಥಮ ಸಭೆಯು ದಿನಾಂಕ: 11.09.2018 ರಂದು ನಡೆದಿದ್ದು, ಇದರ ಪದಾವಧಿಯು ದಿನಾಂಕ: 11.09.2018ಕ್ಕೆ ಮುಕ್ತಾಯಗೊಳ್ಳಲಿರುವುದಾಗಿ ವರದಿ ನೀಡಿರುತ್ತಾರೆ. ಸದರಿ ಬೆಳ್ತಂಗಡಿ ಪಟ್ಟಣ ಪಂಚಾಯಿತಿಗೆ ಸಾರ್ವತ್ರಿಕ ಚುನಾವಣೆ ನಡೆಸಬೇಕಾಗಿರುತ್ತದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರಸಭೆಗೆ ಮೇಲೆ ಓದಲಾದ ಕ್ರ.ಸಂ.(1)ರ ಆದೇಶದಂತೆ ಚುನಾವಣೆ ನಡೆಸಲು ಚುನಾವಣಾ ಪ್ರಕ್ರಿಯೆ ಪ್ರಾರಂಭಿಸಲಾಗಿತ್ತು. ಕ್ರ.ಸಂ.(4)ರ ಪತ್ರದಲ್ಲಿ ಕೊಳ್ಳೇಗಾಲ ನಗರಸಭೆಯ ವಾರ್ಡ್ ನಂ. 09ಕ್ಕೆ ಬಹುಜನ ಸಮಾಜ ಪಕ್ಷದಿಂದ (ಬಿ.ಎಸ್.ಪಿ.) ಸ್ಪರ್ಧಿಸಿದ್ದ ಶ್ರೀ ಸಿ.ಎಸ್. ರಮೇಶ್ ಬಿನ್ ಲೇಟ್ ಶ್ರೀನಿವಾಸ,

ಕೊಳ್ಳೇಗಾಲ ರವರು ದಿನಾಂಕ: 26.08.2018 ರಂದು ನಿಧನರಾದ್ದರಿಂದ, ಕರ್ನಾಟಕ ಪೌರಸಭೆಗಳ (ಕೌನ್ಸಿಲರುಗಳ ಚುನಾವಣೆ) ನಿಯಮಗಳು, 1977ರ ನಿಯಮ 28 ರಂತೆ ದಿನಾಂಕ: 31.08.2018 ರಂದು ನಡೆಯಬೇಕಿದ್ದ ಮತದಾನವನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗಳು ರದ್ದುಪಡಿಸಿರುವುದಾಗಿ ಜಿಲ್ಲಾಧಿಕಾರಿ ಚಾಮರಾಜನಗರ ಜಿಲ್ಲೆ ಇವರು ವರದಿ ಮಾಡಿರುತ್ತಾರೆ. ಸದರಿ ವಾರ್ಡಿಗೆ ನಿಯಮ 28 ರಂತೆ ಹೊಸದಾಗಿ ಚುನಾವಣೆ ನಡೆಸಬೇಕಾಗಿರುತ್ತದೆ.

ಜಿಲ್ಲಾಧಿಕಾರಿ, ಕಲಬುರಗಿ ಜಿಲ್ಲೆ ಇವರು ಕ್ರ.ಸಂ. (6) ರಲ್ಲಿ ಓದಲಾದ ಪತ್ರದಲ್ಲಿ ಕಲಬುರಗಿ ಜಿಲ್ಲೆಯ ಅಫ್‌ಜಲ್‌ಪುರ ಪುರಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ವಾರ್ಡ್ ನಂ.19ಕ್ಕೆ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿದ್ದರಿಂದ, ಸದರಿ ವಾರ್ಡಿಗೆ ಸದಸ್ಯರ ಆಯ್ಕೆಯಾಗಿರುವುದಿಲ್ಲ; ಸದರಿ ವಾರ್ಡಿಗೆ ಚುನಾವಣೆ ನಡೆಸಬೇಕಾಗಿರುತ್ತದೆ ಎಂದು ತಿಳಿಸಿರುತ್ತಾರೆ. ಆದುದರಿಂದ ಈ ಆದೇಶ.

ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ: ರಾಚುಆ:105:ಇಯುಬಿ:2018,
ಬೆಂಗಳೂರು, ದಿನಾಂಕ: 03.10.2018

ಪ್ರಸ್ತಾವನೆಯಲ್ಲಿ ವಿವರಿಸಿದ ಕಾರಣಗಳಿಗಾಗಿ, ರಾಜ್ಯ ಚುನಾವಣಾ ಆಯೋಗವು ಕರ್ನಾಟಕ ಪೌರಸಭೆಗಳ (ಕೌನ್ಸಿಲರುಗಳ ಚುನಾವಣೆ) ನಿಯಮಗಳು, 1977ರ ನಿಯಮ 3(1) ರಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ದತ್ತವಾಗಿರುವ ಅಧಿಕಾರದ ಮೇರೆಗೆ ಈ ಕೆಳಕಂಡ ನಗರ ಸ್ಥಳೀಯ ಸಂಸ್ಥೆಯ ವಾರ್ಡ್‌ಗಳಿಗೆ ಈ ಕೆಳಗೆ ನಮೂದಿಸಿರುವ ಚುನಾವಣಾ ವೇಳಾಪಟ್ಟಿಯಂತೆ ಚುನಾವಣೆ ನಡೆಸಲು ಆದೇಶಿಸಿದೆ:-

ಕ್ರ. ಸಂ.	ಜಿಲ್ಲೆ	ನಗರ ಸ್ಥಳೀಯ ಸಂಸ್ಥೆ	ಚುನಾವಣೆ ನಡೆಯುವ ವಾರ್ಡ್‌ಗಳ ಸಂಖ್ಯೆ
1.	ದಕ್ಷಿಣ ಕನ್ನಡ	ಬೆಳ್ತಂಗಡಿ ಪಟ್ಟಣ ಪಂಚಾಯಿತಿ	01 ರಿಂದ 11ವಾರ್ಡ್‌ಗಳು
2.	ಚಾಮರಾಜನಗರ	ಕೊಳ್ಳೇಗಾಲ ಪುರಸಭೆ	09ನೇ ವಾರ್ಡ್
3.	ಕಲಬುರಗಿ	ಅಫ್‌ಜಲ್‌ಪುರ ಪುರಸಭೆ	19ನೇ ವಾರ್ಡ್

ಚುನಾವಣಾ ವೇಳಾ ಪಟ್ಟಿ

1	ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ ಮತ್ತು ದಿನ	09-10-2018 (ಮಂಗಳವಾರ)
2	ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ	16-10-2018 (ಮಂಗಳವಾರ)
3	ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ	17-10-2018 (ಬುಧವಾರ)
4	ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ	20-10-2018 (ಶನಿವಾರ)
5	ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯ ವರೆಗೆ)	28-10-2018 (ಭಾನುವಾರ)
6	ಮರು ಮತದಾನ ಇದ್ದಲ್ಲಿ ಮತದಾನ ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ)	30-10-2018 (ಮಂಗಳವಾರ)
7	ಮತಗಳ ಎಣಿಕೆಯ ದಿನಾಂಕ ಮತ್ತು ದಿನ (ಬೆಳಿಗ್ಗೆ 8.00 ಗಂಟೆಯಿಂದ) (ತಾಲ್ಲೂಕಿನ ಕೇಂದ್ರ ಸ್ಥಳದಲ್ಲಿ)	31-10-2018 (ಬುಧವಾರ)
8	ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ	31-10-2018 (ಬುಧವಾರ)

ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆಯು ದಿನಾಂಕ: 03.10.2018 ರಿಂದ 31.10.2018ರ ವರೆಗೆ ಜಾರಿಯಲ್ಲಿರುತ್ತದೆ. ಜಿಲ್ಲಾಧಿಕಾರಿಗಳು ಆಯೋಗವು ಆದೇಶಿಸಿದ ಚುನಾವಣಾ ವೇಳಾಪಟ್ಟಿಯನ್ನು ಅನುಸರಿಸಿ ಕರ್ನಾಟಕ ಪೌರಸಭೆಗಳ (ಕೌನ್ಸಿಲರುಗಳ ಚುನಾವಣೆ) ನಿಯಮಗಳು, 1977ರ ನಿಯಮ 8ರ ಪ್ರಕಾರ ಚುನಾವಣೆ ನಡೆಯುವ ನಗರಸಭೆ ಮತ್ತು ಪುರಸಭೆಗೆ ಸಂಬಂಧಿಸಿದಂತೆ ಚುನಾವಣಾ

ಅಧಿಸೂಚನೆಯನ್ನು ಪ್ರಪತ್ರ-1 ರಲ್ಲಿ ಹೊರಡಿಸತಕ್ಕದ್ದು. ಚುನಾವಣಾ ಅಧಿಸೂಚನೆಯ ಅನುಬಂಧದಲ್ಲಿ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಯ ಹೆಸರು, ವಾರ್ಡಿನ ಸಂಖ್ಯೆ ಮತ್ತು ಮೀಸಲಾತಿ ವಿವರಗಳನ್ನು ಸ್ಪಷ್ಟವಾಗಿ ನಮೂದಿಸುವುದು. ಹೊರಡಿಸಲಾದ ಅಧಿಸೂಚನೆಯನ್ನು ಅದೇ ದಿನದಂದು ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸತಕ್ಕದ್ದು. ಅಧಿಸೂಚನೆಯ ಪ್ರತಿಗಳನ್ನು ಜಿಲ್ಲಾಧಿಕಾರಿಯವರ ಕಛೇರಿ, ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳ ಕಛೇರಿ ಹಾಗೂ ಇನ್ನಿತರ ಮುಖ್ಯ ಸ್ಥಳಗಳಲ್ಲಿಯೂ ಸಹಾ ಪ್ರದರ್ಶಿಸತಕ್ಕದ್ದು ಹಾಗೂ ಆಯೋಗಕ್ಕೆ ಅದೇ ದಿನ ಇ-ಮೇಲ್ ಮೂಲಕ ಕಳುಹಿಸುವುದು.

ಅಧಿಸೂಚನೆಯ ಪ್ರತಿಯನ್ನು ಸಂಬಂಧಿಸಿದ ಚುನಾವಣಾಧಿಕಾರಿಗಳಿಗೆ ಕಳುಹಿಸಿಕೊಟ್ಟು ಅದೇ ದಿನದಂದು ಪ್ರಪತ್ರ-1ಎ ರಲ್ಲಿ ಚುನಾವಣಾ ನೋಟೀಸನ್ನು ಪ್ರಕಟಿಸುವಂತೆ ಹಾಗೂ ಚುನಾವಣೆ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಸೂಚಿಸುವುದು. ಚುನಾವಣಾ ವೇಳಾಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ದಿನಪತ್ರಿಕೆಗಳಲ್ಲಿ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ (ವೆಚ್ಚ ಬಾರದಂತೆ) ಪ್ರಕಟಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದು.

ವಿಶೇಷ ಸೂಚನೆ :-

1. ಈಗಾಗಲೇ ನೀಡಿರುವ ನಿರ್ದೇಶನಗಳಂತೆ, ಚುನಾವಣೆ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಯ ವಾರ್ಡ್‌ಗಳಿಗೆ ಸಂಬಂಧಿಸಿದಂತೆ ಹಾಲಿ ಚಾಲ್ತಿಯಲ್ಲಿರುವ ವಿಧಾನಸಭಾ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ತಯಾರಿಸಲಾಗಿರುವ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸುವುದು.
2. ಚುನಾವಣೆ ನಡೆಸಲಾಗುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳಿಗೆ ಸೂಕ್ತ ತರಬೇತಿಯನ್ನು ನೀಡುವುದು ಮತ್ತು ಚುನಾವಣೆಗೆ ಸಂಬಂಧಪಟ್ಟ ಎಲ್ಲಾ ಅಗತ್ಯ ಮಾಹಿತಿ, ಸುತ್ತೋಲೆ ಹಾಗೂ ನಿರ್ದೇಶನ ಪತ್ರಗಳ ಪ್ರತಿಯನ್ನು ನೀಡುವುದು.
3. ಕೊಳ್ಳೇಗಾಲ ನಗರ ಸಭೆಗೆ ಸಂಬಂಧಿಸಿದಂತೆ, ವಾರ್ಡ್ ನಂ. 09ಕ್ಕೆ ಸ್ವೀಕೃತವಾಗಿರುವ ನಾಮ ಪತ್ರಗಳನ್ನು ಗಣನೆಗೆ ತೆಗೆದುಕೊಳ್ಳತಕ್ಕದ್ದು. ನಾಮಪತ್ರದ ನೋಟೀಸು ಪ್ರಪತ್ರ-3ರಲ್ಲಿ “ದಿನಾಂಕ: 10.08.2018 ರಿಂದ 18.08.2018ರ ವರೆಗೆ ಸ್ವೀಕೃತವಾಗಿದ್ದ ನಾಮಪತ್ರಗಳು” ಎಂದು ಷರಾದಲ್ಲಿ ನಮೂದಿಸುವುದು. ನಿಯಮ 28ರಲ್ಲಿ ತಿಳಿಸಿರುವಂತೆ ಮತದಾನ ರದ್ದುಪಡಿಸುವ ಕಾಲದಲ್ಲಿ ಸ್ಪರ್ಧಿಸುವ ಅಭ್ಯರ್ಥಿಯಾಗಿದ್ದವರು ಮತ್ತೊಂದು ನಾಮಪತ್ರ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
4. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಗಮನಕ್ಕೆ ಬಂದಾಗ ಆಯೋಗದ ಆದೇಶ ಸಂಖ್ಯೆ: ಎಸ್‌ಇಸಿ:10: ಎಂಐಎಸ್‌ಸಿ:2016, ದಿನಾಂಕ: 29.06.2016 ಹಾಗೂ ತಿದ್ದುಪಡಿ ದಿನಾಂಕ: 06.07.2016 ರಂತೆ ಕ್ರಮ ವಹಿಸುವುದು.
5. ಕಾಲಕಾಲಕ್ಕೆ ಚುನಾವಣೆಗೆ ಸಂಬಂಧಿಸಿದ ವರದಿಯನ್ನು ಆಯೋಗಕ್ಕೆ ಸಲ್ಲಿಸುವುದು.
6. ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ: ರಾಚುಆ:14:ಇಯುಬಿ:2017, ದಿನಾಂಕ: 10.03.2017 ರಂತೆ ಮತಪತ್ರದಲ್ಲಿ “NOTA” ಅವಕಾಶ ಕಲ್ಪಿಸುವುದು.
7. ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ: ರಾಚುಆ.28.ಇಯುಬಿ.2018, ದಿನಾಂಕ: 01.06.2018 ರಂತೆ ಮತಪತ್ರದಲ್ಲಿ ಎಲ್ಲಾ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಇತ್ತೀಚಿನ ಭಾವಚಿತ್ರ ಮುದ್ರಿಸಲು ಕ್ರಮ ಕೈಗೊಳ್ಳುವುದು.

ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸದಾಚಾರ ಸಂಹಿತೆಯು ಯಾವುದೇ ರೀತಿಯಲ್ಲೂ ಉಲ್ಲಂಘನೆಯಾಗದಂತೆ ನೋಡಿಕೊಳ್ಳತಕ್ಕದ್ದು.

ಆದೇಶಾನುಸಾರ,

ಎಸ್. ಉಮೇಶ

ಅಧೀನ ಕಾರ್ಯದರ್ಶಿ,

ರಾಜ್ಯ ಚುನಾವಣಾ ಆಯೋಗ, ಕರ್ನಾಟಕ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರಿಕೆ

ಭಾಗ-III Part-III	ಬೆಂಗಳೂರು, ಗುರುವಾರ, ಅಕ್ಟೋಬರ್ ೪, ೨೦೧೮ (ಅಶ್ವಯುಜ ೧೨, ಶಕ ವರ್ಷ ೧೯೪೦) Bengaluru, Thursday, October 4, 2018 (Ashwayuja 12, Shaka Varsha 1940)	ನಂ. ೧೩೯೨ No. 1392
---------------------	--	----------------------

ರಾಜ್ಯ ಚುನಾವಣಾ ಆಯೋಗ, ಕರ್ನಾಟಕ

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿ ಕಟ್ಟಡ (ಹಿಂಭಾಗ), 1ನೇ ಮಹಡಿ, ನಂ.8, ಕನ್ನಿಂಗ್‌ಹ್ಯಾಂ ರಸ್ತೆ, ಬೆಂಗಳೂರು-52.

ತಿದ್ದುಪಡಿ

ಸಂಖ್ಯೆ: ರಾಚುಆ:105:ಇಯುಬಿ:2018, ದಿನಾಂಕ: 04.10.2018

ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ: ರಾಚುಆ:105:ಇಯುಬಿ:2018, ದಿನಾಂಕ: 03.10.2018 ರಲ್ಲಿ ಕೊಳ್ಳೇಗಾಲ ನಗರಸಭೆಯ ವಾರ್ಡ್ ನಂ. 09ಕ್ಕೆ ಚುನಾವಣೆ ನಡೆಸಲು ಆದೇಶಿಸಲಾಗಿದ್ದು, ಸದರಿ ಆದೇಶದಲ್ಲಿ ಕೊಳ್ಳೇಗಾಲ ಪುರಸಭೆ ಎಂದು ಇರುವುದನ್ನು ಕೊಳ್ಳೇಗಾಲ ನಗರಸಭೆ ಎಂದು ಓದಿಕೊಳ್ಳತಕ್ಕದ್ದು.

ಆದೇಶಾನುಸಾರ,

ಎಸ್. ಉಮೇಶ

ಅಧೀನ ಕಾರ್ಯದರ್ಶಿ,

ರಾಜ್ಯ ಚುನಾವಣಾ ಆಯೋಗ, ಕರ್ನಾಟಕ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಶುಕ್ರವಾರ, ಅಕ್ಟೋಬರ್ ೫, ೨೦೧೮ (ಅಶ್ವಯುಜ ೧೩, ಶಕ ವರ್ಷ ೧೯೪೦) Bengaluru, Friday, October 5, 2018 (Ashwayuja 13, Shaka Varsha 1940)	ನಂ. ೧೩೯೩ No. 1393
---------------------	---	----------------------

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 98 ಎಂಎಲ್‌ಆರ್ 2018, ಬೆಂಗಳೂರು, ದಿನಾಂಕ: 05.10.2018.

1979ರ ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ (ಚುನಾವಣೆ) ನಿಯಮಾವಳಿಯ 68ನೇ ನಿಯಮದೊಂದಿಗೆ ಓದಲಾದ 1976ರ ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ನಿಯಮಗಳ ಅಧಿನಿಯಮ (1977ರ ಕರ್ನಾಟಕ ಅಧಿನಿಯಮ ಸಂಖ್ಯೆ:14)ರ 32ನೇ ಪ್ರಕರಣದ ಉಪಬಂಧಗಳಿಗೆ ಅನುಸಾರವಾಗಿ, ದಿನಾಂಕ:31.08.2018ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಶಿವಮೊಗ್ಗ ಮಹಾನಗರಪಾಲಿಕೆಯ ಚುನಾಯಿತರಾದ ಅಭ್ಯರ್ಥಿಗಳ ಹೆಸರುಗಳನ್ನು ಈ ಮೂಲಕ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ದಿನಾಂಕ:31-08-2018 ರಂದು ಶಿವಮೊಗ್ಗ ಮಹಾನಗರಪಾಲಿಕೆಗೆ ನಡೆದ ಚುನಾವಣೆಯಲ್ಲಿ
ಆಯ್ಕೆಯಾದ ಸದಸ್ಯರ ವಿವರಗಳು

ಕ್ರಮ ಸಂಖ್ಯೆ	ವಾರ್ಡಿನ ಹೆಸರು ಮತ್ತು ಸಂಖ್ಯೆ	ಸದಸ್ಯರ ಹೆಸರು ಮತ್ತು ವಿಳಾಸ	ಮೀಸಲಿರಿಸಿದ ಸದಸ್ಯ ಸ್ಥಾನದ ವರ್ಗ	ಪಕ್ಷ
1	2	3	4	5
1	1-ಸಹ್ಯಾದ್ರಿ ನಗರ	ಆಶಾ ಚಂದ್ರಪ್ಪ ಕೋಂ ಚಂದ್ರಪ್ಪ, ಸರ್ಕಾರಿ ಪ್ರಾಥಮಿಕ ಶಾಲೆ ಹತ್ತಿರ, ಹಳೆ ಬೊಮ್ಮನಕಟ್ಟೆ ಹತ್ತಿರ, ಶಿವಮೊಗ್ಗ	ಹಿಂದುಳಿದ ವರ್ಗ (ಎ) ಮಹಿಳೆ	ಭಾರತೀಯ ಜನತಾ ಪಕ್ಷ
2	2-ಅಶ್ವತ್ ನಗರ	ಇ.ವಿಶ್ವಾಸ್ ಬಿನ್ ಎಂ.ಯತಿರಾಜ್, ಸಿರಿ, 2ನೇ ತಿರುವು, 1ನೇ ಮಹಡಿ, ಅಶ್ವತ್ ನಗರ, ಶಿವಮೊಗ್ಗ	ಸಾಮಾನ್ಯ	ಭಾರತೀಯ ಜನತಾ ಪಕ್ಷ
3	3-ಶಾಂತಿ ನಗರ	ಧೀರರಾಜ್.ಹೆಚ್ ಬಿನ್ ಟಿ.ಹನುಮಂತಪ್ಪ ಎಂ.ಆರ್.ಎಸ್ ಕಾಲೋನಿ, 6ನೇ ತಿರುವು, ವಿದ್ಯಾನಗರ, ಶಿವಮೊಗ್ಗ	ಪರಿಶಿಷ್ಟ ಜಾತಿ	ಪಕ್ಷೇತರ
4	4-ಮಲ್ಲೇಶ್ವರ	ಯೋಗೇಶ್.ಹೆಚ್.ಸಿ ಬಿನ್ ಹೆಚ್.ಎಂ.ಚಂದ್ರಶೇಖರಪ್ಪ ಹೆಚ್.ಎಂ ನಿಲಯ, ಸಿ.ಹೆಚ್-50, 1ನೇ ಮುಖ್ಯ ರಸ್ತೆ, ಬಸವನಗುಡಿ, ಶಿವಮೊಗ್ಗ	ಸಾಮಾನ್ಯ	ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

ಕ್ರಮ ಸಂಖ್ಯೆ	ವಾರ್ಡಿನ ಹೆಸರು ಮತ್ತು ಸಂಖ್ಯೆ	ಸದಸ್ಯರ ಹೆಸರು ಮತ್ತು ವಿಳಾಸ	ಮೀಸಲಿರಿಸಿದ ಸದಸ್ಯ ಸ್ಥಾನದ ವರ್ಗ	ಪಕ್ಷ
1	2	3	4	5
5	5-ಗುಡ್ಡೇಕಲ್ಲು	ಶಿವಕುಮಾರ್.ಎಸ್. ಬಿನ್ ಪಿ.ಸುಬ್ರಮಣಿ, 1ನೇ ಮುಖ್ಯ ರಸ್ತೆ, ರಂಗನಾಥ ಬಡಾವಣೆ, ಗೋಪಾಳ, ಶಿವಮೊಗ್ಗ	ಪರಿಶಿಷ್ಟ ಜಾತಿ	ಭಾರತೀಯ ಜನತಾ ಪಕ್ಷ
6	6-ಗಾಡಿಕೊಪ್ಪ	ಲತಾ ಗಣೇಶ್ (ಪದ್ಮಲತಾ) ಕೋಂ ಗಣೇಶ್.ಆರ್ C/o ಮಹಾದೇವಪ್ಪ ಕಾಂಪೌಂಡ್, ವರಾಟ ಗಾಡಿಕೊಪ್ಪ, ಸಾಗರ ರಸ್ತೆ, ಶಿವಮೊಗ್ಗ	ಪರಿಶಿಷ್ಟ ಜಾತಿ ಮಹಿಳೆ	ಭಾರತೀಯ ಜನತಾ ಪಕ್ಷ
7	7-ಕಲ್ಲಹಳ್ಳಿ ಕೆ.ಹೆಚ್.ಬಿ	ಅನಿತ ರವಿಶಂಕರ W/o ರವಿಶಂಕರ್.ಕೆ.ಬಿ “ಇಂದಿರಾ”, ಹೆಚ್.ಐ.ಜಿ-7, ಕೆ.ಹೆಚ್.ಬಿ ಕಾಲೋನಿ, ವಿನೋಬನಗರ, ಶಿವಮೊಗ್ಗ	ಹಿಂದುಳಿದ ವರ್ಗ (ಬಿ) ಮಹಿಳೆ	ಭಾರತೀಯ ಜನತಾ ಪಕ್ಷ
8	8-ಜೆ.ಪಿ.ಎನ್.ನಗರ	ಎಸ್.ಎನ್.ಚನ್ನಬಸಪ್ಪ (ಚೆನ್ನಿ) ಬಿನ್ ಲೇ: ಎಂ.ನಿಂಗಪ್ಪ, “ಶ್ರೀದೇವಿ ಅಕ್ಷಯ” ಶಾಂತಮ್ಮ ಬಡಾವಣೆ, ಸಿದ್ದೇಶ್ವರ ನಗರ, ಶಿವಮೊಗ್ಗ	ಸಾಮಾನ್ಯ	ಭಾರತೀಯ ಜನತಾ ಪಕ್ಷ
9	9-ಗಾಂಧಿನಗರ	ನಾಗರಾಜ ಕಂಕಾರಿ ಬಿನ್ ಯಲ್ಲಪ್ಪ, 5ನೇ ತಿರುವು, ವೆಂಕಟೇಶ್ವರ ನಗರ, ಜೈಲ್ ರಸ್ತೆ, ಶಿವಮೊಗ್ಗ	ಸಾಮಾನ್ಯ	ಜನತಾ ದಳ (ಜಾತ್ಯತೀತ)
10	10-ರವೀಂದ್ರ ನಗರ	ಆರತಿ.ಅ.ಮ.ಪ್ರಕಾಶ್ ಕೋಂ ಅ.ಮ.ಪ್ರಕಾಶ್ ತುಳಜಾ ಭವಾನಿ ನಿಲಯ, 2ನೇ ಅಡ್ಡ ರಸ್ತೆ, “ಬಿ” ವಿಭಾಗ, ಅನಕೃ ರಸ್ತೆ, ಗಾಂಧಿನಗರ, ಶಿವಮೊಗ್ಗ	ಹಿಂದುಳಿದ ವರ್ಗ (ಎ) ಮಹಿಳೆ	ಭಾರತೀಯ ಜನತಾ ಪಕ್ಷ
11	11-ಬಸವನಗುಡಿ	ಬಿ.ಎ.ರಮೇಶ್ ಹೆಗ್ಡೆ ಬಿನ್ ಅಪ್ಪಣ್ಣ ಹೆಗ್ಡೆ, ನಂ.56/1, 3ನೇ ತಿರುವು, ಬಸವನಗುಡಿ, ಶಿವಮೊಗ್ಗ	ಹಿಂದುಳಿದ ವರ್ಗ (ಬಿ)	ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
12	12-ಟ್ಯಾಂಕ್ ಮೊಹಲ್ಲಾ	ಸುರೇಖಾ ಮುರಳೀಧರ್ ಕೋಂ ಮುರಳೀಧರ್.ಹೆಚ್.ಕೆ, ನಂ.95, ರಾಧಾ ಕೃಷ್ಣ, ಗೂಳಿ ಬಸವೇಶ್ವರ ದೇವಸ್ಥಾನದ ರಸ್ತೆ, ಸೋಮಯ್ಯ ಲೇಔಟ್, ಶಿವಮೊಗ್ಗ	ಸಾಮಾನ್ಯ ಮಹಿಳೆ	ಭಾರತೀಯ ಜನತಾ ಪಕ್ಷ
13	13-ಅರಮನೆ	ಪ್ರಭಾಕರ.ಪಿ (ಪ್ರಭು) ಬಿನ್ ಪುಟ್ಟಸ್ವಾಮಿ, ಹಳೆ ಅಂಚೆ ಕಛೇರಿ, ಯಾಲಪ್ಪನ ಕೇರಿ, ಸಾರ್ವಕರ್ ನಗರ, ಶಿವಮೊಗ್ಗ	ಹಿಂದುಳಿದ ವರ್ಗ (ಎ)	ಭಾರತೀಯ ಜನತಾ ಪಕ್ಷ
14	14-ವಿದ್ಯಾನಗರ ಉತ್ತರ	ಯಮುನಾ ರಂಗೇಗೌಡ ಕೋಂ ರಂಗೇಗೌಡ ರಂಗನಾಥ ನಿಲಯ, 4ನೇ ತಿರುವು, ಗಣಪತಿ ದೇವಸ್ಥಾನ ರಸ್ತೆ, ಸಿದ್ದೇಶ್ವರ ನಗರ (ಚಿಕ್ಕಲ್), ವಿದ್ಯಾನಗರ ಅಂಚೆ, ಶಿವಮೊಗ್ಗ	ಸಾಮಾನ್ಯ ಮಹಿಳೆ	ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
15	15-ಹರಿಗೆ	ಆರ್.ಎಸ್.ಸತ್ಯನಾರಾಯಣ ರಾಜು ಬಿನ್ ಆರ್.ವೆಂಕಟರಾಮರಾಜು, ಐಶ್ವರ್ಯ ನಿಲಯ, ಲಿಂಗಪ್ಪ ಲೇಔಟ್, ಸೂಳೆ ಬೈಲು, ನಿಧಿಗೆ ಅಂಚೆ, ಶಿವಮೊಗ್ಗ	ಹಿಂದುಳಿದ ವರ್ಗ (ಎ)	ಜನತಾ ದಳ (ಜಾತ್ಯತೀತ)

ಕ್ರಮ ಸಂಖ್ಯೆ	ವಾರ್ಡಿನ ಹೆಸರು ಮತ್ತು ಸಂಖ್ಯೆ	ಸದಸ್ಯರ ಹೆಸರು ಮತ್ತು ವಿಳಾಸ	ಮೀಸಲಿರಿಸಿದ ಸದಸ್ಯ ಸ್ಥಾನದ ವರ್ಗ	ಪಕ್ಷ
1	2	3	4	5
16	16-ಮಲವಗೊಪ್ಪ	ಆರ್.ಸಿ.ನಾಯ್ಕ ಅರ್ಚನ ಕ್ಲಿನಿಕ್ ರಸ್ತೆ, ಮಲವಗೊಪ್ಪ, ಶಿವಮೊಗ್ಗ	ಸಾಮಾನ್ಯ	ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
17	17-ಗೋಪಾಳಗೌಡ	ಎಸ್.ಜ್ಞಾನೇಶ್ವರ್ ಆನವೇರಪ್ಪನ ಕೇರಿ, 3ನೇ ಕ್ರಾಸ್, ಗಾಂಧಿ ಬಜಾರ್, ಶಿವಮೊಗ್ಗ	ಹಿಂದುಳಿದ ವರ್ಗ (ಎ)	ಭಾರತೀಯ ಜನತಾ ಪಕ್ಷ
18	18-ವಿನೋಬನಗರ ದಕ್ಷಿಣ	ರಾಹುಲ್ ಪಿ ಬಿದರೆ ಧಾತ್ರಿ ನಿವಾಸ, ನಂ.78, 3ನೇ ಮೇನ್ ರಸ್ತೆ, ವಿನೋಬನಗರ, ಶಿವಮೊಗ್ಗ	ಸಾಮಾನ್ಯ	ಪಕ್ಷೇತರ
19	19-ಶರಾವತಿ ನಗರ	ಸುವರ್ಣ.ಎನ್ ಸುವರ್ಣ ನಿಲಯ, 7ನೇ ಕ್ರಾಸ್, A-ಬ್ಲಾಕ್, ಶರಾವತಿ ನಗರ, ಶಿವಮೊಗ್ಗ	ಸಾಮಾನ್ಯ ಮಹಿಳೆ	ಭಾರತೀಯ ಜನತಾ ಪಕ್ಷ
20	20-ಹೊಸಮನೆ	ರೇಖಾ ಎ.ಎಸ್ “ಶೈಲಜ” 1ನೇ ತಿರುವು, ಹೊಸಮನೆ, ಶಿವಮೊಗ್ಗ	ಸಾಮಾನ್ಯ ಮಹಿಳೆ	ಪಕ್ಷೇತರ
21	21-ದುರ್ಗಿಗುಡಿ	ಮೀನಾ ಗೋವಿಂದರಾಜ್ ಪ್ರತೀಕ್ಷಾ ನಿಲಯ, 4ನೇ ತಿರುವು, ಶರಾವತಿ ಶಾಲೆ ಎದುರು, ಹೊಸಮನೆ, ಶಿವಮೊಗ್ಗ	ಹಿಂದುಳಿದ ವರ್ಗ (ಎ) ಮಹಿಳೆ	ಭಾರತೀಯ ಜನತಾ ಪಕ್ಷ
22	22-ಗಾಂಧಿ ಬಜಾರ್ ಪಶ್ಚಿಮ	ಭಾನುಮತಿ ವಿನೋದ್ ಕುಮಾರ್ ಶೇಟ್, 120/1, ಮಾತೃ ನಿಲಯ, ಮುಖ್ಯ ರಸ್ತೆ ಕುಂಬಾರಗುಂಡಿ, ಶಿವಮೊಗ್ಗ	ಹಿಂದುಳಿದ ವರ್ಗ (ಎ) ಮಹಿಳೆ	ಭಾರತೀಯ ಜನತಾ ಪಕ್ಷ
23	23-ಗಾಂಧಿ ಬಜಾರ್ ಪೂರ್ವ	ಕಲ್ಪನ ರಮೇಶ (ರಾಮು) ದೊಡ್ಡಪೇಟೆ, ಅಶೋಕ ರಸ್ತೆ, ಗಾಂಧಿಬಜಾರ್, 5ನೇ ತಿರುವು, ಶಿವಮೊಗ್ಗ	ಸಾಮಾನ್ಯ ಮಹಿಳೆ	ಭಾರತೀಯ ಜನತಾ ಪಕ್ಷ
24	24-ಕೆ.ಹೆಚ್.ಬಿ ಗೋಪಾಳ	ಎನ್.ಎಸ್ ಮಂಜುನಾಥ. ಕೆ.ಹೆಚ್.ಬಿ ಕಾಲೋನಿ, ವಾಟರ್ ಟ್ಯಾಂಕ್ ಹತ್ತಿರ, ಗೋಪಾಳ, ಶಿವಮೊಗ್ಗ	ಸಾಮಾನ್ಯ	ಪಕ್ಷೇತರ
25	25-ಜೆ.ಪಿ.ನಗರ	ಮೆಹೆಕ್ ಷರೀಫ್ ಪದ್ಮಾ ಟಾಕೀಸ್ ಎದುರು, ಗೋಪಾಳ, ಶಿವಮೊಗ್ಗ	ಸಾಮಾನ್ಯ ಮಹಿಳೆ	ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
26	26-ಅಶೋಕ ನಗರ	ಮಂಜುಳಾ ಕೋಂ ಶಿವಣ್ಣ, ಮನೆ ಸಂ.700, ಅಶೋಕನಗರ ಮುಖ್ಯ ರಸ್ತೆ ಅಂಬೇಡ್ಕರ್ ನಗರ ಶಿವಮೊಗ್ಗ	ಪರಿಶಿಷ್ಟ ಜಾತಿ ಮಹಿಳೆ	ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
27	27-ಮಿಳ್ಳಘಟ್ಟ	ವಿಶ್ವನಾಥ್.ಯು.ಹೆಚ್ ಬಿನ್ ದಿ ಕೆ.ಹನುಮಯ್ಯ ಶಮಂತ ನಿಲಯ, ಶ್ರೀ ಬಸವೇಶ್ವರ ದೇವಸ್ಥಾನದ ಹತ್ತಿರ, ಮಿಳ್ಳಘಟ್ಟ, ಶಿವಮೊಗ್ಗ	ಹಿಂದುಳಿದ ವರ್ಗ (ಎ)	ಭಾರತೀಯ ಜನತಾ ಪಕ್ಷ
28	28-ಆರ್.ಎಂ.ಎಲ್ ನಗರ	ರಾಜು.ಎಸ್.ಜಿ ಬಿನ್ ಗೋವಿಂದಸ್ವಾಮಿ ನಂ.38, ಕೆ.ಇ.ಬಿ ವಸತಿ ಗೃಹದ ಹತ್ತಿರ, ಎನ್.ಟಿ ರಸ್ತೆ, ನ್ಯೂ ಮಂಡ್ಲಿ, ಶಿವಮೊಗ್ಗ	ಹಿಂದುಳಿದ ವರ್ಗ (ಎ)	ಭಾರತೀಯ ಜನತಾ ಪಕ್ಷ

ಕ್ರಮ ಸಂಖ್ಯೆ	ವಾರ್ಡಿನ ಹೆಸರು ಮತ್ತು ಸಂಖ್ಯೆ	ಸದಸ್ಯರ ಹೆಸರು ಮತ್ತು ವಿಳಾಸ	ಮೀಸಲಿರಿಸಿದ ಸದಸ್ಯ ಸ್ಥಾನದ ವರ್ಗ	ಪಕ್ಷ
1	2	3	4	5
29	29-ಅಜಾದ್ ನಗರ	ಸುನಿತಾ.ಎಸ್ ಕೋಂ ಕೆ.ವಿ.ಅಣ್ಣಪ್ಪ ತೇಜಸ್ವಿನಿ, ನಂ.135, ಬಿ-ಬ್ಲಾಕ್, ಜೆ.ಹೆಚ್.ಪಟೇಲ್ ಬಡಾವಣೆ, ಶಿವಮೊಗ್ಗ	ಸಾಮಾನ್ಯ ಮಹಿಳೆ	ಭಾರತೀಯ ಜನತಾ ಪಕ್ಷ
30	30-ಸೀಗೆಹಟ್ಟಿ	ಕೆ.ಶಂಕರ್ ಬಿನ್ ಕೃಷ್ಣಮೂರ್ತಿ ಮಹಾಲಕ್ಷ್ಮೀ ನಿಲಯ, ಗಂಧರ್ವ ನಗರ, ನ್ಯೂಮಂಡ್ಲಿ, ಎನ್.ಟಿ ರಸ್ತೆ, ಶಿವಮೊಗ್ಗ	ಸಾಮಾನ್ಯ	ಭಾರತೀಯ ಜನತಾ ಪಕ್ಷ
31	31-ಗೋಪಿಶೆಟ್ಟಿಕೊಪ್ಪ	ಎಸ್.ಲಕ್ಷ್ಮೀ. ಶಬರಿಶ ನಿಲಯ, ಎನ್.ಟಿ ರಸ್ತೆ, ನ್ಯೂ ಮಂಡ್ಲಿ, ಮಂಗಳೂರು ರೈಸ್ ಮಿಲ್ ಪಕ್ಕ, ಶಿವಮೊಗ್ಗ	ಸಾಮಾನ್ಯ ಮಹಿಳೆ	ಭಾರತೀಯ ಜನತಾ ಪಕ್ಷ
32	32-ಟಿಪ್ಪನಗರ	ಶಾಮೀರ್ ಖಾನ್ ಬಿನ್ ರಶೀದ ಖಾನ್ ನಂ.119/1 ಕ್ಯೂ, 2ನೇ ಅಡ್ಡ ರಸ್ತೆ, ಟಿಪ್ಪನಗರ, ಶಿವಮೊಗ್ಗ	ಸಾಮಾನ್ಯ	ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
33	33-ಸವಾಯಿ ಪಾಳ್ಯ	ಶಬಾನ ಖಾನಂ ಕೋಂ ಮಹಮದ್ ರಫೀಕ್ ಗುರುತಾರ್, ರಜಾಮಂಜಿಲ್, ತಾಹಾಶಾದಿ ಮಹಲ್ ಹತ್ತಿರ, ಮುರಾದ್ ನಗರ, ಶಿವಮೊಗ್ಗ	ಹಿಂದುಳಿದ ವರ್ಗ (ಎ) ಮಹಿಳೆ	ಪಕ್ಷೇತರ
34	34-ವಿದ್ಯಾನಗರ ದಕ್ಷಿಣ	ಡಿ.ನಾಗರಾಜ ದುರ್ಗಮ್ಮನ ಬೀದಿ, ವಿದ್ಯಾನಗರ, ಶಿವಮೊಗ್ಗ	ಪರಿಶಿಷ್ಟ ಪಂಗಡ	ಪಕ್ಷೇತರ
35	35-ಸೂಳೆ ಬೈಲ್	ಸಂಗೀತಾ ನಂ.25/2, ಶಿವದುರ್ಗ, 2ನೇ ತಿರುವು, ಚಾನಲ್ ಮೇಲ್ವಾಗ, ಸೂಳೆಬೈಲು, ಶಿವಮೊಗ್ಗ	ಸಾಮಾನ್ಯ ಮಹಿಳೆ	ಭಾರತೀಯ ಜನತಾ ಪಕ್ಷ

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಪಂಪನಗೌಡ ಮೇಲ್ವೀಮೆ
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಶುಕ್ರವಾರ, ಅಕ್ಟೋಬರ್ ೫, ೨೦೧೮ (ಅಶ್ವಯುಜ ೧೩, ಶಕ ವರ್ಷ ೧೯೪೦) Bengaluru, Friday, October 5, 2018 (Ashwayuja 13, Shaka Varsha 1940)	ನಂ. ೧೩೯೪ No. 1394
---------------------	---	----------------------

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 99 ಎಂಎಲ್‌ಆರ್ 2018, ಬೆಂಗಳೂರು, ದಿನಾಂಕ: 05.10.2018.

1979ರ ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ (ಚುನಾವಣೆ) ನಿಯಮಾವಳಿಯ 68ನೇ ನಿಯಮದೊಂದಿಗೆ ಓದಲಾದ 1976ರ ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ನಿಯಮಗಳ ಅಧಿನಿಯಮ (1977ರ ಕರ್ನಾಟಕ ಅಧಿನಿಯಮ ಸಂಖ್ಯೆ:14)ರ 32ನೇ ಪ್ರಕರಣದ ಉಪಬಂಧಗಳಿಗೆ ಅನುಸಾರವಾಗಿ, ದಿನಾಂಕ:31.08.2018 ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ತುಮಕೂರು ಮಹಾನಗರಪಾಲಿಕೆಗೆ ಚುನಾಯಿತರಾದ ಅಭ್ಯರ್ಥಿಗಳ ಹೆಸರುಗಳನ್ನು ಈ ಮೂಲಕ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ದಿನಾಂಕ:31-08-2018 ರಂದು ತುಮಕೂರು ಮಹಾನಗರಪಾಲಿಕೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರ ವಿವರಗಳು

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ	ಆಯ್ಕೆಯಾದ ಸದಸ್ಯರ ಹೆಸರು ಮತ್ತು ವಿಳಾಸ ಶ್ರೀ/ಶ್ರೀಮತಿ	ಪ್ರವರ್ಗ/ ಮೀಸಲಾತಿ	ಪಕ್ಷ
1)	1	ನಳಿನ ಇಂದ್ರಕುಮಾರ್ ಕೋಂ ಟಿ. ಇಂದ್ರಕುಮಾರ್, ಲಿಂಗಾಪುರ, ಶಿರಾ ಗೇಟ್ ಅಂಚೆ, ತುಮಕೂರು	ಹಿಂದುಳಿದ ವರ್ಗ(ಎ) ಮಹಿಳೆ	ಭಾರತೀಯ ಜನತಾ ಪಾರ್ಟಿ
2)	2	ಎಸ್. ಮಂಜುನಾಥ್ ಬಿನ್ ಶೇಣ್ಣಿಯಪ್ಪ, ಅಂತರಸನಹಳ್ಳಿ ಬೈಪಾಸ್, ಗೋವಿಂದಯ್ಯನಪಾಳ್ಯ, ತುಮಕೂರು	ಪರಿಶಿಷ್ಟ ಜಾತಿ	ಭಾರತೀಯ ಜನತಾ ಪಾರ್ಟಿ
3)	3	ಲಕ್ಷ್ಮೀನರಸಿಂಹರಾಜು ಬಿನ್ ಕುಂಭಯ್ಯ, ನಾಗಣ್ಣನಪಾಳ್ಯ, ಶಿರಾ ಗೇಟ್, ತುಮಕೂರು	ಸಾಮಾನ್ಯ	ಜನತಾದಳ (ಜಾತ್ಯಾತೀತ)
4)	4	ದೀಪಶ್ರೀ ಹೆಚ್.ಎಂ. ಕೋಂ ಮಹೇಶ್ ಬಾಬು ಟಿ.ಎಸ್., ನಂ.1246, ಆಯಿಲ್ ಮಿಲ್ ರಸ್ತೆ, ಸಂತೇಪೇಟೆ, ತುಮಕೂರು	ಹಿಂದುಳಿದ ವರ್ಗ(ಬಿ) ಮಹಿಳೆ	ಭಾರತೀಯ ಜನತಾ ಪಾರ್ಟಿ
5)	5	ಮಹೇಶ್. ಟಿ.ಎಂ. ಬಿನ್ ಮಹದೇವಯ್ಯ, ಹಳೇ ಎನ್.ಹೆಚ್. ರಸ್ತೆ, ಶ್ರೀರಾಮನಗರ, ತುಮಕೂರು	ಸಾಮಾನ್ಯ	ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
6)	6	ವೀಣಾ. ಬಿ.ಜಿ. ಕೋಂ ಮನೋಹರ್ ಗೌಡ, ದಿಬ್ಬೂರು, ತುಮಕೂರು	ಸಾಮಾನ್ಯ ಮಹಿಳೆ	ಭಾರತೀಯ ಜನತಾ ಪಾರ್ಟಿ

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ	ಆಯ್ಕೆಯಾದ ಸದಸ್ಯರ ಹೆಸರು ಮತ್ತು ವಿಳಾಸ ಶ್ರೀ/ಶ್ರೀಮತಿ	ಪ್ರವರ್ಗ/ ಮೀಸಲಾತಿ	ಪಕ್ಷ
7)	7	ಜೆ. ಕುಮಾರ್ ಬಿನ್ ಲೇಟ್ ಆರ್. ಜಯರಾಮ್, ರಾಘವೇಂದ್ರ ನಿಲಯ, ಬನಶಂಕರಿ ನಗರ, 3ನೇ ಅಡ್ಡರಸ್ತೆ, ಅಳಶೆಟ್ಟಿಕೆರೆ ಪಾಳ್ಯ, ತುಮಕೂರು	ಹಿಂದುಳಿದ ವರ್ಗ(ಬಿ)	ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
8)	8	ಸೈಯದ್ ನಯಾಜ್ ಬಿನ್ ಲೇಟ್ ಸೈಯದ್ ಅನೀಫ್, ಹೊಟೇಲ್ ಸೈಯದ್ ನಯಾಜ್, ಕೆ.ಹೆಚ್.ಬಿ. ಕಾಲೋನಿ ರಸ್ತೆ, ತುಮಕೂರು	ಸಾಮಾನ್ಯ	ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
9)	9	ಪ್ರಭಾವತಿ. ಎಂ. ಕೋಂ ಸುಧೀಶ್ವರ, ಶ್ರೀ ಲಕ್ಷ್ಮೀ ದೇವಸ್ಥಾನ ರಸ್ತೆ, 1ನೇ ಮುಖ್ಯ ರಸ್ತೆ, ಜಯಪುರ, ತುಮಕೂರು	ಪರಿಶಿಷ್ಟ ಜಾತಿ ಮಹಿಳೆ	ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
10)	10	ನೂರು ಉನ್ನೀಸಾ ಬಾನು ಕೋಂ ಮಹಮ್ಮದ್ ಬಾಬು ಉಬೆದುಲ್ಲಾ, 6ನೇ ಕ್ರಾಸ್, ಪಿ.ಹೆಚ್. ಕಾಲೋನಿ, ತುಮಕೂರು	ಹಿಂದುಳಿದ ವರ್ಗ(ಎ) ಮಹಿಳೆ	ಪಕ್ಷೇತರ
11)	11	ಎಂ.ಕೆ. ಮನು ಬಿನ್ ಲೇಟ್ ಎಂ.ಆರ್.ಕೃಷ್ಣಪ್ಪ, 'ಎ'ಬ್ಲಾಕ್, ರಾಜೀವ್ ಗಾಂಧಿನಗರ, ಮೆಳೆಕೋಟೆ, ತುಮಕೂರು	ಹಿಂದುಳಿದ ವರ್ಗ(ಎ)	ಜನತಾದಳ (ಜಾತ್ಯಾತೀತ)
12)	12	ಷಕೀಲ್ ಅಹಮದ್ ಷರೀಫ್ ಬಿನ್ ದಾವೂದ್ ಷರೀಫ್, ಗಾಂಧಿನಗರ ಅಂಚೆ, 8ನೇ ಕ್ರಾಸ್, ಮೆಳೆಕೋಟೆ ರಸ್ತೆ, ಸದಾಶಿವನಗರ, ತುಮಕೂರು	ಸಾಮಾನ್ಯ	ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
13)	13	ಫರೀದ ಬೇಗಂ ಕೋಂ ಮೊಹಮದ್ ಅಫೀಜ್, 10ನೇ ಕ್ರಾಸ್, ವೀರಸಾಗರ, ಮೆಳೆಕೋಟೆ ಮುಖ್ಯ ರಸ್ತೆ, ತುಮಕೂರು	ಸಾಮಾನ್ಯ ಮಹಿಳೆ	ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
14)	14	ನಾಸಿರಾಬಾನು ಕೋಂ ಮೊಹಮದ್ ಷಫೀಉಲ್ಲಾ, 4ನೇ ಕ್ರಾಸ್, ಪಿ.ಹೆಚ್. ಕಾಲೋನಿ, ತುಮಕೂರು	ಸಾಮಾನ್ಯ ಮಹಿಳೆ	ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
15)	15	ಗಿರಿಜ. ವಿ.ಎಸ್. ಕೋಂ ಟಿ.ಕೆ. ಕುಮಾರ್, ಮುನಿಸಿಪಲ್ ಲೇಔಟ್, ಸಿದ್ಧಗಂಗಾ ಬಡಾವಣೆ, ತುಮಕೂರು	ಹಿಂದುಳಿದ ವರ್ಗ(ಎ) ಮಹಿಳೆ	ಭಾರತೀಯ ಜನತಾ ಪಾರ್ಟಿ
16)	16	ಇನಾಯತುಲ್ಲಾ ಖಾನ್ ಬಿನ್ ಸತ್ತಾರ್ ಖಾನ್, ಸಾನೀಯ ಸಬಾ ಮಂಜಿಲ್, ಔಟ್‌ಪೋಸ್ಟ್ ಪೊಲೀಸ್ ಠಾಣೆ ಹಿಂಭಾಗ, ದೇವೇಗೌಡ ಲೇಔಟ್, ಸದಾಶಿವನಗರ, ತುಮಕೂರು	ಸಾಮಾನ್ಯ	ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
17)	17	ಬಿ.ಎಸ್. ಮಂಜುನಾಥ ಬಿನ್ ಹೆಚ್. ಶಂಕರ್, ಮಂಜುನಾಥ ನಿಲಯ, ದೇವೇಗೌಡ ಲೇಔಟ್, 7ನೇ ಮುಖ್ಯ ರಸ್ತೆ, 4ನೇ ಕ್ರಾಸ್, ಸದಾಶಿವನಗರ, ತುಮಕೂರು	ಹಿಂದುಳಿದ ವರ್ಗ(ಎ)	ಜನತಾದಳ (ಜಾತ್ಯಾತೀತ)
18)	18	ಮುಜೀದಾ ಖಾನಂ ಕೋಂ ಮೊಹಮ್ಮದ್ ಪೀರ್, ಬಷೀರ್ ಡಿಪೋ ಹಿಂಭಾಗ, ಗೂಡ್ಸ್‌ಶೆಡ್ ಕಾಲೋನಿ, ಶಾಂತಿನಗರ ಬಡಾವಣೆ, ತುಮಕೂರು	ಸಾಮಾನ್ಯ ಮಹಿಳೆ	ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ	ಆಯ್ಕೆಯಾದ ಸದಸ್ಯರ ಹೆಸರು ಮತ್ತು ವಿಳಾಸ ಶ್ರೀ/ಶ್ರೀಮತಿ	ಪ್ರವರ್ಗ/ ಮೀಸಲಾತಿ	ಪಕ್ಷ
19)	19	ರೂಪಶ್ರೀ ಬಿ.ಎಸ್., ಕೋಂ ಶೆಟ್ಟಿಳ್ಳಯ್ಯ. ಟಿ.ಆರ್., ಮಾರುತಿ ಕೃಪ, 'ಎ' ಬ್ಲಾಕ್, ಬೆಳಗುಂಬ ರಸ್ತೆ, ಶಾರದಾದೇವಿ ನಗರ, ತುಮಕೂರು	ಪರಿಶಿಷ್ಟ ಜಾತಿ ಮಹಿಳೆ	ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
20)	20	ಎ. ಶ್ರೀನಿವಾಸ ಬಿನ್ ಆಂಜಿನಪ್ಪ, ಶ್ರೀ ಮಾರುತಿ ಲಕ್ಷ್ಮೀನಿವಾಸ, ಎನ್.ಹೆಚ್-4 ಹತ್ತಿರ, 1ನೇ ಮುಖ್ಯ ರಸ್ತೆ, ಬಿ.ಎ. ಗುಡಿಪಾಳ್ಯ, ಹನುಮಂತಪುರ, ತುಮಕೂರು	ಹಿಂದುಳಿದ ವರ್ಗ(ಎ)	ಜನತಾದಳ (ಜಾತ್ಯಾತೀತ)
21)	21	ಲಲಿತ ರವೀಶ್ (ಜಾಂಗೀರ್) ಕೋಂ ರವೀಶ್. ಹೆಚ್., 1ನೇ ಮುಖ್ಯ ರಸ್ತೆ, 6ನೇ 'ಬಿ' ಕ್ರಾಸ್, ಹನುಮಂತಪುರ, ತುಮಕೂರು	ಹಿಂದುಳಿದ ವರ್ಗ(ಎ) ಮಹಿಳೆ	ಜನತಾದಳ (ಜಾತ್ಯಾತೀತ)
22)	22	ರವಿಕುಮಾರ್.ಹೆಚ್. ಬಿನ್ ಹನುಮಂತರಾಯಪ್ಪ. ಹೆಚ್., ಚೌಡೇಶ್ವರಿ ದೇವಾಲಯದ ಹತ್ತಿರ, ಚೌಡೇಶ್ವರಿನಗರ, ಬಟವಾಡಿ, ತುಮಕೂರು	ಸಾಮಾನ್ಯ	ಜನತಾದಳ (ಜಾತ್ಯಾತೀತ)
23)	23	ಟಿ.ಕೆ. ನರಸಿಂಹಮೂರ್ತಿ ಬಿನ್ ಟಿ.ಎಲ್. ಕುಂಬಯ್ಯ, ಭಾಗ್ಯನಗರ (ತಲಪುರಿಕೆ), ಬೆಳಗುಂಬರಸ್ತೆ, ತುಮಕೂರು	ಸಾಮಾನ್ಯ	ಜನತಾದಳ (ಜಾತ್ಯಾತೀತ)
24)	24	ಶಿವರಾಮ ಬಿನ್ ಮುನಿಯಪ್ಪ, ಉರ್ದುಶಾಲೆ ಮುಖ್ಯ ರಸ್ತೆ, ಉಪ್ಪಾರಹಳ್ಳಿ, ತುಮಕೂರು	ಪರಿಶಿಷ್ಟ ಜಾತಿ	ಪಕ್ಷೇತರ
25)	25	ಮಂಜುಳ. ಕೆ.ಎಸ್., ಆದರ್ಶ ಕೋಂ ಆದರ್ಶ. ಎಸ್., 2ನೇ ಕ್ರಾಸ್, ಸಿದ್ಧಗಂಗಾ ಬಡಾವಣೆ,ತುಮಕೂರು	ಸಾಮಾನ್ಯ ಮಹಿಳೆ	ಭಾರತೀಯ ಜನತಾ ಪಾರ್ಟಿ
26)	26	ಹೆಚ್. ಮಲ್ಲಿಕಾರ್ಜುನಯ್ಯ ಬಿನ್ ಲೇ: ನಾಗಪ್ಪ, ಹೇಮಶ್ರೀ ನಿಲಯ, ಎಸ್.ಐ.ಟಿ., ಲೇಡಿಸ್ ಹಾಸ್ಟೆಲ್ ಹಿಂಭಾಗ, ಅಶೋಕನಗರ, ತುಮಕೂರು	ಹಿಂದುಳಿದ ವರ್ಗ(ಎ)	ಭಾರತೀಯ ಜನತಾ ಪಾರ್ಟಿ
27)	27	ಚಂದ್ರಕಲಾ ಕೋಂ ಪುಟ್ಟರಾಜು, ಅನುಗ್ರಹ, ಎಂ.ಎ.ಆರ್.ಪಿ. ಕ್ವಾಟರ್ಸ್ ಹಿಂಭಾಗ, ಸಿದ್ಧಲಿಂಗಯ್ಯನಪಾಳ್ಯ, ಎಸ್.ಐ.ಟಿ.ಬಡಾವಣೆ, 1ನೇ ಕ್ರಾಸ್, ತುಮಕೂರು	ಹಿಂದುಳಿದ ವರ್ಗ(ಎ) ಮಹಿಳೆ	ಭಾರತೀಯ ಜನತಾ ಪಾರ್ಟಿ
28)	28	ಧರಣೇಂದ್ರಕುಮಾರ್ ಬಿನ್ ಎಸ್. ಮಾಯಣ್ಣ, ಎಸ್.ಐ.ಟಿ.ಕಾಲೇಜು ಹಿಂಭಾಗ, ಗಂಗಸಂದ್ರ ಮುಖ್ಯ ರಸ್ತೆ, ಛಾಯಾನಗರ, ಮರಳೂರು, ತುಮಕೂರು	ಸಾಮಾನ್ಯ	ಜನತಾದಳ (ಜಾತ್ಯಾತೀತ)
29)	29	ನಾಜೀಮಾಬೀ ಕೋಂ ಮಹಮದ್ ಇಸ್ಮಾಯಿಲ್, ಮರಳೂರು ಲಿಂಕ್ ರಸ್ತೆ, ಗೆದ್ದಲಹಳ್ಳಿ, ತುಮಕೂರು	ಸಾಮಾನ್ಯ ಮಹಿಳೆ	ಜನತಾದಳ (ಜಾತ್ಯಾತೀತ)
30)	30	ವಿಷ್ಣುವರ್ಧನ್ ಬಿನ್ ಮಹಿಮಯ್ಯ, ಪಂಪ ಮಹಾಕವಿ ರಸ್ತೆ, ರಾಘವೇಂದ್ರನಗರ, ತುಮಕೂರು	ಹಿಂದುಳಿದ ವರ್ಗ(ಎ)	ಪಕ್ಷೇತರ

ಕ್ರಮ ಸಂಖ್ಯೆ	ವಾರ್ಡ್ ಸಂಖ್ಯೆ	ಆಯ್ಕೆಯಾದ ಸದಸ್ಯರ ಹೆಸರು ಮತ್ತು ವಿಳಾಸ ಶ್ರೀ/ಶ್ರೀಮತಿ	ಪ್ರವರ್ಗ/ ಮೀಸಲಾತಿ	ಪಕ್ಷ
31)	31	ಸಿ.ಎನ್. ರಮೇಶ್ ಬಿನ್ ಲೇಟ್ ಸಿ.ವಿ. ನೀಲಕಂಠಯ್ಯ, ನೃಪತುಂಗ ಬಡಾವಣೆ, ಶೆಟ್ಟಿಹಳ್ಳಿ, ತುಮಕೂರು	ಸಾಮಾನ್ಯ	ಭಾರತೀಯ ಜನತಾ ಪಾರ್ಟಿ
32)	32	ಬಿ.ಜಿ. ಕೃಷ್ಣಪ್ಪ ಬಿನ್ ಗಂಗಣ್ಣ, 3ನೇ ಅಡ್ಡರಸ್ತೆ, ಗೋಕುಲ ಬಡಾವಣೆ, ತುಮಕೂರು	ಪರಿಶಿಷ್ಟ ಪಂಗಡ	ಭಾರತೀಯ ಜನತಾ ಪಾರ್ಟಿ
33)	33	ಶಶಿಕಲ ಗಂಗಹನುಮಯ್ಯ ಕೋಂ ಗಂಗಹನುಮಯ್ಯ, ಸಂಜೀವಿನಿ ನಗರ, ಕ್ಯಾತ್ನಂದ್ರ, ತುಮಕೂರು	ಸಾಮಾನ್ಯ ಮಹಿಳೆ	ಜನತಾದಳ (ಜಾತ್ಯಾತೀತ)
34)	34	ನವೀನ ಅರುಣ. ಎಂ.ಸಿ., ಕೋಂ ಅರುಣ. ಜಿ., ಇಂದಿರಾನಗರ, ಕ್ಯಾತ್ನಂದ್ರ, ತುಮಕೂರು	ಸಾಮಾನ್ಯ ಮಹಿಳೆ	ಭಾರತೀಯ ಜನತಾ ಪಾರ್ಟಿ
35)	35	ಹೆಚ್.ಎಸ್. ನಿರ್ಮಲ ಶಿವಕುಮಾರ್ ಕೋಂ ಶಿವಕುಮಾರ್. ಎಸ್., ದೇವರಾಯಪಟ್ಟಣ, ಬಂಡೇಪಾಳ್ಯ, ತುಮಕೂರು.	ಸಾಮಾನ್ಯ ಮಹಿಳೆ	ಭಾರತೀಯ ಜನತಾ ಪಾರ್ಟಿ

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಪಂಪನಗೌಡ ಮೇಲ್ಮೇ
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರಿಕೆ

ಭಾಗ-III Part-III	ಬೆಂಗಳೂರು, ಶುಕ್ರವಾರ, ಅಕ್ಟೋಬರ್ ೫, ೨೦೧೮ (ಅಶ್ವಯುಜ ೧೩, ಶಕ ವರ್ಷ ೧೯೪೦) Bengaluru, Friday, October 5, 2018 (Ashwayuja 13, Shaka Varsha 1940)	ನಂ. ೧೩೯೫ No. 1395
---------------------	---	----------------------

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 101 ಎಂಎಲ್‌ಆರ್ 2018, ಬೆಂಗಳೂರು-01, ದಿನಾಂಕ: 05.10.2018

ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ (ಚುನಾವಣೆ) ನಿಯಮಾವಳಿಗಳು 1979ರ 68ನೇ ನಿಯಮದೊಂದಿಗೆ ಓದಲಾದ 1976ರ ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ನಿಯಮಗಳ ಅಧಿನಿಯಮ (1977ರ ಕರ್ನಾಟಕ ಅಧಿನಿಯಮ ಸಂಖ್ಯೆ:14)ರ 32ನೇ ಪ್ರಕರಣದ ಉಪಬಂಧಗಳಿಗೆ ಅನುಸಾರವಾಗಿ 20ನೇ ಅವಧಿಯ ಕಲಬುರಗಿ ಮಹಾನಗರಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ದಿನಾಂಕ:22.09.2018 ರಂದು ನಡೆದ ಚುನಾವಣೆಯಲ್ಲಿ ಈ ಕೆಳಕಂಡ ಅಭ್ಯರ್ಥಿಯು ಆಯ್ಕೆಯಾಗಿದ್ದು, ಸದರಿ ಅಭ್ಯರ್ಥಿಯ ಹೆಸರನ್ನು ಈ ಮೂಲಕ ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಕ್ರ. ಸಂ.	ಆಯ್ಕೆಯಾದ ಅಭ್ಯರ್ಥಿಯ ಹೆಸರು ಮತ್ತು ವಿಳಾಸ
ಮಹಾಪೌರ ಸ್ಥಾನಕ್ಕೆ	
1	ಶ್ರೀಮತಿ ಮಲ್ಲಮ್ಮ ಸಿದ್ರಾಮಪ್ಪ ವಳಕೇರಿ ನಂ.3-977/3, ಅಂಬೇಡ್ಕರ್ ನಿವಾಸ, ಕಾಂಪೌಚಿಡ್ ಹತ್ತಿರ, ಗಾಜಿಪುರ, ಕಲಬುರಗಿ-585101.
ಉಪ ಮಹಾಪೌರ ಸ್ಥಾನಕ್ಕೆ	
2	ಶ್ರೀಮತಿ ಅಲಿಯಾಶೀರಿನ್, #6-905, ಸದರ ಮೊಹಲ್ಲಾ, ರೋಶನ್ ಮಂಡಿ, ಮೋಮಿನಪುರ, ಕಲಬುರಗಿ-585104.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಪಂಪನಗೌಡ ಮೇಲ್ಗೇಮೆ
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಶುಕ್ರವಾರ, ಅಕ್ಟೋಬರ್ ೫, ೨೦೧೮ (ಅಶ್ವಯುಜ ೧೩, ಶಕ ವರ್ಷ ೧೯೪೦) Bengaluru, Friday, October 5, 2018 (Ashwayuja 13, Shaka Varsha 1940)	ನಂ. ೧೩೯೬ No. 1396
---------------------	---	----------------------

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 102 ಎಂಎಲ್‌ಆರ್ 2018, ಬೆಂಗಳೂರು, ದಿನಾಂಕ: 05.10.2018.

1979ರ ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ (ಚುನಾವಣೆ) ನಿಯಮಾವಳಿಯ 68ನೇ ನಿಯಮದೊಂದಿಗೆ ಓದಲಾದ 1976ರ ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ನಿಯಮಗಳ ಅಧಿನಿಯಮ (1977ರ ಕರ್ನಾಟಕ ಅಧಿನಿಯಮ ಸಂಖ್ಯೆ:14)ರ 32ನೇ ಪ್ರಕರಣದ ಉಪಬಂಧಗಳಿಗೆ ಅನುಸಾರವಾಗಿ, ದಿನಾಂಕ:31.08.2018ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮೈಸೂರು ಮಹಾನಗರಪಾಲಿಕೆಯ ಚುನಾಯಿತರಾದ ಅಭ್ಯರ್ಥಿಗಳ ಹೆಸರುಗಳನ್ನು ಈ ಮೂಲಕ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ದಿನಾಂಕ:31-08-2018 ರಂದು ಮೈಸೂರು ಮಹಾನಗರಪಾಲಿಕೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರ ವಿವರಗಳು

ವಾರ್ಡಿನ ಸಂಖ್ಯೆ	ಮೀಸಲಾತಿ	ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರ ವಿವರ ಶ್ರೀ/ಶ್ರೀಮತಿ	ಪಕ್ಷ
1	ಹಿಂದುಳಿದ ವರ್ಗ-ಬಿ (ಮಹಿಳೆ)	ಲಕ್ಷ್ಮೀ ಕೋಂ ಶಿವಣ್ಣ ಎಂ ನಂ561, ಲಕ್ಷ್ಮೀಕಾಂತನಗರ, ಹೆಬ್ಬಾಳು ಬಡಾವಣೆ, ಮೈಸೂರು	ಜನತಾದಳ (ಜಾತ್ಯಾತೀತ)
2	ಸಾಮಾನ್ಯ(ಮಹಿಳೆ)	ಎಸ್. ಪ್ರೇಮ ಕೋಂ ಯು.ಡಿ. ಶಂಕರೇಗೌಡ ನಂ 627, ಮಂಚೇಗೌಡನಕೊಪ್ಪಲು, ವಿಜಯನಗರ ಅಂಚೆ.ಮೈಸೂರು-570017	ಜನತಾದಳ (ಜಾತ್ಯಾತೀತ)
3	ಸಾಮಾನ್ಯ	ಕೆ.ವಿ. ಶ್ರೀಧರ ಬಿನ್ ವೈರಮುಡಿಗೌಡ ನಂ506, 18ನೇ ಅಡ್ಡರಸ್ತೆ, ವಿಜಯನಗರ ರೈಲ್ವೆ ಬಡಾವಣೆ, ಮೈಸೂರು-570016	ಪಕ್ಷೇತರ
4	ಸಾಮಾನ್ಯ	ಶ್ರೀನಿವಾಸ ಬಿನ್ ಬೋರೆಗೌಡ ನಂ100, ಗಣಪತಿ ದೇವಸ್ಥಾನದ ರಸ್ತೆ, ಲೋಕನಾಯಕನಗರ, ಹೆಬ್ಬಾಳು, ಮೈಸೂರು	ಪಕ್ಷೇತರ
5	ಹಿಂದುಳಿದ ವರ್ಗ-ಎ (ಮಹಿಳೆ)	ಉಷಾ ಕೋಂ ಕುಮಾರ್.ಎಂ ನಂ129, ಹೊಸಬೀದಿ, ಕುಂಬಾರಕೊಪ್ಪಲು, ಮೇಟಗಲ್ಲಿ ಅಂಚೆ, ಮೈಸೂರು	ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
6	ಸಾಮಾನ್ಯ	SBM ಮಂಜು ಬಿನ್ ಲೇಟ್ ಸಿ.ಸಿದ್ದಪ್ಪ ನಂ17/2ಸಿ. ಕೆಆರ್.ಎಸ್ ಮುಖ್ಯ ರಸ್ತೆ, ಗೋಕುಲಂ. ವಿ.ವಿ ಮೋಹಲ್ಲಾ, ಮೈಸೂರು	ಜನತಾದಳ (ಜಾತ್ಯಾತೀತ)
7	ಪರಿಶಿಷ್ಟ ಜಾತಿ	ರಮೇಶ.ವಿ ಬಿನ್ ವೆಂಕಟೇಶ ನಂ23, ಹೆಬ್ಬಾಳು ಮುಖ್ಯ ರಸ್ತೆ, ಬಸವನಗುಡಿ ದೇವಸ್ಥಾನದ ಹತ್ತಿರ, ಹೆಬ್ಬಾಳು ಕಾಲೋನಿ, ಮೇಟಗಲ್ಲಿ ಪೋಸ್ಟ್, ಮೈಸೂರು-570016	ಜನತಾದಳ (ಜಾತ್ಯಾತೀತ)
8	ಸಾಮಾನ್ಯ	ಅಕ್ಕಲ್ ಪಾಷಾ ಬಿನ್ ಹುಸೇನ್ ಶರೀಫ್, ನಂ.871/ಎ,2ನೇ ಕ್ರಾಸ್, ಎಸ್.ಎಸ್..ನಗರ, ಬನ್ನಿಮಂಟಪ ಮೈಸೂರು	ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
9	ಹಿಂದುಳಿದ ವರ್ಗ-(ಎ)	ಸಮೀವುಲ್ಲಾ (ಅಜ್ಜು) ಬಿನ್ ಅತಾಹುರ್ ರೆಹಮಾನ್ ನಂ58/1. ಕೆಸರೆ, ಆರ್‌ಎಸ್ ನಾಯ್ಡು ನಗರ ಮುಖ್ಯ ರಸ್ತೆ, ಮೈಸೂರು-07	ಸ್ವತಂತ್ರ

10	ಸಾಮಾನ್ಯ	ಅನ್ವರ್ ಬೇಗ್ (ಅಫ್ಘಾನ್) ಬಿನ್ ಎಂ.ಗೌಸ್‌ಬೇಗ್ ನಂ.39/3, 1ನೇ ಕ್ರಾಸ್, 2ನೇ ಹಂತ, ರಾಜೀವ ನಗರ ಉದಯಗಿರಿ, ಮೈಸೂರು	ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
11	ಹಿಂದುಳಿದ ವರ್ಗ-(ಬಿ)	ಪುಷ್ಪಲತ ಜಗನ್ನಾಥ ಕೋಂ ಇ.ಜಗನ್ನಾಥ ಮನೆ ನಂ 459, ದೊಡ್ಡ ವಕ್ಕಲಗೇರಿ, ಮಂಡಿ ಮೊಹಲ್ಲಾ ಮೈಸೂರು	ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
12	ಸಾಮಾನ್ಯ	ಅಯಾಜ್ ಪಾಷ@ ಪಂಡೂ ಬಿನ್ ತಾಜ್ ಪಾಷ ನಂ.378/2, 18ನೇ ಕ್ರಾಸ್, ಅಜೀಜ್ ಸೇಠ್ ಮುಖ್ಯ ರಸ್ತೆ, ಶಾಂತಿನಗರ, ಮೈಸೂರು-19	ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
13	ಹಿಂದುಳಿದ ವರ್ಗ-(ಎ)	ಅಯೂಬ್ ಖಾನ್ ಬಿನ್ ಸಮೀಉಲ್ಲಾ ಖಾನ್ ನಂ.99, 3ನೇ ಕ್ರಾಸ್, ಎಂ.ಜಿ.ರಸ್ತೆ, ಉದಯಗಿರಿ, ಮೈಸೂರು-19	ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
14	ಹಿಂದುಳಿದ ವರ್ಗ-(ಎ)	ಸವೂದ್ ಖಾನ್ ಬಿನ್ ಸನ ಉಲ್ಲಾಖಾನ್ ನಂ 189, 3ನೇ ಕ್ರಾಸ್, ಎಂ.ಜಿ.ರಸ್ತೆ, ಉದಯಗಿರಿ, ಮೈಸೂರು	ಜನತಾದಳ (ಜಾತ್ಯಾತೀತ)
15	ಪರಿಶಿಷ್ಟ ಜಾತಿ	ಪ್ರದೀಪ್ ಚಂದ್ರ ಬಿನ್ ಸಿದ್ದರಾಜು ನಂ, 185, ಕೆಸರೆ, 2ನೇ ಹಂತ, ಕುರಿಮಂಡಿ ಬ್ಲಾಕ್, ಮೈಸೂರು	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
16	ಹಿಂದುಳಿದ ವರ್ಗ-(ಎ)	ಎ.ಆರೀಫ್ ಹುಸೇನ್ ಬಿನ್ ಲೇಟ್ ಹೆಚ್.ಅಹಮದ್ ಹುಸೇನ್ ನಂ.112, 5ನೇ ಮುಖ್ಯ ರಸ್ತೆ, ಸುಭಾಷ್‌ನಗರ, ಮೈಸೂರು	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
17	ಸಾಮಾನ್ಯ (ಮಹಿಳೆ)	ರೇಶ್ಮ ಬಾನು ಕೋಂ ರಹಮಾನ್ ಖಾನ್ ನಂ.164/ಬಿ, ಪುತ್ತಳಿ ಪಾರ್ಕ್, 808 ಸೋಪ್ ಫ್ಯಾಕ್ಟರಿ ರಸ್ತೆ, ಬನ್ನಿಮಂಟಪ ಮೈಸೂರು	ಜನತಾದಳ (ಜಾತ್ಯಾತೀತ)
18	ಪರಿಶಿಷ್ಟ ಪಂಗಡ	ಗುರುವಿನಾಯಕ ಬಿನ್ ಚಲುವರಾಜ್ ಡೋರ್ ನಂ-17, 4ನೇ ತಿರುವು ಪರಮಹಂಸ ರಸ್ತೆ, ಯಾದವಗಿರಿ, ಮೈಸೂರು	ಭಾರತೀಯ ಜನತಾ ಪಾರ್ಟಿ
19	ಸಾಮಾನ್ಯ (ಮಹಿಳೆ)	ಭಾಗ್ಯ ಕೋಂ ಸಿ.ಮಹದೇಶ್ ನಂ 2550. ಡಿ-5, 3ನೇ ಕ್ರಾಸ್, ಕಾಳಿದಾಸ ರಸ್ತೆ, ವಿ.ವಿ.ಮೊಹಲ್ಲಾ, ಮೈಸೂರು-570002	ಜನತಾದಳ (ಜಾತ್ಯಾತೀತ)
20	ಸಾಮಾನ್ಯ	ಎಂ.ಯು.ಸುಬ್ಬಯ್ಯ ಬಿನ್ ಲೇಟ್ ಎಂ.ಎಸ್.ಉತ್ತಯ್ಯ ನಂ 5679, 3ನೇ ಮೇನ್, 2ನೇ ಬಿ ಕ್ರಾಸ್, ವಿಜಯನಗರ 2ನೇ ಹಂತ, ಮೈಸೂರು-570017	ಭಾರತೀಯ ಜನತಾ ಪಾರ್ಟಿ
21	ಪರಿಶಿಷ್ಟ ಜಾತಿ (ಮಹಿಳೆ)	ವೇದಾವತಿ.ಸಿ ಕೋಂ ಬಿ.ಎಂ.ಶಿವಶಂಕರ್ ನಂ.ಎಂ.ಹೆಚ್-18, 6ನೇ ಮೇನ್, 7ನೇ ಕ್ರಾಸ್, ಸರಸ್ವತಿಪುರಂ, ಮೈಸೂರು- 570009	ಭಾರತೀಯ ಜನತಾ ಪಾರ್ಟಿ
22	ಹಿಂದುಳಿದ ವರ್ಗ-ಎ (ಮಹಿಳೆ)	ನಮ್ರತ ರಮೇಶ್ ಕೋಂ ಎಂ.ರಮೇಶ್ ನಂ.27/1, 2ನೇ ಕ್ರಾಸ್, ವಿನಾಯಕನಗರ, ಮೈಸೂರು-570012	ಜನತಾದಳ (ಜಾತ್ಯಾತೀತ)
23	ಸಾಮಾನ್ಯ (ಮಹಿಳೆ)	ಪ್ರಮೀಳಾ ಭರತ್.ಎಂ ಕೋಂ ಭರತ್.ಎನ್ ನಂ.852, ಸಂತೇಪೇಟೆ, 2ನೇ ಕ್ರಾಸ್, ದೇವರಾಜ ಮೊಹಲ್ಲಾ, ಮೈಸೂರು	ಭಾರತೀಯ ಜನತಾ ಪಾರ್ಟಿ
24	ಸಾಮಾನ್ಯ	ರಮೇಶ್(ರಮಣಿ) ಲೇಟ್ ಚಂದ್ರಶೇಖರ್‌ಚಾರ್ ನಂ 825, 2ನೇ ಕ್ರಾಸ್, ಕಾಮಟಗೇರಿ, ಮಂಡಿಮೊಹಲ್ಲಾ, ಮೈಸೂರು.	ಜನತಾದಳ (ಜಾತ್ಯಾತೀತ)
25	ಸಾಮಾನ್ಯ	ರಂಗಸ್ವಾಮಿ.ಆರ್ ಬಿನ್ ಬಿ.ರಂಗರಾಜು ನಂ.3569, 5ನೇ ಕ್ರಾಸ್, 2ನೇ ಮುಖ್ಯ ರಸ್ತೆ, ತಿಲಕನಗರ, ಮೈಸೂರು-01	ಭಾರತೀಯ ಜನತಾ ಪಕ್ಷ
26	ಸಾಮಾನ್ಯ (ಮಹಿಳೆ)	ತಸ್ನಿಂ ಕೋಂ ಸೈಯದ್ ಸಮೀ ನಂ.2347/ಬಿ, ಕಾಂತರಾಜ್ ಪಾರ್ಕ್ ರಸ್ತೆ, ಅಶೋಕ ವೆಸ್ಟ್ ಕ್ರಾಸ್, ಲಷ್ಕರ್ ಮೊಹಲ್ಲಾ, ಮೈಸೂರು	ಜನತಾದಳ (ಜಾತ್ಯಾತೀತ)
27	ಹಿಂದುಳಿದ ವರ್ಗ-ಎ	ಮಹಮ್ಮದ್ ರಫೀಕ್ ಬಿನ್ ಲೇಟ್ ಮಹಮ್ಮದ್ ಅಮೀರ್ ನಂ.3214, 6ನೇ ಕ್ರಾಸ್, ಮೊಹಮ್ಮದ್ ಸೇಠ್ ಬ್ಲಾಕ್, ಲಷ್ಕರ್ ಮೊಹಲ್ಲಾ, ಮೈಸೂರು	ಜನತಾದಳ (ಜಾತ್ಯಾತೀತ)
28	ಸಾಮಾನ್ಯ (ಮಹಿಳೆ)	ಡಾ.ಅಶ್ವಿನಿ ಶರತ್ ಕೋಂ ಶರತ್.ಎಸ್ ನಂ.3871, 2ನೇ ಕ್ರಾಸ್, ಗಾಂಧಿನಗರ, ಮೈಸೂರು	ಭಾರತೀಯ ಜನತಾ ಪಾರ್ಟಿ
29	ಹಿಂದುಳಿದ ವರ್ಗ-ಎ	ಸೈಯದ್ ಹಸ್ರತ್ ಉಲ್ಲಾ ಬಿನ್ ಲೇ. ಸೈಯದ್‌ಮೀರ್ ಮಹಮ್ಮದ್ ನಂ.4427, 9ನೇ ಕ್ರಾಸ್, ಸೆಂಟ್ ಮೇರಿಸ್ ರಸ್ತೆ, ಎನ್.ಆರ್.ಮೊಹಲ್ಲಾ, ಮೈಸೂರು	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್

30	ಸಾಮಾನ್ಯ (ಮಹಿಳೆ)	ಉಷ.ಎಸ್ ಕೋಂ ನಾರಾಯಣ.ಎಲ್ ನಂ.1/1, 6ನೇ ಕ್ರಾಸ್, ಅಶ್ವಧಕಟ್ಟೆ ರಸ್ತೆ, ಕ್ಯಾತಮಾರನಹಳ್ಳಿ, ನಜರ್‌ಬಾದ್ ಅಂಚೆ, ಮೈಸೂರು-19	ಭಾರತೀಯ ಜನತಾ ಪಾರ್ಟಿ
31	ಹಿಂದುಳಿದ ವರ್ಗ-ಎ	ಷಫೀ ಅಹಮ್ಮದ್ ಬಿನ್ ಮೊಹಮ್ಮದ್ ಗೌಸ್ ನಂ.240, 8ನೇ ಕ್ರಾಸ್, ಅಜೀಜ್ ಸೇತ್ ರಸ್ತೆ, ಶಾಂತಿನಗರ, ಉದಯಗಿರಿ ಅಂಚೆ, ಮೈಸೂರು-570019	ಜನತಾದಳ (ಜಾತ್ಯಾತೀತ)
32	ಸಾಮಾನ್ಯ (ಮಹಿಳೆ)	ಹೆಚ್.ಎಂ.ಶಾಂತಕುಮಾರಿ ಕೋಂ ಹೆಚ್.ಎನ್.ಶ್ರೀಕಂಠಯ್ಯ ನಂ 337, ಹೆಚ್.ಜಿ.ರಸ್ತೆ. ಕೆ.ಎನ್.ಪುರ (ಕ್ಯಾತಮಾರನಹಳ್ಳಿ) ಮೈಸೂರು- 570019	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
33	ಸಾಮಾನ್ಯ	ಬಷೀರ್ ಅಹಮದ್ ಬಿನ್ ಅಬ್ದುಲ್ ಅಹಮದ್ ನಂ.41,2ನೇ ಅಡ್ಡರಸ್ತೆ, 1ನೇ ಹಂತ, ರಾಜೀವನಗರ, ಮೈಸೂರು-570019	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
34	ಸಾಮಾನ್ಯ (ಮಹಿಳೆ)	ಹಾಜಿರ ಸೀಮಾ ಕೋಂ ಶೌಕತ್ ಪಾಷ ನಂ.41ಎ ಕೆ.ಹೆಚ್.ಬಿ.ಕಲೋನಿ, 4ನೇ ಕ್ರಾಸ್, ಡಾ ರಾಜ್‌ಕುಮಾರ್ ರಸ್ತೆ, ಕಲ್ಯಾಣಗಿರಿ, ಮೈಸೂರು	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
35	ಸಾಮಾನ್ಯ	ಎಸ್.ಸಾತ್ವೀಕ್ ಬಿನ್ ಎಸ್.ಸತೀಶ್ ಸಂದೇಶ್ ಸ್ವಾಮಿ ನಂ.27,ಎಂ.ಜಿ.ರಸ್ತೆ, ಹೊಸ ಬಡಾವಣೆ, ಇಂದಿರಾನಗರ, ಮೈಸೂರು-10	ಭಾರತೀಯ ಜನತಾ ಪಾರ್ಟಿ
36	ಹಿಂದುಳಿದ ವರ್ಗ-ಬಿ (ಮಹಿಳೆ)	ರುಕ್ಮಿಣಿ ಮಾದೇಗೌಡ.ಎಸ್ ಕೋಂ ಮಾದೇಗೌಡ.ಎಸ್ ನಂ.66,ಶ್ರೀರಾಮಮಂದಿರ ರಸ್ತೆ, ಶಕ್ತಿನಗರ ಅಂಚೆ. ಯರಗನಹಳ್ಳಿ, ಮೈಸೂರು	ಜನತಾದಳ (ಜಾತ್ಯಾತೀತ)
37	ಸಾಮಾನ್ಯ (ಮಹಿಳೆ)	ಅಶ್ವಿನಿ ಅನಂತು ಕೋಂ ಆರ್.ಅನಂತು ನಂ.52, 10ನೇ ಮುಖ್ಯರಸ್ತೆ, ಸನ್ಮಾರ್ಗ, ಸಿದ್ಧಾರ್ಥನಗರ, ಮೈಸೂರು-11	ಜನತಾದಳ (ಜಾತ್ಯಾತೀತ)
38	ಪರಿಶಿಷ್ಟ ಜಾತಿ	ಶ್ರೀಧರ್.ಸಿ ಬಿನ್ ಲೇ. ಚಂದ್ರಯ್ಯ ನಂ. 896, 2ನೇ ಹಂತ, ತೀರ್ಥಕರ ಮಾರ್ಗ, ಸಿದ್ಧಾರ್ಥನಗರ, ಮೈಸೂರು-11	ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
39	ಪರಿಶಿಷ್ಟ ಜಾತಿ	ಜಿ.ಎಸ್.ಸತ್ಯರಾಜ್ ಬಿನ್ ಪಿ.ಜಿ.ಸಾರಂಗಪಾಣಿ ನಂ.236, 7ನೇ ಕ್ರಾಸ್, ಹರಿಶ್ಚಂದ್ರಪಾಟ್ ರಸ್ತೆ, ರಾಘವೇಂದ್ರನಗರ, ಸಿದ್ಧಾರ್ಥನಗರ ಅಂಚೆ, ಮೈಸೂರು	ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
40	ಹಿಂದುಳಿದ ವರ್ಗ-ಎ	ಸತೀಶ್.ಎಂ ಲೇಟ್ ಮಹದೇವಪ್ಪ ನಂ 591, 1ನೇ ಕ್ರಾಸ್ ಮಹಾರಾಷ್ಟ್ರಬೀದಿ, ನಜರ್‌ಬಾದ್ ಮೈಸೂರು	ಭಾರತೀಯ ಜನತಾ ಪಾರ್ಟಿ
41	ಹಿಂದುಳಿದ ವರ್ಗ-ಬಿ	ಆರ್.ನಾಗರಾಜ್ ಬಿನ್ ಲೇಟ್ ಎಂ.ಕೆ.ರಾಮಕೃಷ್ಣ ನಂ.2069, 1ನೇ ಮೇನ್, ತುರಬಾಲಿ ರಸ್ತೆ. ಮಂಡಿ ಮೊಹಲ್ಲಾ, ಮೈಸೂರು	ಜನತಾದಳ (ಜಾತ್ಯಾತೀತ)
42	ಸಾಮಾನ್ಯ	ಶಿವಕುಮಾರ್.ಎಂ ಬಿನ್ ಮರಿಲಿಂಗೇಗೌಡ ನಂ.2376/1, ನ್ಯೂ ಕಾಂತರಾಜ ಅರಸ್ ರಸ್ತೆ, ಮೈಸೂರು-570014.	ಸ್ವತಂತ್ರ
43	ಸಾಮಾನ್ಯ	ಜೆ.ಗೋಪಿ ಬಿನ್ ಲೇ. ಜವರಯ್ಯ ಸಿಹೆಚ್-90, ರಾಮಮಂದಿರ ರಸ್ತೆ, ತೋಣಚಿಕೊಪ್ಪಲು, ಮೈಸೂರು 570009	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
44	ಸಾಮಾನ್ಯ (ಮಹಿಳೆ)	ಸವಿತಾ ಕೋಂ ಸುರೇಶ ನಂ.100, 4ನೇ ಕ್ರಾಸ್,ಟಿಲಿಕಾಂ ಬಡಾವಣೆ, ಬೋಗಾದಿ 2ನೇ ಹಂತ, ಬೋಗಾದಿ ಅಂಚೆ, ಮೈಸೂರು 570026	ಜನತಾದಳ (ಜಾತ್ಯಾತೀತ)
45	ಹಿಂದುಳಿದ ವರ್ಗ-ಎ (ಮಹಿಳೆ)	ನಿರ್ಮಲ.ಕೆ ಕೋಂ ಹರೀಶ್ ಕುಮಾರ್.ಎಂ.ಜಿ ನಂ.68/3, ಸಿ ಬ್ಲಾಕ್, ಆನಂದನಗರ, ರಾಮಕೃಷ್ಣನಗರ ಅಂಚೆ, ಮೈಸೂರು.	ಜನತಾದಳ (ಜಾತ್ಯಾತೀತ)
46	ಸಾಮಾನ್ಯ (ಮಹಿಳೆ)	ಎಂ.ಲಕ್ಷ್ಮಿ ಕೋಂ ಎಂ.ಮಾದೇಗೌಡ ನಂ 530, 9ನೇ ಮುಖ್ಯ ರಸ್ತೆ, 4ನೇ ಹಂತ ಟಿ.ಕೆ.ಬಡಾವಣೆ, ಮೈಸೂರು	ಭಾರತೀಯ ಜನತಾ ಪಾರ್ಟಿ
47	ಹಿಂದುಳಿದ ವರ್ಗ-ಎ	ಶಿವಕುಮಾರ್ ಬಿನ್ ಲೇಟ್ ಪುಟ್ಟಯ್ಯ ನಂ.2330, ಸಂಪಂಗಿ ರಸ್ತೆ, ಕುವೆಂಪುನಗರ ಮೈಸೂರು	ಭಾರತೀಯ ಜನತಾ ಪಾರ್ಟಿ
48	ಪರಿಶಿಷ್ಟ ಪಂಗಡ (ಮಹಿಳೆ)	ಶೋಭ.ಎಂ.ಎಸ್ ಕೋಂ ಮೋಹನ.ಟಿ.ಎಂ #921, 4ನೇ ಮುಖ್ಯರಸ್ತೆ, ನ್ಯೂ ಕಾಂತರಾಜ್ ಅರಸ್ ರಸ್ತೆ ಸರಸ್ವತಿ ಪುರಂ, ಮೈಸೂರು	ಜನತಾದಳ (ಜಾತ್ಯಾತೀತ)

49	ಹಿಂದುಳಿದ ವರ್ಗ-ಎ (ಮಹಿಳೆ)	ಸೌಮ್ಯ.ಎನ್ ಕೋಂ ಉಮೇಶ್ ಕುಮಾರ್.ಎಂ 674/1, 1ನೇ ಮೇನ್, ಬಿಬಿ ಗಾರ್ಡನ್ ರಸ್ತೆ, ಕೆ.ಆರ್.ಮೊಹಲ್ಲಾ ಮೈಸೂರು	ಭಾರತೀಯ ಜನತಾ ಪಾರ್ಟಿ
50	ಪರಿಶಿಷ್ಟ ಪಂಗಡ	ವಿ.ಲೋಕೇಶ್ ಬಿನ್ ವೆಂಕಟೇಶ್ # 844, 3ನೇ ಕ್ರಾಸ್, ಸುಣ್ಣದಕೇರಿ, ಕೆ.ಆರ್ ಮೊಹಲ್ಲಾ, ಮೈಸೂರು	ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
51	ಸಾಮಾನ್ಯ	ಬಿ.ವಿ.ಮಂಜುನಾಥ ಬಿನ್ ಲೇ ಬಿ.ವಿ.ವೀರಭದ್ರಪ್ಪ #ಎಫ್-94, ಶ್ರೀ ಮಹದೇಶ್ವರ ಕೃಪ ತ್ಯಾಗರಾಜ ರಸ್ತೆ, ಮೈಸೂರು	ಭಾರತೀಯ ಜನತಾ ಪಾರ್ಟಿ
52	ಹಿಂದುಳಿದ ವರ್ಗ-ಎ (ಮಹಿಳೆ)	ಛಾಯಾದೇವಿ.ಎಂ ಕೋಂ ಜೆ.ನವೀನ್ # 1130, ಗರಡಿ ಬೀದಿ, ಇಟ್ಟಿಗೆ ಗೂಡು, ಮೈಸೂರು	ಭಾರತೀಯ ಜನತಾ ಪಾರ್ಟಿ
53	ಹಿಂದುಳಿದ ವರ್ಗ-ಎ (ಮಹಿಳೆ)	ಜಿ.ರೂಪ ಬಿನ್ ಎಂ.ಯೋಗೇಶ್ # 865, 2 ನೇ ಹಂತ, ವಿನಯ ಮಾರ್ಗ, ಸಿದ್ದಾರ್ಥ ನಗರ, ಮೈಸೂರು	ಭಾರತೀಯ ಜನತಾ ಪಾರ್ಟಿ
54	ಸಾಮಾನ್ಯ (ಮಹಿಳೆ)	ಪುಟ್ಟನಿಂಗಮ್ಮ ಕೋಂ ಲೇ. ಹುಚ್ಚೇಗೌಡ # 761, 25 ನೇ ಕ್ರಾಸ್, 4 ನೇ ಮೇನ್, ವಿದ್ಯಾರಣ್ಯಪುರಂ, ಮೈಸೂರು	ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
55	ಸಾಮಾನ್ಯ	ರಾಮ ಪ್ರಸಾದ.ಮ.ವಿ ಬಿನ್ ವೆಂಕಟಸುಬ್ಬಯ್ಯ # 1063/19, 3 ನೇ ಕ್ರಾಸ್, 1 ನೇ ಮೇನ್, ವಿದ್ಯಾರಣ್ಯ ಪುರಂ, ಮೈಸೂರು 570008.	ಪಕ್ಷೇತರ
56	ಹಿಂದುಳಿದ ವರ್ಗ-ಎ (ಮಹಿಳೆ)	ಬೇಗಂ @ ಪಲ್ಲವಿ ಕೋಂ ಲೇಟ್ ದೇವದಾಸ್.ಆರ್ ನಂ 1501, 1 ನೇ ಕ್ರಾಸ್, ರಾಮಯ್ಯ ರಸ್ತೆ, ಅಶೋಕಪುರಂ, ಮೈಸೂರು	ಬಹುಜನ ಸಮಾಜ ಪಾರ್ಟಿ
57	ಸಾಮಾನ್ಯ	ಎಂ.ಸಿ.ರಮೇಶ್ ಬಿನ್ ಎಂ.ಎಸ್.ಚಂದ್ರಶೇಖರ್ ನಂ.1067, ಸಿ & ಡಿ ಬ್ಲಾಕ್, ಕುವೆಂಪುನಗರ, ಮೈಸೂರು 570023.	ಭಾರತೀಯ ಜನತಾ ಪಾರ್ಟಿ
58	ಸಾಮಾನ್ಯ	ಶರತ್ ಕುಮಾರ್ ಬಿನ್ ಕೃಷ್ಣೇಗೌಡ ನಂ.66, 6 ನೇ ಮೈನ್, ಕುವೆಂಪುನಗರ, ಮೈಸೂರು	ಭಾರತೀಯ ಜನತಾ ಪಾರ್ಟಿ
59	ಸಾಮಾನ್ಯ (ಮಹಿಳೆ)	ಸುನಂದ ಪಾಲನೇತ್ರ ಕೋಂ ಪಾಲನೇತ್ರ ನಂ. 827, ಸುನೇರಿ ಇ & ಎಫ್ ಬ್ಲಾಕ್, ಮನುಜಪಥ ರಸ್ತೆ, 1 ನೇ ಅಡ್ಡ ರಸ್ತೆ, ಕುವೆಂಪುನಗರ, ಮೈಸೂರು 570023	ಭಾರತೀಯ ಜನತಾ ಪಾರ್ಟಿ
60	ಸಾಮಾನ್ಯ (ಮಹಿಳೆ)	ಭುವನೇಶ್ವರಿ.ಬಿ ಕೋಂ ಪ್ರಭುಮೂರ್ತಿ 12 ನೇ ಕ್ರಾಸ್, ಅಶೋಕಪುರಂ, ಮೈಸೂರು	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
61	ಸಾಮಾನ್ಯ (ಮಹಿಳೆ)	ಶೋಭಾ ಕೋಂ ಎಂ.ಸುನೀಲ್ ನಂ 1143/2ಎ, ಎಸ್.ಜಿ.ಎಸ್.ರಸ್ತೆ, 6 ನೇ ಮುಖ್ಯ ರಸ್ತೆ, 3ನೇ ಅಡ್ಡ ರಸ್ತೆ, ವಿದ್ಯಾರಣ್ಯಪುರಂ, ಮೈಸೂರು	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
62	ಪರಿಶಿಷ್ಟ ಜಾತಿ (ಮಹಿಳೆ)	ಶಾಂತಮ್ಮ.ಆರ್ ಕೋಂ ವಡಿವೇಲು.ಎಂ ನಂ 87, ಡಿ.ದೇವರಾಜ ಅರಸು ಕಾಲೋನಿ, 2 ನೇ ಹಂತ, ವಿಶ್ವೇಶ್ವರ ನಗರ, ಮೈಸೂರು	ಭಾರತೀಯ ಜನತಾ ಪಾರ್ಟಿ
63	ಪರಿಶಿಷ್ಟ ಜಾತಿ (ಮಹಿಳೆ)	ಶಾರದಮ್ಮ ಕೋಂ ಈಶ್ವರ್.ಸಿ ನಂ 586, 5 ನೇ ಬೀದಿ, ಅಶೋಕಪುರಂ, ಮೈಸೂರು	ಭಾರತೀಯ ಜನತಾ ಪಾರ್ಟಿ
64	ಹಿಂದುಳಿದ ವರ್ಗ-ಎ (ಮಹಿಳೆ)	ಚಂಪಕ.ಕೆ ಕೋಂ ರಘು.ಸಿ.ಇ # 1017, 9 ನೇ ಕ್ರಾಸ್, 2 ನೇ ಮೇನ್, ಅರವಿಂದ ನಗರ, ಮೈಸೂರು	ಭಾರತೀಯ ಜನತಾ ಪಾರ್ಟಿ
65	ಹಿಂದುಳಿದ ವರ್ಗ-ಎ (ಮಹಿಳೆ)	ಎಂ.ಗೀತಾಶ್ರೀ ಯೋಗಾನಂದ್ ಕೋಂ ಯೋಗಾನಂದ್.ಎನ್ # 886/16ಎ, 7 ನೇ ಅಡ್ಡ ರಸ್ತೆ, ಸುಯೋಜ್ ಫಾರಂ ರಸ್ತೆ, ವಿದ್ಯಾರಣ್ಯ ಪುರಂ, ಮೈಸೂರು	ಭಾರತೀಯ ಜನತಾ ಪಾರ್ಟಿ

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಪಂಪನಗೌಡ ಮೇಲ್ವೀಮೆ
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IV Part-IV	ಬೆಂಗಳೂರು, ಗುರುವಾರ, ಸೆಪ್ಟೆಂಬರ್ ೨೦, ೨೦೧೮ (ಭಾದ್ರಪದ ೨೯, ಶಕ ವರ್ಷ ೧೯೪೦) Bengaluru, Thursday, September 20, 2018 (Bhadrapada 29, Shaka Varsha 1940)	ನಂ. ೧೩೫೪ No. 1354
-------------------	---	----------------------

PERSONNEL AND ADMINISTRATIVE REFORMS SECRETARIAT

NOTIFICATION

NO. DPAR 16 CHUVIPA 2018, BANGALORE, DATED: 20th September, 2018

The following Corrigendum No. 100/KT-LC/6/2018(1), dated: 19th September, 2018, of the Election Commission of India is republished hereunder for general information:

ELECTION COMMISSION OF INDIA

Nirvachan Sadan, Ashoka Road, New Delhi - 110001.

Dated: 19th September, 2018
Bhadrapada 28, 1940 (Saka)

CORRIGENDUM

No.100/KT-LC/6/2018(1): - WHEREAS, the Commission, vide its Notification No.100/KT-LC/6/2018(1), dated 14th September, 2018, has notified the schedule for the bye election to the Karnataka Legislative Council for the vacancy against the seat of Sh. K.S. Eshwarappa that fell vacant on 16.05.2018; and

WHEREAS, the last date of making nominations for the above election was fixed as 22nd September, 2018 (Saturday); and

WHEREAS, it is brought to the notice that the last date of making nominations, i.e. 22nd September, 2018 (Saturday) falls on 4th Saturday of the month and is a 'Public Holiday' as per Section 25 of Negotiable Instruments Act, 1881, as per the Ministry of Finance, Government of India, Notification dated 20.08.2015;

Now, therefore, the Commission, having considered the matter, hereby makes the following amendments in its Notification No.100/KT-LC/6/2018(1), dated 14th September, 2018, namely;

For the existing entries in clause (B), the following entries shall be substituted:

“(B) appoints with respect to said election, -

- (a) the 24th September, 2018 (Monday), as the last date for making nominations;
- (b) the 25th September, 2018 (Tuesday), as the date for the scrutiny of the nominations;
- (c) the 27th September, 2018 (Thursday), as the last date for the withdrawal of candidatures;
- (d) the 4th October, 2018 (Thursday), as the date on which a poll shall, if necessary, be taken;
and
- (e) the 6th October, 2018 (Saturday), as the date before which the election shall be completed;”

By Order
(PRAMOD KUMAR SHARMA)
SECRETARY

(S.N. RAMAKRISHNA)
Assistant Chief Electoral Officer and
Ex-officio Under Secretary to Government,
DPAR (Elections).



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IV Part-IV	ಬೆಂಗಳೂರು, ಗುರುವಾರ, ಸೆಪ್ಟೆಂಬರ್ ೨೦, ೨೦೧೮ (ಭಾದ್ರಪದ ೨೯, ಶಕ ವರ್ಷ ೧೯೪೦) Bengaluru, Thursday, September 20, 2018 (Bhadrapada 29, Shaka Varsha 1940)	ನಂ. ೧೩೫೫ No. 1355
-------------------	---	----------------------

PERSONNEL AND ADMINISTRATIVE REFORMS SECRETARIAT

NOTIFICATION

NO. DPAR 16 CHUVIPA 2018, BANGALORE, DATED: 20th September, 2018

The following Corrigendum No. 100/KT-LC/7/2018(1), dated: 19th September, 2018, of the Election Commission of India is republished hereunder for general information:

ELECTION COMMISSION OF INDIA

Nirvachan Sadan, Ashoka Road, New Delhi - 110001.

Dated: 19th September, 2018
Bhadrapada 28, 1940 (Saka)

CORRIGENDUM

No.100/KT-LC/7/2018(1): - WHEREAS, the Commission, vide its Notification No.100/KT-LC/7/2018(1), dated 14th September, 2018, has notified the schedule for the bye election to the Karnataka Legislative Council for the vacancy against the seat of Dr. G. Parameshwara that fell vacant on 16.05.2018; and

WHEREAS, the last date of making nominations for the above election was fixed as 22nd September, 2018 (Saturday); and

WHEREAS, it is brought to the notice that the last date of making nominations, i.e. 22nd September, 2018 (Saturday) falls on 4th Saturday of the month and is a 'Public Holiday' as per Section 25 of Negotiable Instruments Act, 1881, as per the Ministry of Finance, Government of India, Notification dated 20.08.2015;

Now, therefore, the Commission, having considered the matter, hereby makes the following amendments in its Notification No.100/KT-LC/7/2018(1), dated 14th September, 2018, namely;

For the existing entries in clause (B), the following entries shall be substituted:

“(B) appoints with respect to said election, -

- (a) the 24th September, 2018 (Monday), as the last date for making nominations;
- (b) the 25th September, 2018 (Tuesday), as the date for the scrutiny of the nominations;
- (c) the 27th September, 2018 (Thursday), as the last date for the withdrawal of candidatures;
- (d) the 4th October, 2018 (Thursday), as the date on which a poll shall, if necessary, be taken;
and
- (e) the 6th October, 2018 (Saturday), as the date before which the election shall be completed;”

By Order
(PRAMOD KUMAR SHARMA)
SECRETARY

(S.N. RAMAKRISHNA)
Assistant Chief Electoral Officer and
Ex-officio Under Secretary to Government,
DPAR (Elections).



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IV Part-IV	ಬೆಂಗಳೂರು, ಗುರುವಾರ, ಸೆಪ್ಟೆಂಬರ್ ೨೦, ೨೦೧೮ (ಭಾದ್ರಪದ ೨೯, ಶಕ ವರ್ಷ ೧೯೪೦) Bengaluru, Thursday, September 20, 2018 (Bhadrapada 29, Shaka Varsha 1940)	ನಂ. ೧೩೫೬ No. 1356
-------------------	---	----------------------

PERSONNEL AND ADMINISTRATIVE REFORMS SECRETARIAT

NOTIFICATION

NO. DPAR 16 CHUVIPA 2018, BANGALORE, DATED: 20th September, 2018

The following Corrigendum No. 100/KT-LC/8/2018(1), dated: 19th September, 2018, of the Election Commission of India is republished hereunder for general information:

ELECTION COMMISSION OF INDIA

Nirvachan Sadan, Ashoka Road, New Delhi - 110001.

Dated: 19th September, 2018
Bhadrapada 28, 1940 (Saka)

CORRIGENDUM

No.100/KT-LC/8/2018(1): - WHEREAS, the Commission, vide its Notification No.100/KT-LC/8/2018(1), dated 14th September, 2018, has notified the schedule for the bye election to the Karnataka Legislative Council for the vacancy against the seat of Sh. V. Somanna that fell vacant on 16.05.2018; and

WHEREAS, the last date of making nominations for the above election was fixed as 22nd September, 2018 (Saturday); and

WHEREAS, it is brought to the notice that the last date of making nominations, i.e. 22nd September, 2018 (Saturday) falls on 4th Saturday of the month and is a 'Public Holiday' as per Section 25 of Negotiable Instruments Act, 1881 as per the Ministry of Finance, Government of India, Notification dated 20.08.2015;

Now, therefore, the Commission, having considered the matter, hereby makes the following amendments in its Notification No.100/KT-LC/8/2018(1), dated 14th September, 2018, namely;

For the existing entries in clause (B), the following entries shall be substituted:

“(B) appoints with respect to said election, -

- (a) the 24th September, 2018 (Monday), as the last date for making nominations;
- (b) the 25th September, 2018 (Tuesday), as the date for the scrutiny of the nominations;
- (c) the 27th September, 2018 (Thursday), as the last date for the withdrawal of candidatures;
- (d) the 4th October, 2018 (Thursday), as the date on which a poll shall, if necessary, be taken;
and
- (e) the 6th October, 2018 (Saturday), as the date before which the election shall be completed;”

By Order
(PRAMOD KUMAR SHARMA)
SECRETARY

(S.N. RAMAKRISHNA)
Assistant Chief Electoral Officer and
Ex-officio Under Secretary to Government,
DPAR (Elections).



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IV	ಬೆಂಗಳೂರು, ಶನಿವಾರ, ಸೆಪ್ಟೆಂಬರ್ ೨೨, ೨೦೧೮ (ಭಾದ್ರಪದ ೩೧, ಶಕ ವರ್ಷ ೧೯೪೦)	ನಂ. ೧೩೬೧
Part-IV	Bengaluru, Saturday, September 22, 2018 (Bhadrapada 31, Shaka Varsha 1940)	No. 1361

PERSONNEL AND ADMINISTRATIVE REFORMS SECRETARIAT (ELECTIONS)
NOTIFICATION

No. DPAR 15 CHUVIPA 2018, BENGALURU, DATED: 11.09.2018

In pursuance of the provisions of Section 66 of the Representation of the People Act, 1951 (84(1)(a) of 1961) the following declaration containing the name of the candidate elected to the Legislative Council of Karnataka referred to therein is published for general information.

FORM 23A
[See rule 84(1)(a)]

**DECLARATION OF THE RESULT OF ELECTION UNDER SECTION 66 OF THE
REPRESENTATION OF THE PEOPLE ACT, 1951.**

Election to the Legislative Council of Karnataka State from **3-Bijapur** Local Authorities Constituency - 2018

In pursuance of the provisions contained in section 66 of the Representation of the People Act, 1951, read with clause (a) of sub-rule (1) of rule 84 of the Conduct of Elections Rules, 1961, I declare that:-

Shri SUNILGOUDA BASANAGOUDA PATIL,
House No.31, Akkamahadevi Road,
Vijayapura.

Sponsored by **Indian National Congress** has been duly elected to fill the vacancy caused in that House by the resignation of BASANGOUDA R. PATIL (YATNAL).

Place: VIJAYAPUR
Date: 11.09.2018

S.B. Shettennavar
Returning Officer,
3-Bijapur Local Authorities Constituency.

S.N. RAMAKRISHNA
Assistant Chief Electoral Officer and
Ex-officio Under Secretary to Government,
DPAR (Elections).



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-IV	ಬೆಂಗಳೂರು, ಸೋಮವಾರ, ಅಕ್ಟೋಬರ್ ೧, ೨೦೧೮ (ಅಶ್ವಯುಜ ೯, ಶಕ ವರ್ಷ ೧೯೪೦)	ನಂ. ೧೩೭೮
Part-IV	Bengaluru, Monday, October 1, 2018 (Ashwayuja 9, Shaka Varsha 1940)	No. 1378

PERSONNEL AND ADMINISTRATIVE REFORMS SECRETARIAT

NOTIFICATION

NO. DPAR 16 CHUVIPA 2018(1), BENGALURU, DATED: 29th September, 2018

In pursuance of Sub-Rule (2) of Rule 11 of the Conduct of Election Rules, 1961, the list of Contesting Candidates in Form-7B concerning the Bye-Election to the Karnataka Legislative Council by the Members of the Karnataka Legislative Assembly-2018 is published herewith for information of general public.

FORM 7B

[See Rule 10(1)]

LIST OF CONTESTING CANDIDATES

Bye-Election to the Karnataka Legislative Council by the Members of the Karnataka Legislative Assembly – 2018

(To fill one vacancy caused due to the reason of Sri K.S. Eshwarappa, Member of Legislative Council, being chosen as member of Karnataka Legislative Assembly on 16.05.2018, before the expiration of his term of office which was upto 30.06.2020)

Sl. No.	Name of Candidate	Address of Candidate	Party Affiliation	Photograph of Candidate
1	2	3	4	5
1	Sri Naseer Ahmed	No.391, 2 nd Cross, 2 nd Phase, R.M.V. Extension, Bengaluru-560 094.	Indian National Congress	

(i) **CANDIDATES OF RECOGNISED NATIONAL AND STATE POLITICAL PARTIES - 01**

(ii) **CANDIDATES OF REGISTERED POLITICAL PARTIES - NIL**

(OTHER THAN RECOGNISED NATIONAL AND STATE POLITICAL PARTIES) :

(iii) **OTHER CANDIDATES : - NIL**


Place: Bengaluru
Date: 27.09.2018

M.S. KUMARASWAMY
Returning Officer for
Bye-Election to the Karnataka
Legislative Council – 2018 & Joint Secretary,
Karnataka Legislative Assembly.

ನಮೂನೆ-7ಬಿ

[10(1)ನೇ ನಿಯಮವನ್ನು ನೋಡಿ]
ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪಟ್ಟಿ

(ದಿನಾಂಕ: 30.06.2020ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯತ್ವದ ಅವಧಿ ಹೊಂದಿದ್ದ ಶ್ರೀ ಕೆ.ಎಸ್. ಈಶ್ವರಪ್ಪ, ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರು, ಇವರು ಕರ್ನಾಟಕ ವಿಧಾನಸಭೆಗೆ ದಿನಾಂಕ: 16.05.2018ರಂದು ಆಯ್ಕೆಯಾದ ಕಾರಣಕ್ಕಾಗಿ ತೆರವಾಗಿರುವ ವಿಧಾನ ಪರಿಷತ್ತಿನ ಒಂದು ಸ್ಥಾನವನ್ನು ತುಂಬಲು ವಿಧಾನ ಪರಿಷತ್ತಿಗೆ ಉಪ ಚುನಾವಣೆ-2018)

ಕ್ರ. ಸಂ.	ಅಭ್ಯರ್ಥಿಗಳ ಹೆಸರು	ಅಭ್ಯರ್ಥಿಗಳ ವಿಳಾಸ	ಅಭ್ಯರ್ಥಿಗಳ ಪಕ್ಷ	ಅಭ್ಯರ್ಥಿಯ ಭಾವಚಿತ್ರ
1	2	3	4	5
1	ಶ್ರೀ ನಸೀರ್ ಅಹ್ಮದ್	ನಂ. 391, 2ನೇ ಅಡ್ಡರಸ್ತೆ, 2ನೇ ಹಂತ, ಆರ್.ಎಂ.ವಿ. ಎಕ್ಸ್ಟೆನ್ಷನ್, ಬೆಂಗಳೂರು-560 094,	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್	

- (i) ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು - 01
- (ii) ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು - ಇಲ್ಲ
(ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ)
- (iii) ಇತರ ಅಭ್ಯರ್ಥಿಗಳು: - ಇಲ್ಲ

ಸ್ಥಳ : ಬೆಂಗಳೂರು
ದಿನಾಂಕ: 27.09.2018

ಎಂ.ಎಸ್. ಕುಮಾರಸ್ವಾಮಿ
ಚುನಾವಣಾಧಿಕಾರಿ,
ಕರ್ನಾಟಕ ವಿಧಾನ ಪರಿಷತ್ತಿನ ಉಪ ಚುನಾವಣೆ-2018
ಹಾಗೂ ಜಂಟ್ ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ.

S.N. RAMAKRISHNA
Assistant Chief Electoral Officer &
Ex-officio Under Secretary to Govt.,
DPAR (Elections)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-IV	ಬೆಂಗಳೂರು, ಸೋಮವಾರ, ಅಕ್ಟೋಬರ್ ೧, ೨೦೧೮ (ಅಶ್ವಯುಜ ೯, ಶಕ ವರ್ಷ ೧೯೪೦)	ನಂ. ೧೩೭೯
Part-IV	Bengaluru, Monday, October 1, 2018 (Ashwayuja 9, Shaka Varsha 1940)	No. 1379

PERSONNEL AND ADMINISTRATIVE REFORMS SECRETARIAT

NOTIFICATION

NO. DPAR 16 CHUVIPA 2018(2), BENGALURU, DATED: 29th September, 2018

In pursuance of Sub-Rule (2) of Rule 11 of the Conduct of Election Rules, 1961, the list of Contesting Candidates in Form-7B concerning the Bye-Election to the Karnataka Legislative Council by the Members of the Karnataka Legislative Assembly-2018 is published herewith for information of general public.


FORM 7B

[See Rule 10(1)]

LIST OF CONTESTING CANDIDATES

Bye-Election to the Karnataka Legislative Council by the Members of the Karnataka Legislative Assembly – 2018

(To fill one vacancy caused due to the reason of Dr. G. Parameshwara, Member of Legislative Council, being chosen as member of Karnataka Legislative Assembly on 16.05.2018, before the expiration of his term of office which was upto 30.06.2020)

Sl. No.	Name of Candidate	Address of Candidate	Party Affiliation	Photograph of Candidate
1	2	3	4	5
1	Sri M.C. Venugopal	#159, 27 th Main, 5 th Cross, Ist Phase, J.P. Nagar, Bengaluru-560 078.	Indian National Congress	

(i) **CANDIDATES OF RECOGNISED NATIONAL AND STATE POLITICAL PARTIES - 01**

(ii) **CANDIDATES OF REGISTERED POLITICAL PARTIES - NIL**
(OTHER THAN RECOGNISED NATIONAL AND STATE POLITICAL PARTIES) :

(iii) **OTHER CANDIDATES : - NIL**

Place: Bengaluru
Date: 27.09.2018


M.S. KUMARASWAMY
Returning Officer for
Bye-Election to the Karnataka
Legislative Council – 2018 & Joint Secretary,
Karnataka Legislative Assembly.

ನಮೂನೆ-7ಬಿ

[10(1)ನೇ ನಿಯಮವನ್ನು ನೋಡಿ]

ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪಟ್ಟಿ

(ದಿನಾಂಕ: 30.06.2020ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯತ್ವದ ಅವಧಿ ಹೊಂದಿದ್ದ
ಡಾ. ಜಿ. ಪರಮೇಶ್ವರ, ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರು, ಇವರು ಕರ್ನಾಟಕ ವಿಧಾನಸಭೆಗೆ
ದಿನಾಂಕ: 16.05.2018ರಂದು ಆಯ್ಕೆಯಾದ ಕಾರಣಕ್ಕಾಗಿ ತೆರವಾಗಿರುವ ವಿಧಾನ ಪರಿಷತ್ತಿನ ಒಂದು ಸ್ಥಾನವನ್ನು
ತುಂಬಲು ವಿಧಾನ ಪರಿಷತ್ತಿಗೆ ಉಪ ಚುನಾವಣೆ-2018)

ಕ್ರ. ಸಂ.	ಅಭ್ಯರ್ಥಿಗಳ ಹೆಸರು	ಅಭ್ಯರ್ಥಿಗಳ ವಿಳಾಸ	ಅಭ್ಯರ್ಥಿಗಳ ಪಕ್ಷ	ಅಭ್ಯರ್ಥಿಯ ಭಾವಚಿತ್ರ
1	2	3	4	5
1	ಶ್ರೀ ಎಂ.ಸಿ. ವೇಣುಗೋಪಾಲ್	ನಂ. 159, 27ನೇ ಮೇನ್, 5ನೇ ಅಡ್ಡರಸ್ತೆ, 1ನೇ ಹಂತ, ಜೆ.ಪಿ. ನಗರ, ಬೆಂಗಳೂರು-560 078.	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್	

(i) ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು

- 01

(ii) ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು

- ಇಲ್ಲ

(ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ)

(iii) ಇತರ ಅಭ್ಯರ್ಥಿಗಳು:

- ಇಲ್ಲ

ಸ್ಥಳ : ಬೆಂಗಳೂರು

ದಿನಾಂಕ: 27.09.2018

ಎಂ.ಎಸ್. ಕುಮಾರಸ್ವಾಮಿ

ಚುನಾವಣಾಧಿಕಾರಿ,

ಕರ್ನಾಟಕ ವಿಧಾನ ಪರಿಷತ್ತಿನ ಉಪ ಚುನಾವಣೆ-2018

ಹಾಗೂ ಜಂಟ್ ಕಾರ್ಯದರ್ಶಿ,

ಕರ್ನಾಟಕ ವಿಧಾನ ಸಭೆ.

S.N. RAMAKRISHNAAssistant Chief Electoral Officer &
Ex-officio Under Secretary to Govt.,
DPAR (Elections)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-IV	ಬೆಂಗಳೂರು, ಸೋಮವಾರ, ಅಕ್ಟೋಬರ್ ೧, ೨೦೧೮ (ಆಶ್ವಯುಜ ೯, ಶಕ ವರ್ಷ ೧೯೪೦)	ನಂ. ೧೩೮೦
Part-IV	Bengaluru, Monday, October 1, 2018 (Ashwayuja 9, Shaka Varsha 1940)	No. 1380

PERSONNEL AND ADMINISTRATIVE REFORMS SECRETARIAT

NOTIFICATION

NO. DPAR 16 CHUVIPA 2018(3), BENGALURU, DATED: 29th September, 2018

In pursuance of Sub-Rule (2) of Rule 11 of the Conduct of Election Rules, 1961, the list of Contesting Candidates in Form-7B concerning the Bye-Election to the Karnataka Legislative Council by the Members of the Karnataka Legislative Assembly-2018 is published herewith for information of general public.


FORM 7B

[See Rule 10(1)]

LIST OF CONTESTING CANDIDATES

Bye-Election to the Karnataka Legislative Council by the Members of the Karnataka Legislative Assembly - 2018

(To fill one vacancy caused due to the reason of Sri V. Somanna, Member of Legislative Council, being chosen as member of Karnataka Legislative Assembly on 16.05.2018, before the expiration of his term of office which was upto 14.06.2022)

Sl. No.	Name of Candidate	Address of Candidate	Party Affiliation	Photograph of Candidate
1	2	3	4	5
1	Sri H.M. Ramesha Gowda	#9, Maruthi Archet, Maruthi Layout, 11 th Cross, Hennur, Bengaluru.	Janata Dal (Secular)	

(i) **CANDIDATES OF RECOGNISED NATIONAL AND STATE POLITICAL PARTIES - 01**

(ii) **CANDIDATES OF REGISTERED POLITICAL PARTIES - NIL**
(OTHER THAN RECOGNISED NATIONAL AND STATE POLITICAL PARTIES) :

(iii) **OTHER CANDIDATES : - NIL**

Place: Bengaluru

Date: 27.09.2018

M.S. KUMARASWAMY

Returning Officer for


Bye-Election to the Karnataka
Legislative Council - 2018 & Joint Secretary,
Karnataka Legislative Assembly.

ನಮೂನೆ-7ಬಿ

[10(1)ನೇ ನಿಯಮವನ್ನು ನೋಡಿ]

ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪಟ್ಟಿ

(ದಿನಾಂಕ: 14.06.2022ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯತ್ವದ ಅವಧಿ ಹೊಂದಿದ್ದ ಶ್ರೀ ವಿ. ಸೋಮಣ್ಣ, ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರು, ಇವರು ಕರ್ನಾಟಕ ವಿಧಾನಸಭೆಗೆ ದಿನಾಂಕ: 16.05.2018ರಂದು ಆಯ್ಕೆಯಾದ ಕಾರಣಕ್ಕಾಗಿ ತೆರವಾಗಿರುವ ವಿಧಾನ ಪರಿಷತ್ತಿನ ಒಂದು ಸ್ಥಾನವನ್ನು ತುಂಬಲು ವಿಧಾನ ಪರಿಷತ್ತಿಗೆ ಉಪ ಚುನಾವಣೆ-2018)

ಕ್ರ. ಸಂ.	ಅಭ್ಯರ್ಥಿಗಳ ಹೆಸರು	ಅಭ್ಯರ್ಥಿಗಳ ವಿಳಾಸ	ಅಭ್ಯರ್ಥಿಗಳ ಪಕ್ಷ	ಅಭ್ಯರ್ಥಿಯ ಭಾವಚಿತ್ರ
1	2	3	4	5
1	ಶ್ರೀ ಹೆಚ್.ಎಂ. ರಮೇಶ ಗೌಡ	ನಂ. 9, ಮಾರುತಿ ಆರ್ಕೆಡ್, ಮಾರುತಿ ಲೇಔಟ್, 11ನೇ ಅಡ್ಡರಸ್ತೆ, ಹೆಣ್ಣೂರು, ಬೆಂಗಳೂರು,	ಜನತಾ ದಳ (ಎಸ್)	

- (i) ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು - 01
- (ii) ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು - ಇಲ್ಲ
(ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ)
- (iii) ಇತರ ಅಭ್ಯರ್ಥಿಗಳು: - ಇಲ್ಲ

ಸ್ಥಳ : ಬೆಂಗಳೂರು
ದಿನಾಂಕ: 27.09.2018

ಎಂ.ಎಸ್. ಕುಮಾರಸ್ವಾಮಿ
ಚುನಾವಣಾಧಿಕಾರಿ,
ಕರ್ನಾಟಕ ವಿಧಾನ ಪರಿಷತ್ತಿನ ಉಪ ಚುನಾವಣೆ-2018
ಹಾಗೂ ಜಂಟ್ ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ.

S.N. RAMAKRISHNA
Assistant Chief Electoral Officer &
Ex-officio Under Secretary to Govt.,
DPAR (Elections)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IV	ಬೆಂಗಳೂರು, ಸೋಮವಾರ, ಅಕ್ಟೋಬರ್ ೧, ೨೦೧೮ (ಅಶ್ವಯುಜ ೯, ಶಕ ವರ್ಷ ೧೯೪೦)	ನಂ. ೧೩೮೧
Part-IV	Bengaluru, Monday, October 1, 2018 (Ashwayuja 9, Shaka Varsha 1940)	No. 1381

PERSONNEL AND ADMINISTRATIVE REFORMS SECRETARIAT

NOTIFICATION

NO. DPAR 16 CHUVIPA 2018(1), BENGALURU, DATED: 29th September, 2018

In pursuance of the provisions of the Section 67 of the Representation of the People Act, 1951 (Central Act, 43 of 1951), the following Declaration is published for the information of the general public:-

Form 21 B
[See Rule 11(1)]

(For use in Election to fill a casual vacancy when seat is uncontested)

Declaration of the result of Election under sub-section (2) of Section 53 of the Representation of the People Act, 1951.

Election to the Legislative Council of Karnataka by the Members of the Legislative Assembly.

In pursuance of the provisions contained in sub-section (2) of Section 53 of the Representation of the People Act, 1951, read with sub-rule (1) of Rule 11 of the Conduct of Elections Rules, 1961, I declare that:-

Sri Naseer Ahmed, No. 391, 2nd Cross, 2nd Phase, R.M.V. Extension, Bengaluru-560 094. Sponsored by **Indian National Congress** has been duly elected to fill the vacancy caused in that House on **Sri K.S. Eshwarappa** being chosen as a Member of Karnataka Legislative Assembly on 16-05-2018.

M.S. KUMARASWAMY
Returning Officer for

Bye-Election to the Karnataka
Legislative Council – 2018 & Joint Secretary,
Karnataka Legislative Assembly.

Place: Bengaluru
Date: 27-09-2018

S.N. RAMAKRISHNA

Assistant Chief Electoral Officer &
Ex-officio Under Secretary to Govt.,
DPAR (Elections)

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ
ಅಧಿಸೂಚನೆ

ಸಂಖ್ಯೆ: ಸಿಆಸುಇ 16 ಚುವಿಪ 2018(1), ಬೆಂಗಳೂರು, ದಿನಾಂಕ: 29ನೇ ಸೆಪ್ಟೆಂಬರ್, 2018

ಪ್ರಜಾ ಪ್ರಾತಿನಿಧ್ಯ ಅಧಿನಿಯಮ, 1951 (1951ರ ಅಧಿನಿಯಮ ಸಂಖ್ಯೆ 43) ರ ಕಲಂ 67ರ ಅನುಸಾರ ಈ ಕೆಳಕಂಡ ಚುನಾವಣಾ ಫಲಿತಾಂಶ ಘೋಷಣೆಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ನಮೂನೆ 21 ಬಿ

[ನಿಯಮ 11(1) ನೋಡಿ]

(ಆಕಸ್ಮಿಕವಾಗಿ ಖಾಲಿಯಾಗಿರುವ ಸದಸ್ಯ ಸ್ಥಾನವನ್ನು ಭರ್ತಿ ಮಾಡಲು ಅವಿರೋಧವಾಗಿ ಆಯ್ಕೆಯಾದಾಗ ಉಪಯೋಗಕ್ಕಾಗಿ)

ಪ್ರಜಾ ಪ್ರಾತಿನಿಧಿ ಕಾಯ್ದೆ 1951ರ ಕಲಂ 53(2)ರ ಮೇರೆಗೆ ಚುನಾವಣೆಯ ಫಲಿತಾಂಶ ಪ್ರಕಟಣೆ

ವಿಧಾನಸಭಾ ಸದಸ್ಯರಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಚುನಾವಣೆ.

1951ರ ಪ್ರಜಾ ಪ್ರತಿನಿಧಿ ಕಾಯ್ದೆಯ ಕಲಂ 53(2)ರ ಅನುಸಾರ ಮತ್ತು 1961ರ ಚುನಾವಣೆ ನಡೆಸುವ ನಿಯಮಾವಳಿಗಳ ನಿಯಮ 11(1) ಅನ್ನು ಓದಿಕೊಂಡಂತೆ ನಾನು ಈ ಕೆಳಕಂಡಂತೆ ಘೋಷಿಸುತ್ತೇನೆ:-

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದಿಂದ ಪ್ರಾಯೋಜಿತರಾದ ಶ್ರೀ ನಸೀರ್ ಅಹ್ಮದ್, ನಂ. 391, 2ನೇ ಅಡ್ಡರಸ್ತೆ, 2ನೇ ಹಂತ, ಆರ್.ಎಂ.ವಿ. ಎಕ್ಸ್‌ಟೆನ್ಷನ್, ಬೆಂಗಳೂರು-560 094, ಇವರು ದಿನಾಂಕ: 16-05-2018ರಂದು ಶ್ರೀ ಕೆ.ಎಸ್.ಈಶ್ವರಪ್ಪ ರವರು ಕರ್ನಾಟಕ ವಿಧಾನ ಸಭೆಗೆ ಚುನಾಯಿತರಾದ ಕಾರಣದಿಂದ, ಮೇಲ್ಮನೆಯಲ್ಲಿ ತೆರವಾದ ಸ್ಥಾನವನ್ನು ಭರ್ತಿ ಮಾಡಲು ಚುನಾಯಿತರಾಗಿರುತ್ತಾರೆ.

ಎಂ.ಎಸ್. ಕುಮಾರಸ್ವಾಮಿ

ಚುನಾವಣಾಧಿಕಾರಿ,

ಕರ್ನಾಟಕ ವಿಧಾನ ಪರಿಷತ್ತಿನ ಉಪ ಚುನಾವಣೆ-

2018 ಹಾಗೂ ಜಂಟಿ ಕಾರ್ಯದರ್ಶಿ,

ಕರ್ನಾಟಕ ವಿಧಾನ ಸಭೆ.

ಸ್ಥಳ : ಬೆಂಗಳೂರು
ದಿನಾಂಕ: 27.09.2018

ಎಸ್.ಎನ್. ರಾಮಕೃಷ್ಣ

ಸಹಾಯಕ ಮುಖ್ಯ ಚುನಾವಣಾಧಿಕಾರಿ ಹಾಗೂ

ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಆಸುಇ (ಚುನಾವಣೆಗಳು).



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IV	ಬೆಂಗಳೂರು, ಸೋಮವಾರ, ಅಕ್ಟೋಬರ್ ೧, ೨೦೧೮ (ಅಶ್ವಯುಜ ೯, ಶಕ ವರ್ಷ ೧೯೪೦)	ನಂ. ೧೩೮೨
Part-IV	Bengaluru, Monday, October 1, 2018 (Ashwayuja 9, Shaka Varsha 1940)	No. 1382

PERSONNEL AND ADMINISTRATIVE REFORMS SECRETARIAT

NOTIFICATION

NO. DPAR 16 CHUVIPA 2018(2), BENGALURU, DATED: 29th September, 2018

In pursuance of the provisions of the Section 67 of the Representation of the People Act, 1951 (Central Act, 43 of 1951), the following declaration is published for the information of the general public:-

Form 21 B
[See Rule 11(1)]

(For use in Election to fill a casual vacancy when seat is uncontested)

Declaration of the result of Election under sub-section (2) of Section 53 of the Representation of the People Act, 1951.

Election to the Legislative Council of Karnataka by the Members of the Legislative Assembly.

In pursuance of the provisions contained in sub-section (2) of Section 53 of the Representation of the People Act, 1951, read with sub-rule (1) of Rule 11 of the Conduct of Elections Rules, 1961, I declare that:-

Sri M.C.Venugopal, #159, 27th Main, 5th Cross, 1st Phase, J.P. Nagar, Bengaluru-560 078. Sponsored by **Indian National Congress** has been duly elected to fill the vacancy caused in that House on **Dr. G. Parameshwara** being chosen as a Member of Karnataka Legislative Assembly on 16-05-2018.

M.S. KUMARASWAMY
Returning Officer for

Bye-Election to the Karnataka
Legislative Council - 2018 & Joint Secretary,
Karnataka Legislative Assembly.

Place: Bengaluru
Date: 27-09-2018

S.N. RAMAKRISHNA

Assistant Chief Electoral Officer &
Ex-officio Under Secretary to Govt.,
DPAR (Elections)

**ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ
ಅಧಿಸೂಚನೆ**

ಸಂಖ್ಯೆ: ಸಿಆಸುಇ 16 ಚುವಿಪ 2018(2), ಬೆಂಗಳೂರು, ದಿನಾಂಕ: 29ನೇ ಸೆಪ್ಟೆಂಬರ್, 2018

ಪ್ರಜಾ ಪ್ರಾತಿನಿಧ್ಯ ಅಧಿನಿಯಮ, 1951 (1951ರ ಅಧಿನಿಯಮ ಸಂಖ್ಯೆ 43) ರ ಕಲಂ 67ರ ಅನುಸಾರ ಈ ಕೆಳಕಂಡ ಚುನಾವಣಾ ಫಲಿತಾಂಶ ಘೋಷಣೆಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ.

**ನಮೂನೆ 21 ಬಿ
[ನಿಯಮ 11(1) ನೋಡಿ]**

(ಆಕಸ್ಮಿಕವಾಗಿ ಖಾಲಿಯಾಗಿರುವ ಸದಸ್ಯ ಸ್ಥಾನವನ್ನು ಭರ್ತಿ ಮಾಡಲು ಅವಿರೋಧವಾಗಿ ಆಯ್ಕೆಯಾದಾಗ
ಉಪಯೋಗಕ್ಕಾಗಿ)

ಪ್ರಜಾ ಪ್ರಾತಿನಿಧಿ ಕಾಯ್ದೆ 1951ರ ಕಲಂ 53(2)ರ ಮೇರೆಗೆ ಚುನಾವಣೆಯ ಫಲಿತಾಂಶ ಪ್ರಕಟಣೆ

ವಿಧಾನಸಭಾ ಸದಸ್ಯರಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಚುನಾವಣೆ.

1951ರ ಪ್ರಜಾ ಪ್ರತಿನಿಧಿ ಕಾಯ್ದೆಯ ಕಲಂ 53(2)ರ ಅನುಸಾರ ಮತ್ತು 1961ರ ಚುನಾವಣೆ ನಡೆಸುವ ನಿಯಮಾವಳಿಗಳ ನಿಯಮ 11(1) ಅನ್ನು ಓದಿಕೊಂಡಂತೆ ನಾನು ಈ ಕೆಳಕಂಡಂತೆ ಘೋಷಿಸುತ್ತೇನೆ:-

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದಿಂದ ಪ್ರಾಯೋಜಿತರಾದ ಶ್ರೀ ಎಂ.ಸಿ.ವೇಣುಗೋಪಾಲ್, ನಂ. 159, 27ನೇ ಮೇನ್, 5ನೇ ಅಡ್ಡರಸ್ತೆ, 1ನೇ ಹಂತ, ಜಿ.ಪಿ.ನಗರ, ಬೆಂಗಳೂರು-560 078, ಇವರು ದಿನಾಂಕ: 16-05-2018 ರಂದು ಡಾ.ಬಿ.ಪರಮೇಶ್ವರ ರವರು ಕರ್ನಾಟಕ ವಿಧಾನ ಸಭೆಗೆ ಚುನಾಯಿತರಾದ ಕಾರಣದಿಂದ, ಮೇಲ್ಮನೆಯಲ್ಲಿ ತೆರವಾದ ಸ್ಥಾನವನ್ನು ಭರ್ತಿ ಮಾಡಲು ಚುನಾಯಿತರಾಗಿರುತ್ತಾರೆ.

**ಸ್ಥಳ : ಬೆಂಗಳೂರು
ದಿನಾಂಕ: 27.09.2018**

**ಎಂ.ಎಸ್. ಕುಮಾರಸ್ವಾಮಿ
ಚುನಾವಣಾಧಿಕಾರಿ,
ಕರ್ನಾಟಕ ವಿಧಾನ ಪರಿಷತ್ತಿನ ಉಪ ಚುನಾವಣೆ-
2018 ಹಾಗೂ ಜಂಟಿ ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ.**

**ಎಸ್.ಎನ್. ರಾಮಕೃಷ್ಣ
ಸಹಾಯಕ ಮುಖ್ಯ ಚುನಾವಣಾಧಿಕಾರಿ ಹಾಗೂ
ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಆಸುಇ (ಚುನಾವಣೆಗಳು).**



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IV	ಬೆಂಗಳೂರು, ಸೋಮವಾರ, ಅಕ್ಟೋಬರ್ ೧, ೨೦೧೮ (ಅಶ್ವಯುಜ ೯, ಶಕ ವರ್ಷ ೧೯೪೦)	ನಂ. ೧೩೮೩
Part-IV	Bengaluru, Monday, October 1, 2018 (Ashwayuja 9, Shaka Varsha 1940)	No. 1383

PERSONNEL AND ADMINISTRATIVE REFORMS SECRETARIAT

NOTIFICATION

NO. DPAR 16 CHUVIPA 2018(3), BENGALURU, DATED: 29th September, 2018

In pursuance of the provisions of the Section 67 of the Representation of the People Act, 1951 (Central Act, 43 of 1951), the following Declaration is published for the information of the general public:

Form 21 B
[See Rule 11(1)]

(For use in Election to fill a casual vacancy when seat is uncontested)

Declaration of the result of Election under sub-section (2) of Section 53 of the Representation of the People Act, 1951.

Election to the Legislative Council of Karnataka by the Members of the Legislative Assembly.

In pursuance of the provisions contained in sub-section (2) of Section 53 of the Representation of the People Act, 1951, read with sub-rule (1) of Rule 11 of the Conduct of Elections Rules, 1961, I declare that:-

Sri H.M.Ramesha Gowda, #9, Maruthi Archet, Maruthi Layout, 11th Cross, Hennur, Bengaluru, Sponsored by **Janata Dal (S)** has been duly elected to fill the vacancy caused in that House on **Sri V.Somanna** being chosen as a Member of Karnataka Legislative Assembly on 16-05-2018.

M.S. KUMARASWAMY

Returning Officer for

Bye-Election to the Karnataka
Legislative Council – 2018 & Joint Secretary,
Karnataka Legislative Assembly.

Place: Bengaluru
Date: 27-09-2018

S.N. RAMAKRISHNA

Assistant Chief Electoral Officer &
Ex-officio Under Secretary to Govt.,
DPAR (Elections)

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ
ಅಧಿಸೂಚನೆ

ಸಂಖ್ಯೆ: ಸಿಆಸುಇ 16 ಚುವಿಪ 2018(3), ಬೆಂಗಳೂರು, ದಿನಾಂಕ: 29ನೇ ಸೆಪ್ಟೆಂಬರ್, 2018

ಪ್ರಜಾ ಪ್ರಾತಿನಿಧ್ಯ ಅಧಿನಿಯಮ, 1951 (1951ರ ಅಧಿನಿಯಮ ಸಂಖ್ಯೆ 43) ರ ಕಲಂ 67ರ ಅನುಸಾರ ಈ ಕೆಳಕಂಡ ಚುನಾವಣಾ ಫಲಿತಾಂಶ ಘೋಷಣೆಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ನಮೂನೆ 21 ಬಿ
[ನಿಯಮ 11(1) ನೋಡಿ]

(ಆಕಸ್ಮಿಕವಾಗಿ ಖಾಲಿಯಾಗಿರುವ ಸದಸ್ಯ ಸ್ಥಾನವನ್ನು ಭರ್ತಿ ಮಾಡಲು ಅವಿರೋಧವಾಗಿ ಆಯ್ಕೆಯಾದಾಗ ಉಪಯೋಗಕ್ಕಾಗಿ)

ಪ್ರಜಾ ಪ್ರಾತಿನಿಧಿ ಕಾಯ್ದೆ 1951ರ ಕಲಂ 53(2)ರ ಮೇರೆಗೆ ಚುನಾವಣೆಯ ಫಲಿತಾಂಶ ಪ್ರಕಟಣೆ

ವಿಧಾನಸಭಾ ಸದಸ್ಯರಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಚುನಾವಣೆ.

1951ರ ಪ್ರಜಾ ಪ್ರತಿನಿಧಿ ಕಾಯ್ದೆಯ ಕಲಂ 53(2)ರ ಅನುಸಾರ ಮತ್ತು 1961ರ ಚುನಾವಣೆ ನಡೆಸುವ ನಿಯಮಾವಳಿಗಳ ನಿಯಮ 11(1) ಅನ್ನು ಓದಿಕೊಂಡಂತೆ ನಾನು ಈ ಕೆಳಕಂಡಂತೆ ಘೋಷಿಸುತ್ತೇನೆ:-

ಜನತಾದಳ (ಎಸ್) ಪಕ್ಷದಿಂದ ಪ್ರಾಯೋಜಿತರಾದ ಶ್ರೀ ಹೆಚ್.ಎಂ. ರಮೇಶ ಗೌಡ, ನಂ. 9, ಮಾರುತಿ ಆರ್ಕೆಟ್, ಮಾರುತಿ ಲೇಔಟ್, 11ನೇ ಅಡ್ಡರಸ್ತೆ, ಹೆಣ್ಣೂರು, ಬೆಂಗಳೂರು, ಇವರು ದಿನಾಂಕ: 16-05-2018 ರಂದು ಶ್ರೀ ಸೋಮಣ್ಣ ರವರು ಕರ್ನಾಟಕ ವಿಧಾನ ಸಭೆಗೆ ಚುನಾಯಿತರಾದ ಕಾರಣದಿಂದ, ಮೇಲ್ಮನೆಯಲ್ಲಿ ತೆರವಾದ ಸ್ಥಾನವನ್ನು ಭರ್ತಿ ಮಾಡಲು ಚುನಾಯಿತರಾಗಿರುತ್ತಾರೆ.

ಸ್ಥಳ : ಬೆಂಗಳೂರು
ದಿನಾಂಕ: 27.09.2018

ಎಂ.ಎಸ್. ಕುಮಾರಸ್ವಾಮಿ
ಚುನಾವಣಾಧಿಕಾರಿ,
ಕರ್ನಾಟಕ ವಿಧಾನ ಪರಿಷತ್ತಿನ ಉಪ ಚುನಾವಣೆ-
2018 ಹಾಗೂ ಜಂಟಿ ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ.

ಎಸ್.ಎನ್. ರಾಮಕೃಷ್ಣ
ಸಹಾಯಕ ಮುಖ್ಯ ಚುನಾವಣಾಧಿಕಾರಿ ಹಾಗೂ
ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಆಸುಇ (ಚುನಾವಣೆಗಳು).



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IV	ಬೆಂಗಳೂರು, ಮಂಗಳವಾರ, ಅಕ್ಟೋಬರ್ ೯, ೨೦೧೮ (ಅಶ್ವಯುಜ ೧೭, ಶಕ ವರ್ಷ ೧೯೪೦)	ನಂ. ೧೩೯೯
Part-IV	Bengaluru, Tuesday, October 9, 2018 (Ashwayuja 17, Shaka Varsha 1940)	No. 1399

**PERSONNEL AND ADMINISTRATIVE REFORMS SECRETARIAT
NOTIFICATION**

NO. DPAR 248 CHUVISA 2018, BANGALORE, DATED: 9th October, 2018

The following Notification No. 100/KT-LA/1/2018(1), dated: 9th October, 2018, of the Election Commission of India is published hereunder for general information:

ELECTION COMMISSION OF INDIA
Nirvachan Sadan, Ashoka Road, New Delhi-110001

Dated: the 9th October, 2018
17 Asvina 1940 (Saka)

NOTIFICATION

No. 100/KT-LA/1/2018(1):- WHEREAS, the seat of Shri Siddu B. Nyamagouda in the Legislative Assembly of the State of Karnataka elected from 21-Jamkhandi Assembly Constituency has become vacant on 28.05.2018 by reason of his death; and

2. **WHEREAS**, a bye-election is to be held for the purpose of filling the vacancy so caused;
3. **NOW, THEREFORE**, in pursuance of sub-section (1) of section 150 and sections 30 and 56 of the Representation of the People Act, 1951 (43 of 1951), the Election commission of India hereby-
 - (A) **calls upon** the said 21-Jamkhandi Assembly Constituency in the State of Karnataka, to elect, before 8th November, 2018 (Thursday) and in accordance with the provisions of the said Act and of the rules and orders made thereunder, a person for the purpose of filling the said vacancy in the Legislative Assembly of the State;
 - (B) **appoints**, with respect to the said election,-
 - (a) the 16th October, 2018 (Tuesday), as the last date for making nominations;
 - (b) the 17th October, 2018 (Wednesday), as the date for scrutiny of nominations;
 - (c) the 20th October, 2018 (Saturday), as the last date for withdrawal of candidatures;
 - (d) the 3rd November, 2018 (Saturday), as the date on which a poll shall, if necessary, be taken; and
 - (e) the 8th November, 2018, (Thursday), as the date before which the election shall be completed; and
 - (C) **fixes the hours** from 7.00 A.M. to 6.00 P.M, as the hours during which the poll shall, if necessary, be taken on the date specified above, for the election.

By order,

(B. C. PATRA)
SECRETARY TO THE
ELECTION COMMISSION OF INDIA

S.N. RAMAKRISHNA
Assistant Chief Electoral Officer and
Ex-officio Under Secretary to Government,
DPAR (Elections).

ಸರ್ಕಾರಿ ಮುದ್ರಣಾಲಯ, ವಿಕಾಸ ಸೌಧ ಘಟಕ, ಬೆಂಗಳೂರು. (ಹಿ7) ಪ್ರತಿಗಳು: 50



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IV	ಬೆಂಗಳೂರು, ಮಂಗಳವಾರ, ಅಕ್ಟೋಬರ್ ೯, ೨೦೧೮ (ಅಶ್ವಯುಜ ೧೭, ಶಕ ವರ್ಷ ೧೯೪೦)	ನಂ. ೧೪೦೦
Part-IV	Bengaluru, Tuesday, October 9, 2018 (Ashwayuja 17, Shaka Varsha 1940)	No. 1400

PERSONNEL AND ADMINISTRATIVE REFORMS SECRETARIAT NOTIFICATION

NO. DPAR 248 CHUVISA 2018, BANGALORE, DATED: 9th October, 2018

The following Notification No. 100/KT-LA/2/2018(1), dated: 09th October, 2018, of the Election Commission of India is published hereunder for general information:

ELECTION COMMISSION OF INDIA
Nirvachan Sadan, Ashoka Road, New Delhi-110001

Dated: the 9th October, 2018
17 Asvina 1940 (Saka)

NOTIFICATION

No. 100/KT-LA/2/2018(1):- WHEREAS, the seat of Shri H.D. Kumaraswamy in the Legislative Assembly of the State of Karnataka, elected from 183-Ramanagaram Assembly Constituency has become vacant on 26.05.2018 by reason of his resignation; and

2. **WHEREAS**, a bye-election is to be held for the purpose of filling the vacancy so caused;

3. **NOW, THEREFORE**, in pursuance of sub-section (1) of section 150 and sections 30 and 56 of the Representation of the People Act, 1951 (43 of 1951), the Election commission of India hereby-

(A) **calls upon** the said 183-Ramanagaram Assembly Constituency in the State of Karnataka, to elect, before 8th November, 2018 (Thursday) and in accordance with the provisions of the said Act and of the rules and orders made thereunder, a person for the purpose of filling the said vacancy in the Legislative Assembly of the State;

(B) **appoints**, with respect to the said election,-

(a) the 16th October, 2018 (Tuesday), as the last date for making nominations;

(b) the 17th October, 2018 (Wednesday), as the date for scrutiny of nominations;

(c) the 20th October, 2018 (Saturday,) as the last date for withdrawal of candidatures;

(d) the 3rd November, 2018 (Saturday), as the date on which a poll shall, if necessary, be taken; and

(e) the 8th November, 2018, (Thursday), as the date before which the election shall be completed; and

(C) **fixes the hours** from 7.00 A.M. to 6.00 P.M., as the hours during which the poll shall, if necessary, be taken on the date specified above, for the election.

By order,

(B. C. PATRA)

SECRETARY TO THE
ELECTION COMMISSION OF INDIA

S.N. RAMAKRISHNA

Assistant Chief Electoral Officer and
Ex-officio Under Secretary to Government,
DPAR (Elections).



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಸೋಮವಾರ, ಸೆಪ್ಟೆಂಬರ್ ೧೭, ೨೦೧೮ (ಭಾದ್ರಪದ ೨೬, ಶಕ ವರ್ಷ ೧೯೪೦)	ನಂ. ೧೩೪೬
Part-IVA	Bengaluru, Monday, September 17, 2018 (Bhadrapada 26, Shaka Varsha 1940)	No. 1346

FINANCE SECRETARIAT

NOTIFICATION (4-S/2017)

No. FD 47 CSL 2017, Bengaluru, dated: 17/09/2018

In exercise of the powers conferred by section 164 of the Karnataka Goods and Services Tax Act, 2017 (Karnataka Act 27 of 2017), on the recommendation of GST Council, the Government of Karnataka hereby makes the following rules further to amend the Karnataka Goods and Services Tax Rules, 2017, namely: -

RULES

1. Title and commencement.- (1) These rules may be called the Karnataka Goods and Services Tax (Ninth Amendment) Rules, 2018.

(2) Save as otherwise provided in these rules, they shall come into force on the date of their publication in the Official Gazette.

2. Amendment of rule 22.- In the Karnataka Goods and Services Tax Rules, 2017 (hereinafter referred to as the said rules) in rule 22, in sub-rule (4), the following proviso shall be inserted, namely:-

“Provided that where the person instead of replying to the notice served under sub-rule (1) for contravention of the provisions contained in clause (b) or clause (c) of sub-section (2) of section 29, furnishes all the pending returns and makes full payment of the tax dues along with applicable interest and late fee, the proper officer shall drop the proceedings and pass an order in **FORM GST-REG 20.**”

3. Amendment of rule 36.- In rule 36 of the said rules, in sub-rule (2), the following proviso shall be inserted, namely:-

“Provided that if the said document does not contain all the specified particulars but contains the details of the amount of tax charged, description of goods or services, total value of supply of goods or services or both, GSTIN of the supplier and recipient and place of supply in case of inter-State supply, input tax credit may be availed by such registered person.”

4. Amendment of rule 55.- In rule 55 of the said rules, in sub-rule (5), after the words “completely knocked down condition”, the words “or in batches or lots” shall be inserted.

5. Amendment of rule 89.- In rule 89 of the said rules, in sub-rule (4), for clause (E), the following clause shall be substituted, namely:-

“(E) “Adjusted Total Turnover” means the sum total of the value of-

- (a) the turnover in a State or a Union territory, as defined under clause (112) of section 2, excluding the turnover of services; and
- (b) the turnover of zero-rated supply of services determined in terms of clause (D) above and non-zero-rated supply of services.

excluding-

- (i) the value of exempt supplies other than zero-rated supplies; and
- (ii) the turnover of supplies in respect of which refund is claimed under sub-rule (4A) or sub-rule (4B) or both, if any,

during the relevant period.'

6. Amendment of rule 96.- In rule 96 of the said rules, for sub-rule (10), the following sub-rule shall be substituted with effect from the 23rd October 2017, namely:-

"(10) The persons claiming refund of integrated tax paid on exports of goods or services should not have -

- (a) received supplies on which the benefit of the Government of India, Ministry of Finance notification No. 48/2017-Central Tax, dated the 18th October, 2017 published in the Gazette of India, Extraordinary, Part II, Section 3, Sub-section (i), *vide* number G.S.R 1305 (E), dated the 18th October, 2017 or notification No. 40/2017-Central Tax (Rate), dated the 23rd October, 2017 published in the Gazette of India, Extraordinary, Part II, Section 3, Sub-section (i), *vide* number G.S.R 1320 (E), dated the 23rd October, 2017 or notification No. 41/2017-Integrated Tax (Rate), dated the 23rd October, 2017 published in the Gazette of India, Extraordinary, Part II, Section 3, Sub-section (i), *vide* number G.S.R 1321 (E), dated the 23rd October, 2017 has been availed; or
- (b) availed the benefit under notification No. 78/2017-Customs, dated the 13th October, 2017 published in the Gazette of India, Extraordinary, Part II, Section 3, Sub-section (i), *vide* number G.S.R 1272(E), dated the 13th October, 2017 or notification No. 79/2017-Customs, dated the 13th October, 2017 published in the Gazette of India, Extraordinary, Part II, Section 3, Sub-section (i), *vide* number G.S.R 1299 (E), dated the 13th October, 2017."

7. Amendment of rule 117.- In rule 117 of the said rules,-

- (i) after sub-rule (1), the following shall be inserted, namely:-

"(1A) Notwithstanding anything contained in sub-rule (1), the Commissioner may, on the recommendations of the Council, extend the date for submitting the declaration electronically in **FORM GST TRAN-1** by a further period not beyond 31st March 2019, in respect of registered persons who could not submit the said declaration by the due date on account of technical difficulties on the common portal and in respect of whom the Council has made a recommendation for such extension."

- (ii) in sub-rule (4), in clause (b), after sub-clause (iii), the following proviso shall be inserted, namely:-

"Provided that, the registered persons filing the declaration in **FORM GST TRAN-1** in accordance with sub-rule (1A), may submit the statement in **FORM GST TRAN-2** by 30th April 2019."

8. Amendment of rule 138A.- In rule 138A of the said rules, in sub-rule (1), after the proviso, the following proviso shall be inserted, namely:-

"Provided further that in case of imported goods, the person in charge of a conveyance shall also carry a copy of the bill of entry filed by the importer of such goods and shall indicate the number and date of the bill of entry in **Part A** of **FORM GST EWB-01**.";

9. Amendment of rule 142.- In rule 142 of the said rules, in sub-rule (5), after the words and figures "of section 76", the words and figures "or section 125" shall be inserted.

10. Substitution of FORM GST REG-20.- For **FORM GST REG-20** of the said rules, the following **FORM** shall be substituted, namely:-

“FORM GST REG-20*[See rule 22(4)]*

Reference No. -

Date -

To

Name

Address

GSTIN/UIN

Show Cause Notice No.

Date-

Order for dropping the proceedings for cancellation of registration

This has reference to your reply filed vide ARN ----- dated ----- in response to the show cause notice referred to above. Upon consideration of your reply and/or submissions made during hearing, the proceedings initiated for cancellation of registration stands vacated for the following reasons:

<<text>>

or

The above referred show cause notice was issued for contravention of the provisions of clause (b) or clause (c) of sub-section (2) of section 29 of the Central Goods Services Tax Act, 2017. As you have filed all the pending returns which were due on the date of issue of the aforesaid notice, and have made full payment of tax along with applicable interest and late fee, the proceedings initiated for cancellation of registration are hereby dropped.

Signature
< Name of the Officer>

Designation
Jurisdiction

Place:

Date:

”

11. Substitution of FORM GST ITC-04.- For **FORM GST ITC-04** of the said rules, the following FORM shall be substituted, namely:-

“FORM GST ITC-04*[See rule 45(3)]***Details of goods/capital goods sent to job worker and received back**

1. GSTIN -
2. (a) Legal name -
(b) Trade name, if any -
3. Period: Quarter - Year -

3. Details of inputs/capital goods sent for job work (includes inputs/capital goods directly sent to place of business /premises of job worker)

[illegible]

5. Details of inputs/capital goods received back from job worker or sent out from business place of job work

(A) Details of inputs/ capital goods received back from job worker to whom such goods were sent for job work; and losses and wastes:

[illegible]

(B) Details of inputs / capital goods received back from job worker other than the job worker to whom such goods were originally sent for job work; and losses and wastes:

[illegible]

(C) Details of inputs/ Capital goods sent to job worker and subsequently supplied from premises of job worker; and losses and wastes:

[illegible]

Instructions:

1. Multiple entry of items for single challan may be filled.
2. Columns (2) & (3) in Table (A) and Table (B) are mandatory in cases where fresh challan are required to be issued by the job worker. Otherwise, columns (2) & (3) in Table (A) and Table (B) are optional.
3. Columns (7) & (8) in Table (A), Table (B) and Table (C) may not be filled where one-to-one correspondence between goods sent for job work and goods received back after job work is not possible.

6. Verification

I hereby solemnly affirm and declare that the information given hereinabove is true and correct to the best of my knowledge and belief and nothing has been concealed therefrom.

Place _____ Signature _____
 Date _____ Name of Authorised Signatory ...
 Designation / Status.....”;

12. Insertion of new Forms GSTR-9, GSTR-9A and GSTR-9C.- after **FORM GSTR-8** of the said rules, the following new FORMS GSTR-9, GSTR-9A and GSTR-9C shall be inserted, namely:-

“FORM GSTR-9 (See rule 80)(1) Annual Return						
Pt. I Basic Details						
1	Financial Year					
2	GSTIN					
3A	Legal Name					
3B	Trade Name (if any)					
Pt. II Details of Outward and inward supplies declared during the financial year						
		(Amount in ₹ in all tables)				
	Nature of Supplies	Taxable Value	Central Tax	State Tax / UT Tax	Integrated Tax	Cess
	1	2	3	4	5	6
4	Details of advances, inward and outward supplies on which tax is payable as declared in returns filed during the financial year					
A	Supplies made to un-registered persons (B2C)					
B	Supplies made to registered persons (B2B)					
C	Zero rated supply (Export) on payment of tax (except supplies to SEZs)					
D	Supply to SEZs on payment of tax					
E	Deemed Exports					
F	Advances on which tax has been paid but invoice has not been issued (not covered under (A) to (E) above)					
G	Inward supplies on which tax is to be paid on reverse charge basis					
H	Sub-total (A to G above)					

I	Credit Notes issued in respect of transactions specified in (B) to (E) above (-)					
J	Debit Notes issued in respect of transactions specified in (B) to (E) above (+)					
K	Supplies / tax declared through Amendments (+)					
L	Supplies / tax reduced through Amendments (-)					
M	Sub-total (I to L above)					
N	Supplies and advances on which tax is to be paid (H + M) above					
5	Details of Outward supplies on which tax is not payable as declared in returns filed during the financial year					
A	Zero rated supply (Export) without payment of tax					
B	Supply to SEZs without payment of tax					
C	Supplies on which tax is to be paid by the recipient on reverse charge basis					
D	Exempted					
E	Nil Rated					
F	Non-GST supply					
G	Sub-total (A to F above)					
H	Credit Notes issued in respect of transactions specified in A to F above (-)					
I	Debit Notes issued in respect of transactions specified in A to F above (+)					
J	Supplies declared through Amendments (+)					
K	Supplies reduced through Amendments (-)					
L	Sub-Total (H to K above)					
M	Turnover on which tax is not to be paid (G + L above)					
N	Total Turnover (including advances) (4N + 5M - 4G above)					
Pt. III	Details of ITC as declared in returns filed during the financial year					
	Description	Type	Central Tax	State Tax / UT Tax	Integrated Tax	Cess
	1	2	3	4	5	6
6	Details of ITC availed as declared in returns filed during the financial year					
A	Total amount of input tax credit availed through FORM GSTR-3B (sum total of Table 4A of FORM GSTR-3B)		<Auto>	<Auto>	<Auto>	<Auto>
B	Inward supplies (other than imports and inward supplies liable to reverse charge but includes services received from SEZs)	Inputs				
		Capital Goods				
		Input Services				
C	Inward supplies received from unregistered persons liable to reverse charge (other than B above) on which tax is paid & ITC availed	Inputs				
		Capital Goods				
		Input Services				

D	Inward supplies received from registered persons liable to reverse charge (other than B above) on which tax is paid and ITC availed	Inputs				
		Capital Goods				
		Input Services				
E	Import of goods (including supplies from SEZs)	Inputs				
		Capital Goods				
F	Import of services (excluding inward supplies from SEZs)					
G	Input Tax credit received from ISD					
H	Amount of ITC reclaimed (other than B above) under the provisions of the Act					
I	Sub-total (B to H above)					
J	Difference (I - A above)					
K	Transition Credit through TRAN-I (including revisions if any)					
L	Transition Credit through TRAN-II					
M	Any other ITC availed but not specified above					
N	Sub-total (K to M above)					
O	Total ITC availed (I + N above)					
7	Details of ITC Reversed and Ineligible ITC as declared in returns filed during the financial year					
A	As per Rule 37					
B	As per Rule 39					
C	As per Rule 42					
D	As per Rule 43					
E	As per section 17(5)					
F	Reversal of TRAN-I credit					
G	Reversal of TRAN-II credit					
H	Other reversals (pl. specify)					
I	Total ITC Reversed (A to H above)					
J	Net ITC Available for Utilization (6O - 7I)					
8	Other ITC related information					
A	ITC as per GSTR-2A(Table 3 & 5 thereof)	<Auto>	<Auto>	<Auto>	<Auto>	>
B	ITC as per sum total of 6(B) and 6(H) above	<Auto>				
C	ITC on inward supplies (other than imports and inward supplies liable to reverse charge but includes services received from SEZs) received during 2017-18 but availed during April to September, 2018					
D	Difference [A-(B+C)]					
E	ITC available but not availed (out of D)					
F	ITC available but ineligible (out of D)					
G	IGST paid on import of goods (including supplies from SEZ)					
H	IGST credit availed on import of goods (as per 6(E) above)	<Auto>				
I	Difference (G-H)					
J	ITC available but not availed on import of goods (Equal to I)					

K	Total ITC to be lapsed in current financial year (E + F + J)			<Auto>	<Auto>	<Auto>	<Auto>	
Pt. IV	Details of tax paid as declared in returns filed during the financial year							
9	Description	Tax Payable	Paid through cash	Paid through ITC				
				Central Tax	State Tax / UT Tax	Integrated Tax	Cess	
	1	2	3	4	5	6	7	
	Integrated Tax							
	Central Tax							
	State/UT Tax							
	Cess							
	Interest							
	Late fee							
Penalty								
Other								
Pt. V	Particulars of the transactions for the previous FY declared in returns of April to September of current FY or upto date of filing of annual return of previous FY whichever is earlier							
	Description	Taxable Value	Central Tax	State Tax / UT Tax	Integrated Tax	Cess		
	1	2	3	4	5	6		
10	Supplies / tax declared through Amendments (+) (net of debit notes)							
11	Supplies / tax reduced through Amendments (-) (net of credit notes)							
12	Reversal of ITC availed during previous financial year							
13	ITC availed for the previous financial year							
14	Differential tax paid on account of declaration in 10 & 11 above							
	Description	Payable		Paid				
	1	2		3				
	Integrated Tax							
	Central Tax							
	State/UT Tax							
	Cess							
	Interest							
Pt. VI	Other Information							
15	Particulars of Demands and Refunds							
	Details	Central Tax	State Tax / UT Tax	Integrated Tax	Cess	Interest	Penalty	Late Fee / Others
	1	2	3	4	5			
A	Total Refund claimed							
B	Total Refund sanctioned							

C	Total Refund Rejected							
D	Total Refund Pending							
E	Total demand of taxes							
F	Total taxes paid in respect of E above							
G	Total demands pending out of E above							
16	Information on supplies received from composition taxpayers, deemed supply under section 143 and goods sent on approval basis							
	Details			Taxable Value	Central Tax	State Tax / UT Tax	Integrated Tax	Cess
	1			2	3	4	5	6
A	Supplies received from Composition taxpayers							
B	Deemed supply under Section 143							
C	Goods sent on approval basis but not returned							
17	HSN Wise Summary of outward supplies							
HSN Code	UQC	Total Quantity	Taxable Value	Rate of Tax	Central Tax	State Tax / UT Tax	Integrated Tax	Cess
1	2	3	4	5	6	7	8	9
18	HSN Wise Summary of Inward supplies							
HSN Code	UQC	Total Quantity	Taxable Value	Rate of Tax	Central Tax	State Tax / UT Tax	Integrated Tax	Cess
1	2	3	4	5	6	7	8	9
19	Late fee payable and paid							
	Description				Payable		Paid	
	1				2		3	
A	Central Tax							
B	State Tax							

Verification:

I hereby solemnly affirm and declare that the information given herein above is true and correct to the best of my knowledge and belief and nothing has been concealed there from and in case of any reduction in output tax liability the benefit thereof has been/will be passed on to the recipient of supply.

Place
Date

Signature
Name of Authorised Signatory
Designation / Status

Instructions: –

1. Terms used:
 - a. GSTIN: Goods and Services Tax Identification Number
 - b. UQC: Unit Quantity Code
 - c. HSN: Harmonized System of Nomenclature Code
2. The details for the period between July 2017 to March 2018 are to be provided in this return.
3. Part II consists of the details of all outward supplies & advances received during the financial year for which the annual return is filed. The details filled in Part II is a consolidation of all the supplies declared by the taxpayer in the returns filed during the financial year. The instructions to fill Part II are as follows:

Table No.	Instructions
4A	Aggregate value of supplies made to consumers and unregistered persons on which tax has been paid shall be declared here. These will include details of supplies made through E-Commerce operators and are to be declared as net of credit notes or debit notes issued in this regard. Table 5, Table 7 along with respective amendments in Table 9 and Table 10 of FORM GSTR-1 may be used for filling up these details.
4B	Aggregate value of supplies made to registered persons (including supplies made to UINs) on which tax has been paid shall be declared here. These will include supplies made through E-Commerce operators but shall not include supplies on which tax is to be paid by the recipient on reverse charge basis. Details of debit and credit notes are to be mentioned separately. Table 4A and Table 4C of FORM GSTR-1 may be used for filling up these details.
4C	Aggregate value of exports (except supplies to SEZs) on which tax has been paid shall be declared here. Table 6A of FORM GSTR-1 may be used for filling up these details.
4D	Aggregate value of supplies to SEZs on which tax has been paid shall be declared here. Table 6B of GSTR-1 may be used for filling up these details.
4E	Aggregate value of supplies in the nature of deemed exports on which tax has been paid shall be declared here. Table 6C of FORM GSTR-1 may be used for filling up these details.
4F	Details of all unadjusted advances i.e. advance has been received and tax has been paid but invoice has not been issued in the current year shall be declared here. Table 11A of FORM GSTR-1 may be used for filling up these details.
4G	Aggregate value of all inward supplies (including advances and net of credit and debit notes) on which tax is to be paid by the recipient (i.e. by the person filing the annual return) on reverse charge basis. This shall include supplies received from registered persons, unregistered persons on which tax is levied on reverse charge basis. This shall also include aggregate value of all import of services. Table 3.1(d) of FORM GSTR-3B may be used for filling up these details.
4I	Aggregate value of credit notes issued in respect of B to B supplies (4B), exports (4C), supplies to SEZs (4D) and deemed exports (4E) shall be declared here. Table 9B of FORM GSTR-1 may be used for filling up these details.
4J	Aggregate value of debit notes issued in respect of B to B supplies (4B), exports (4C), supplies to SEZs (4D) and deemed exports (4E) shall be declared here. Table 9B of FORM GSTR-1 may be used for filling up these details.
4K & 4L	Details of amendments made to B to B supplies (4B), exports (4C), supplies to SEZs (4D) and deemed exports (4E), credit notes (4I), debit notes (4J) and refund vouchers shall be declared here. Table 9A and Table 9C of FORM GSTR-1 may be used for filling up these details.

5A	Aggregate value of exports (except supplies to SEZs) on which tax has not been paid shall be declared here. Table 6A of FORM GSTR-1 may be used for filling up these details.
5B	Aggregate value of supplies to SEZs on which tax has not been paid shall be declared here. Table 6B of GSTR-1 may be used for filling up these details.
5C	Aggregate value of supplies made to registered persons on which tax is payable by the recipient on reverse charge basis. Details of debit and credit notes are to be mentioned separately. Table 4B of FORM GSTR-1 may be used for filling up these details.
5D,5E and 5F	Aggregate value of exempted, Nil Rated and Non-GST supplies shall be declared here. Table 8 of FORM GSTR-1 may be used for filling up these details. The value of “no supply” shall also be declared here.
5H	Aggregate value of credit notes issued in respect of supplies declared in 5A, 5B, 5C, 5D, 5E and 5F shall be declared here. Table 9B of FORM GSTR-1 may be used for filling up these details.
5I	Aggregate value of debit notes issued in respect of supplies declared in 5A, 5B, 5C, 5D, 5E and 5F shall be declared here. Table 9B of FORM GSTR-1 may be used for filling up these details.
5J & 5K	Details of amendments made to exports (except supplies to SEZs) and supplies to SEZs on which tax has not been paid shall be declared here. Table 9A and Table 9C of FORM GSTR-1 may be used for filling up these details.
5N	Total turnover including the sum of all the supplies (with additional supplies and amendments) on which tax is payable and tax is not payable shall be declared here. This shall also include amount of advances on which tax is paid but invoices have not been issued in the current year. However, this shall not include the aggregate value of inward supplies on which tax is paid by the recipient (i.e. by the person filing the annual return) on reverse charge basis.

4. Part III consists of the details of all input tax credit availed and reversed in the financial year for which the annual return is filed. The instructions to fill Part III are as follows:

Table No.	Instructions
6A	Total input tax credit availed in Table 4A of FORM GSTR-3B for the taxpayer would be auto-populated here.
6B	Aggregate value of input tax credit availed on all inward supplies except those on which tax is payable on reverse charge basis but includes supply of services received from SEZs shall be declared here. It may be noted that the total ITC availed is to be classified as ITC on inputs, capital goods and input services. Table 4(A)(5) of FORM GSTR-3B may be used for filling up these details. This shall not include ITC which was availed, reversed and then reclaimed in the ITC ledger. This is to be declared separately under 6(H) below.
6C	Aggregate value of input tax credit availed on all inward supplies received from unregistered persons (other than import of services) on which tax is payable on reverse charge basis shall be declared here. It may be noted that the total ITC availed is to be classified as ITC on inputs, capital goods and input services. Table 4(A)(3) of FORM GSTR-3B may be used for filling up these details.
6D	Aggregate value of input tax credit availed on all inward supplies received from registered persons on which tax is payable on reverse charge basis shall be declared here. It may be noted that the total ITC availed is to be classified as ITC on inputs, capital goods and input services. Table 4(A)(3) of FORM GSTR-3B may be used for filling up these details.
6E	Details of input tax credit availed on import of goods including supply of goods received from SEZs shall be declared here. It may be noted that the total ITC availed is to be classified as ITC on inputs and capital goods. Table 4(A)(1) of FORM GSTR-3B may be used for filling up these details.

6F	Details of input tax credit availed on import of services (excluding inward supplies from SEZs) shall be declared here. Table 4(A)(2) of FORM GSTR-3B may be used for filling up these details.
6G	Aggregate value of input tax credit received from input service distributor shall be declared here. Table 4(A)(4) of FORM GSTR-3B may be used for filling up these details.
6H	Aggregate value of input tax credit availed, reversed and reclaimed under the provisions of the Act shall be declared here.
6J	The difference between the total amount of input tax credit availed through FORM GSTR-3B and input tax credit declared in row B to H shall be declared here. Ideally, this amount should be zero.
6K	Details of transition credit received in the electronic credit ledger on filing of FORM GST TRAN-I including revision of TRAN-I (whether upwards or downwards), if any shall be declared here.
6L	Details of transition credit received in the electronic credit ledger after filing of FORM GST TRAN-II shall be declared here.
6M	Details of ITC availed but not covered in any of heads specified under 6B to 6L above shall be declared here. Details of ITC availed through FORM ITC-01 and FORM ITC-02 in the financial year shall be declared here.
7A, 7B, 7C, 7D, 7E, 7F, 7G and 7H	Details of input tax credit reversed due to ineligibility or reversals required under rule 37, 39, 42 and 43 of the CGST Rules, 2017 shall be declared here. This column should also contain details of any input tax credit reversed under section 17(5) of the CGST Act, 2017 and details of ineligible transition credit claimed under FORM GST TRAN-I or FORM GST TRAN-II and then subsequently reversed. Table 4(B) of FORM GSTR-3B may be used for filling up these details. Any ITC reversed through FORM ITC -03 shall be declared in 7H.
8A	The total credit available for inwards supplies (other than imports and inwards supplies liable to reverse charge but includes services received from SEZs) received during 2017-18 and reflected in FORM GSTR-2A (table 3 & 5 only) shall be auto-populated in this table. This would be the aggregate of all the input tax credit that has been declared by the corresponding suppliers in their FORM GSTR-I.
8B	The input tax credit as declared in Table 6B and 6H shall be auto-populated here.
8C	Aggregate value of input tax credit availed on all inward supplies (except those on which tax is payable on reverse charge basis but includes supply of services received from SEZs) received during July 2017 to March 2018 but credit on which was availed between April to September 2018 shall be declared here. Table 4(A)(5) of FORM GSTR-3B may be used for filling up these details.
8E & 8F	Aggregate value of the input tax credit which was available in FORM GSTR-2A(table 3 & 5 only) but not availed in any of the FORM GSTR-3B returns shall be declared here. The credit shall be classified as credit which was available and not availed or the credit was not availed as the same was ineligible. The sum total of both the rows should be equal to difference in 8D.
8G	Aggregate value of IGST paid at the time of imports (including imports from SEZs) during the financial year shall be declared here.
8H	The input tax credit as declared in Table 6E shall be auto-populated here.
8K	The total input tax credit which shall lapse for the current financial year shall be computed in this row.

5. Part IV is the actual tax paid during the financial year. Payment of tax under Table 6.1 of FORM GSTR-3B may be used for filling up these details.
6. Part V consists of particulars of transactions for the previous financial year but declared in the returns of April to September of current FY or date of filing of Annual Return for previous financial year (for example in the annual return for the FY 2017-18, the transactions declared in April to September 2018 for the FY 2017-18 shall be declared), whichever is earlier. The instructions to fill Part V are as follows:

Table No.	Instructions
10 & 11	Details of additions or amendments to any of the supplies already declared in the returns of the previous financial year but such amendments were furnished in Table 9A, Table 9B and Table 9C of FORM GSTR-1 of April to September of the current financial year or date of filing of Annual Return for the previous financial year, whichever is earlier shall be declared here.
12	Aggregate value of reversal of ITC which was availed in the previous financial year but reversed in returns filed for the months of April to September of the current financial year or date of filing of Annual Return for previous financial year, whichever is earlier shall be declared here. Table 4(B) of FORM GSTR-3B may be used for filling up these details.
13	Details of ITC for goods or services received in the previous financial year but ITC for the same was availed in returns filed for the months of April to September of the current financial year or date of filing of Annual Return for the previous financial year whichever is earlier shall be declared here. Table 4(A) of FORM GSTR-3B may be used for filling up these details.

7. Part VI consists of details of other information. The instructions to fill Part VI are as follows:

Table No.	Instructions
15A, 15B, 15C and 15D	Aggregate value of refunds claimed, sanctioned, rejected and pending for processing shall be declared here. Refund claimed will be the aggregate value of all the refund claims filed in the financial year and will include refunds which have been sanctioned, rejected or are pending for processing. Refund sanctioned means the aggregate value of all refund sanction orders. Refund pending will be the aggregate amount in all refund application for which acknowledgement has been received and will exclude provisional refunds received. These will not include details of non-GST refund claims.
15E, 15F and 15G	Aggregate value of demands of taxes for which an order confirming the demand has been issued by the adjudicating authority shall be declared here. Aggregate value of taxes paid out of the total value of confirmed demand as declared in 15E above shall be declared here. Aggregate value of demands pending recovery out of 15E above shall be declared here.
16A	Aggregate value of supplies received from composition taxpayers shall be declared here. Table 5 of FORM GSTR-3B may be used for filling up these details.
16B	Aggregate value of all deemed supplies from the principal to the job-worker in terms of sub-section (3) and sub-section (4) of Section 143 of the CGST Act shall be declared here.
16C	Aggregate value of all deemed supplies for goods which were sent on approval basis but were not returned to the principal supplier within one eighty days of such supply shall be declared here.
17 & 18	Summary of supplies effected and received against a particular HSN code to be reported only in this table. It will be optional for taxpayers having annual turnover upto ₹ 1.50 Cr. It will be mandatory to report HSN code at two digits level for taxpayers having annual turnover in the preceding year above ₹ 1.50 Cr but upto ₹ 5.00 Cr and at four digits' level for taxpayers having annual turnover above ₹ 5.00 Cr. UQC details to be furnished only for supply of goods. Quantity is to be reported net of returns. Table 12 of FORM GSTR-1 may be used for filling up details in Table 17.
19	Late fee will be payable if annual return is filed after the due date.

FORM GSTR-9A (See proviso to sub-rule (1) of rule 80) Annual Return (For Composition Taxpayer)							
Pt. I	Basic Details						
1	Financial Year						
2	GSTIN						
3A	Legal Name	<Auto>					
3B	Trade Name (if any)	<Auto>					
4	Period of composition scheme during the year (From ---- To ----)						
5	Aggregate Turnover of Previous Financial Year						
(Amount in ₹ in all tables)							
Pt. II	Details of outward and inward supplies declared in returns filed during the financial year						
	Description	Turnover	Rate of Tax	Central Tax	State / UT Tax	Integrated tax	Cess
	1	2	3	4	5	6	7
6	Details of Outward supplies on which tax is payable as declared in returns filed during the financial year						
A	Taxable						
B	Exempted, Nil-rated						
C	Total						
7	Details of inward supplies on which tax is payable on reverse charge basis (net of debit/credit notes) declared in returns filed during the financial year						
	Description	Taxable Value	Central Tax	State Tax / UT Tax	Integrated Tax	Cess	
	1	2	3	4	5	6	
A	Inward supplies liable to reverse charge received from registered persons						
B	Inward supplies liable to reverse charge received from unregistered persons						
C	Import of services						
D	Net Tax Payable on (A), (B) and (C) above						
8	Details of other inward supplies as declared in returns filed during the financial year						
A	Inward supplies from registered persons (other than 7A above)						
B	Import of Goods						
Pt. III	Details of tax paid as declared in returns filed during the financial year						
9	Description	Total tax payable	Paid				
	1	2	3				
	Integrated Tax						
	Central Tax						
	State/UT Tax						
	Cess						
	Interest						
	Late fee						
	Penalty						

Pt. IV	Particulars of the transactions for the previous FY declared in returns of April to September of current FY or upto date of filing of annual return of previous FY whichever is earlier							
10	Description		Turnover	Central Tax	State Tax / UT Tax	Integrated Tax	Cess	
	1		2	3	4	5	6	
	Supplies / tax (outward) declared through Amendments (+) (net of debit notes)							
	Inward supplies liable to reverse charge declared through Amendments (+) (net of debit notes)							
	Supplies / tax (outward) reduced through Amendments (-) (net of credit notes)							
	Inward supplies liable to reverse charge reduced through Amendments (-) (net of credit notes)							
	11							
	12							
	13							
	14		Differential tax paid on account of declaration made in 10, 11, 12 & 13 above					
Description			Payable		Paid			
1			2		3			
Integrated Tax								
Central Tax								
State/UT Tax								
Cess								
Interest								
Pt. V	Other Information							
15	Particulars of Demands and Refunds							
	Description	Central Tax	State Tax / UT Tax	Integrated Tax	Cess	Interest	Penalty	Late Fee / Others
	1	2	3	4	5	6	7	8
A	Total Refund claimed							
B	Total Refund sanctioned							
C	Total Refund Rejected							
D	Total Refund Pending							
E	Total demand of taxes							

F	Total taxes paid in respect of E above							
G	Total demands pending out of E above							
16	Details of credit reversed or availed							
	Description				Central Tax	State Tax / UT Tax	Integrated Tax	Cess
	1				2	3	4	5
A	Credit reversed on opting in the composition scheme (-)							
B	Credit availed on opting out of the composition scheme (+)							
17	Late fee payable and paid							
	Description				Payable		Paid	
	1				2		3	
A	Central Tax							
B	State Tax							

Verification:

I hereby solemnly affirm and declare that the information given herein above is true and correct to the best of my knowledge and belief and nothing has been concealed there from and in case of any reduction in output tax liability the benefit thereof has been/will be passed on to the recipient of supply.

Place

Signature
Name of Authorised Signatory

Date

Designation / Status

Instructions: –

- The details for the period between July 2017 to March 2018 shall be provided in this return.
- Part I consists of basic details of taxpayer. The instructions to fill Part I are as follows :

Table No.	Instructions
5	Aggregate turnover for the previous financial year is the turnover of the financial year previous to the year for which the return is being filed. For example for the annual return for FY 2017-18, the aggregate turnover of FY 2016-17 shall be entered into this table. It is the sum total of turnover of all taxpayers registered on the same PAN.

- Part II consists of the details of all outward and inward supplies in the financial year for which the annual return is filed. The instructions to fill Part II are as follows:

Table No.	Instructions
6A	Aggregate value of all outward supplies net of debit notes / credit notes, net of advances and net of goods returned for the entire financial year shall be declared here. Table 6 and Table 7 of FORM GSTR-4 may be used for filling up these details.
6B	Aggregate value of exempted, Nil Rated and Non-GST supplies shall be declared here.

7A	Aggregate value of all inward supplies received from registered persons on which tax is payable on reverse charge basis shall be declared here. Table 4B, Table 5 and Table 8A of FORM GSTR-4 may be used for filling up these details.
7B	Aggregate value of all inward supplies received from unregistered persons (other than import of services) on which tax is payable on reverse charge basis shall be declared here. Table 4C, Table 5 and Table 8A of FORM GSTR-4 may be used for filling up these details.
7C	Aggregate value of all services imported during the financial year shall be declared here. Table 4D and Table 5 of FORM GSTR-4 may be used for filling up these details.
8A	Aggregate value of all inward supplies received from registered persons on which tax is payable by the supplier shall be declared here. Table 4A and Table 5 of FORM GSTR-4 may be used for filling up these details.
8B	Aggregate value of all goods imported during the financial year shall be declared here.

4. Part IV consists of the details of amendments made for the supplies of the previous financial year in the returns of April to September of the current FY or date of filing of Annual Return for previous financial year (for example in the annual return for the FY 2017-18, the transactions declared in April to September 2018 for the FY 2017-18 shall be declared), whichever is earlier. The instructions to fill Part V are as follows:

Table No.	Instructions
10,11,12,13 and 14	Details of additions or amendments to any of the supplies already declared in the returns of the previous financial year but such amendments were furnished in Table 5 (relating to inward supplies) or Table 7 (relating to outward supplies) of FORM GSTR- 4 of April to September of the current financial year or upto the date of filing of Annual Return for the previous financial year, whichever is earlier shall be declared here.

5. Part V consists of details of other information. The instruction to fill Part V are as follows:

Table No.	Instructions
15A, 15B, 15C and 15D	Aggregate value of refunds claimed, sanctioned, rejected and pending for processing shall be declared here. Refund claimed will be the aggregate value of all the refund claims filed in the financial year and will include refunds which have been sanctioned, rejected or are pending for processing. Refund sanctioned means the aggregate value of all refund sanction orders. Refund pending will be the aggregate amount in all refund application for which acknowledgement has been received and will exclude provisional refunds received. These will not include details of non-GST refund claims.
15E, 15F and 15G	Aggregate value of demands of taxes for which an order confirming the demand has been issued by the adjudicating authority has been issued shall be declared here. Aggregate value of taxes paid out of the total value of confirmed demand in 15E above shall be declared here. Aggregate value of demands pending recovery out of 15E above shall be declared here.
16A	Aggregate value of all credit reversed when a person opts to pay tax under the composition scheme shall be declared here. The details furnished in FORM ITC-03 may be used for filling up these details.
16B	Aggregate value of all the credit availed when a registered person opts out of the composition scheme shall be declared here. The details furnished in FORM ITC-01 may be used for filling up these details.
17	Late fee will be payable if annual return is filed after the due date."

“FORM GSTR-9C
(See sub-rule (3) of rule 80)
PART – A - Reconciliation Statement

Pt. I	Basic Details			
1	Financial Year			
2	GSTIN			
3A	Legal Name	< Auto>		
3B	Trade Name (if any)	<Auto>		
4	Are you liable to audit under any Act?		<<Please specify>>	
			(Amount in ₹ in all tables)	
Pt. II	Reconciliation of turnover declared in audited Annual Financial Statement with turnover declared in Annual Return (GSTR9)			
5	Reconciliation of Gross Turnover			
A	Turnover (including exports) as per audited financial statements for the State / UT (For multi-GSTIN units under same PAN the turnover shall be derived from the audited Annual Financial Statement)			
B	Unbilled revenue at the beginning of Financial Year	(+)		
C	Unadjusted advances at the end of the Financial Year	(+)		
D	Deemed Supply under Schedule I	(+)		
E	Credit Notes issued after the end of the financial year but reflected in the annual return	(+)		
F	Trade Discounts accounted for in the audited Annual Financial Statement but are not permissible under GST	(+)		
G	Turnover from April 2017 to June 2017	(-)		
H	Unbilled revenue at the end of Financial Year	(-)		
I	Unadjusted Advances at the beginning of the Financial Year	(-)		
J	Credit notes accounted for in the audited Annual Financial Statement but are not permissible under GST	(-)		
K	Adjustments on account of supply of goods by SEZ units to DTA Units	(-)		
L	Turnover for the period under composition scheme	(-)		
M	Adjustments in turnover under section 15 and rules thereunder	(+/-)		
N	Adjustments in turnover due to foreign exchange fluctuations	(+/-)		
O	Adjustments in turnover due to reasons not listed above	(+/-)		
P	Annual turnover after adjustments as above		<Auto>	
Q	Turnover as declared in Annual Return (GSTR9)			
R	Un-Reconciled turnover (Q - P)		AT1	
6	Reasons for Un - Reconciled difference in Annual Gross Turnover			
A	Reason 1	<<Text>>		
B	Reason 2	<<Text>>		
C	Reason 3	<<Text>>		
7	Reconciliation of Taxable Turnover			
A	Annual turnover after adjustments (from 5P above)		<Auto>	
B	Value of Exempted, Nil Rated, Non-GST supplies, No-Supply turnover			

C	Zero rated supplies without payment of tax					
D	Supplies on which tax is to be paid by the recipient on reverse charge basis					
E	Taxable turnover as per adjustments above (A-B-C-D)					<Auto>
F	Taxable turnover as per liability declared in Annual Return (GSTR9)					
G	Unreconciled taxable turnover (F-E)					AT 2
8	Reasons for Un - Reconciled difference in taxable turnover					
A	Reason 1	<<Text>>				
B	Reason 2	<<Text>>				
C	Reason 3	<<Text>>				
Pt. III	Reconciliation of tax paid					
9	Reconciliation of rate wise liability and amount payable thereon					
				Tax payable		
	Description	Taxable Value	Central tax	State tax / UT tax	Integrated Tax	Cess, if applicable
	1	2	3	4	5	6
A	5%					
B	5% (RC)					
C	12%					
D	12% (RC)					
E	18%					
F	18% (RC)					
G	28%					
H	28% (RC)					
I	3%					
J	0.25%					
K	0.10%					
L	Interest					
M	Late Fee					
N	Penalty					
O	Others					
P	Total amount to be paid as per tables above		<Auto>	<Auto>	<Auto>	<Auto>
Q	Total amount paid as declared in Annual Return (GSTR 9)					
R	Un-reconciled payment of amount				PT 1	
10	Reasons for un-reconciled payment of amount					
A	Reason 1	<<Text>>				
B	Reason 2	<<Text>>				
C	Reason 3	<<Text>>				
11	Additional amount payable but not paid (due to reasons specified under Tables 6,8 and 10 above)					
			To be paid through Cash			
	Description	Taxable Value	Central tax	State tax / UT tax	Integrated tax	Cess, if applicable
	1	2	3	4	5	6
	5%					
	12%					
	18%					
	28%					
	3%					

	0.25%								
	0.10%								
	Interest								
	Late Fee								
	Penalty								
	Others (please specify)								
Pt. IV	Reconciliation of Input Tax Credit (ITC)								
12	Reconciliation of Net Input Tax Credit (ITC)								
A	ITC availed as per audited Annual Financial Statement for the State/ UT (For multi-GSTIN units under same PAN this should be derived from books of accounts)								
B	ITC booked in earlier Financial Years claimed in current Financial Year				(+)				
C	ITC booked in current Financial Year to be claimed in subsequent Financial Years				(-)				
D	ITC availed as per audited financial statements or books of account					<Auto>			
E	ITC claimed in Annual Return (GSTR9)								
F	Un-reconciled ITC					ITC 1			
13	Reasons for un-reconciled difference in ITC								
A	Reason 1	<<Text>>							
B	Reason 2	<<Text>>							
C	Reason 3	<<Text>>							
14	Reconciliation of ITC declared in Annual Return (GSTR9) with ITC availed on expenses as per audited Annual Financial Statement or books of account								
	Description	Value	Amount of Total ITC	Amount of eligible ITC availed					
	1	2	3	4					
A	Purchases								
B	Freight / Carriage								
C	Power and Fuel								
D	Imported goods (Including received from SEZs)								
E	Rent and Insurance								
F	Goods lost, stolen, destroyed, written off or disposed of by way of gift or free samples								
G	Royalties								
H	Employees' Cost (Salaries, wages, Bonus etc.)								
I	Conveyance charges								
J	Bank Charges								
K	Entertainment charges								
L	Stationery Expenses (including postage etc.)								
M	Repair and Maintenance								

N	Other Miscellaneous expenses					
O	Capital goods					
P	Any other expense 1					
Q	Any other expense 2					
R	Total amount of eligible ITC availed				<<Auto>>	
S	ITC claimed in Annual Return (GSTR9)					
T	Un-reconciled ITC				ITC 2	
15	Reasons for un - reconciled difference in ITC					
A	Reason 1	<<Text>>				
B	Reason 2	<<Text>>				
C	Reason 3	<<Text>>				
16	Tax payable on un-reconciled difference in ITC (due to reasons specified in 13 and 15 above)					
	Description	Amount Payable				
	Central Tax					
	State/UT Tax					
	Integrated Tax					
	Cess					
	Interest					
	Penalty					
Pt. V	Auditor's recommendation on additional Liability due to non-reconciliation					
			To be paid through Cash			
	Description	Value	Central tax	State tax / UT tax	Integrated tax	Cess, if applicable
	1	2	3	4	5	6
	5%					
	12%					
	18%					
	28%					
	3%					
	0.25%					
	0.10%					
	Input Tax Credit					
	Interest					
	Late Fee					
	Penalty					
	Any other amount paid for supplies not included in Annual Return (GSTR 9)					
	Erroneous refund to be paid back					
	Outstanding demands to be settled					
	Other (Pl. specify)					

Verification:

I hereby solemnly affirm and declare that the information given herein above is true and correct to the best of my knowledge and belief and nothing has been concealed there from.

******(Signature and stamp/Seal of the Auditor)

Place:

Name of the signatory

Membership No.....

Date:

Full address

Instructions: –

1. Terms used:

(a)GSTIN: Goods and Services Tax Identification Number

2. The details for the period between July 2017 to March 2018 are to be provided in this statement for the financial year 2017-18. The reconciliation statement is to be filed for every GSTIN separately.

3. The reference to current financial year in this statement is the financial year for which the reconciliation statement is being filed for.

4. Part II consists of reconciliation of the annual turnover declared in the audited Annual Financial Statement with the turnover as declared in the Annual Return furnished in FORM GSTR-9 for this GSTIN. The instructions to fill this part are as follows :-

Table No.	Instructions
5A	The turnover as per the audited Annual Financial Statement shall be declared here. There may be cases where multiple GSTINs (State-wise) registrations exist on the same PAN. This is common for persons / entities with presence over multiple States. Such persons / entities, will have to internally derive their GSTIN wise turnover and declare the same here. This shall include export turnover (if any). It may be noted that reference to audited Annual Financial Statement includes reference to books of accounts in case of persons / entities having presence over multiple States.
5B	Unbilled revenue which was recorded in the books of accounts on the basis of accrual system of accounting in the last financial year and was carried forward to the current financial year shall be declared here. In other words, when GST is payable during the financial year on such revenue (which was recognized earlier), the value of such revenue shall be declared here. (For example, if rupees Ten Crores of unbilled revenue existed for the financial year 2016-17, and during the current financial year, GST was paid on rupees Four Crores of such revenue, then value of rupees Four Crores shall be declared here)
5C	Value of all advances for which GST has been paid but the same has not been recognized as revenue in the audited Annual Financial Statement shall be declared here.
5D	Aggregate value of deemed supplies under Schedule I of the CGST Act, 2017 shall be declared here. Any deemed supply which is already part of the turnover in the audited Annual Financial Statement is not required to be included here.
5E	Aggregate value of credit notes which were issued after 31 st of March for any supply accounted in the current financial year but such credit notes were reflected in the annual return (GSTR-9) shall be declared here.
5F	Trade discounts which are accounted for in the audited Annual Financial Statement but on which GST was leviable (being not permissible) shall be declared here.
5G	Turnover included in the audited Annual Financial Statement for April 2017 to June 2017 shall be declared here.

5H	Unbilled revenue which was recorded in the books of accounts on the basis of accrual system of accounting during the current financial year but GST was not payable on such revenue in the same financial year shall be declared here.
5I	Value of all advances for which GST has not been paid but the same has been recognized as revenue in the audited Annual Financial Statement shall be declared here.
5J	Aggregate value of credit notes which have been accounted for in the audited Annual Financial Statement but were not admissible under Section 34 of the CGST Act shall be declared here.
5K	Aggregate value of all goods supplied by SEZs to DTA units for which the DTA units have filed bill of entry shall be declared here.
5L	There may be cases where registered persons might have opted out of the composition scheme during the current financial year. Their turnover as per the audited Annual Financial Statement would include turnover both as composition taxpayer as well as normal taxpayer. Therefore, the turnover for which GST was paid under the composition scheme shall be declared here.
5M	There may be cases where the taxable value and the invoice value differ due to valuation principles under section 15 of the CGST Act, 2017 and rules thereunder. Therefore, any difference between the turnover reported in the Annual Return (GSTR 9) and turnover reported in the audited Annual Financial Statement due to difference in valuation of supplies shall be declared here.
5N	Any difference between the turnover reported in the Annual Return (GSTR9) and turnover reported in the audited Annual Financial Statement due to foreign exchange fluctuations shall be declared here.
5O	Any difference between the turnover reported in the Annual Return (GSTR9) and turnover reported in the audited Annual Financial Statement due to reasons not listed above shall be declared here.
5Q	Annual turnover as declared in the Annual Return (GSTR 9) shall be declared here. This turnover may be derived from Sr. No. 5N, 10 and 11 of Annual Return (GSTR 9).
6	Reasons for non-reconciliation between the annual turnover declared in the audited Annual Financial Statement and turnover as declared in the Annual Return (GSTR 9) shall be specified here.
7	The table provides for reconciliation of taxable turnover from the audited annual turnover after adjustments with the taxable turnover declared in annual return (GSTR-9).
7A	Annual turnover as derived in Table 5P above would be auto-populated here.
7B	Value of exempted, nil rated, non-GST and no-supply turnover shall be declared here. This shall be reported net of credit notes, debit notes and amendments if any.
7C	Value of zero rated supplies (including supplies to SEZs) on which tax is not paid shall be declared here. This shall be reported net of credit notes, debit notes and amendments if any.
7D	Value of reverse charge supplies on which tax is to be paid by the recipient shall be declared here. This shall be reported net of credit notes, debit notes and amendments if any.
7E	The taxable turnover is derived as the difference between the annual turnover after adjustments declared in Table 7A above and the sum of all supplies (exempted, non-GST, reverse charge etc.) declared in Table 7B, 7C and 7D above.
7F	Taxable turnover as declared in Table 4N of the Annual Return (GSTR9) shall be declared here.
8	Reasons for non-reconciliation between adjusted annual taxable turnover as derived from Table 7E above and the taxable turnover declared in Table 7F shall be specified here.

5. Part III consists of reconciliation of the tax payable as per declaration in the reconciliation statement and the actual tax paid as declared in Annual Return (GSTR9). The instructions to fill this part are as follows :-

Table No.	Instructions
9	The table provides for reconciliation of tax paid as per reconciliation statement and amount of tax paid as declared in Annual Return (GSTR 9). Under the head labelled “RC”, supplies where tax was paid on reverse charge basis by the recipient (i.e. the person for whom reconciliation statement has been prepared) shall be declared.
9P	The total amount to be paid as per liability declared in Table 9A to 9O is auto populated here.
9Q	The amount payable as declared in Table 9 of the Annual Return (GSTR9) shall be declared here. It should also contain any differential tax paid on Table 10 or 11 of the Annual Return (GSTR9).
10	Reasons for non-reconciliation between payable / liability declared in Table 9P above and the amount payable in Table 9Q shall be specified here.
11	Any amount which is payable due to reasons specified under Table 6, 8 and 10 above shall be declared here.

6. Part IV consists of reconciliation of Input Tax Credit (ITC). The instructions to fill Part IV are as under:-

Table No.	Instructions
12A	ITC availed (after reversals) as per the audited Annual Financial Statement shall be declared here. There may be cases where multiple GSTINs (State-wise) registrations exist on the same PAN. This is common for persons / entities with presence over multiple States. Such persons / entities, will have to internally derive their ITC for each individual GSTIN and declare the same here. It may be noted that reference to audited Annual Financial Statement includes reference to books of accounts in case of persons / entities having presence over multiple States.
12B	Any ITC which was booked in the audited Annual Financial Statement of earlier financial year(s) but availed in the ITC ledger in the financial year for which the reconciliation statement is being filed for shall be declared here. This shall include transitional credit which was booked in earlier years but availed during Financial Year 2017-18.
12C	Any ITC which has been booked in the audited Annual Financial Statement of the current financial year but the same has not been credited to the ITC ledger for the said financial year shall be declared here.
12D	ITC availed as per audited Annual Financial Statement or books of accounts as derived from values declared in Table 12A, 12B and 12C above will be auto-populated here.
12E	Net ITC available for utilization as declared in Table 7J of Annual Return (GSTR9) shall be declared here.
13	Reasons for non-reconciliation of ITC as per audited Annual Financial Statement or books of account (Table 12D) and the net ITC (Table 12E) availed in the Annual Return (GSTR9) shall be specified here.
14	This table is for reconciliation of ITC declared in the Annual Return (GSTR9) against the expenses booked in the audited Annual Financial Statement or books of account. The various sub-heads specified under this table are general expenses in the audited Annual Financial Statement or books of account on which ITC may or may not be available. Further, this is only an indicative list of heads under

	which expenses are generally booked. Taxpayers may add or delete any of these heads but all heads of expenses on which GST has been paid / was payable are to be declared here.
14R	Total ITC declared in Table 14A to 14Q above shall be auto populated here.
14S	Net ITC availed as declared in the Annual Return (GSTR9) shall be declared here. Table 7J of the Annual Return (GSTR9) may be used for filing this Table.
15	Reasons for non-reconciliation between ITC availed on the various expenses declared in Table 14R and ITC declared in Table 14S shall be specified here.
16	Any amount which is payable due to reasons specified in Table 13 and 15 above shall be declared here.

7. Part V consists of the auditor's recommendation on the additional liability to be discharged by the taxpayer due to non-reconciliation of turnover or non-reconciliation of input tax credit. The auditor shall also recommend if there is any other amount to be paid for supplies not included in the Annual Return. Any refund which has been erroneously taken and shall be paid back to the Government shall also be declared in this table. Lastly, any other outstanding demands which is recommended to be settled by the auditor shall be declared in this Table.
8. Towards, the end of the reconciliation statement taxpayers shall be given an option to pay their taxes as recommended by the auditor.

PART – B- CERTIFICATION

I. Certification in cases where the reconciliation statement (FORM GSTR-9C) is drawn up by the person who had conducted the audit:

* I/we have examined the—

(a) balance sheet as on

(b) the *profit and loss account/income and expenditure account for the period beginning fromto ending on, and

(c) the cash flow statement for the period beginning fromto ending on, —attached herewith, of M/s (Name), (Address),(GSTIN).

2. Based on our audit I/we report that the said registered person—

*has maintained the books of accounts, records and documents as required by the IGST/CGST/ <<>> GST Act, 2017 and the rules/notifications made/issued thereunder

*has not maintained the following accounts/records/documents as required by the IGST/CGST/ <<>> GST Act, 2017 and the rules/notifications made/issued thereunder:

1.

2.

3.

3. (a) *I/we report the following observations/ comments / discrepancies / inconsistencies; if any:

.....

.....

3. (b) *I/we further report that, -

(A) *I/we have obtained all the information and explanations which, to the best of *my/our knowledge and belief, were necessary for the purpose of the audit/ information and explanations which, to the best of *my/our knowledge and belief, were necessary for the purpose of the audit were not provided/partially provided to us.

(B) In *my/our opinion, proper books of account *have/have not been kept by the registered person so far as appears from*my/ our examination of the books.

(C) I/we certify that the balance sheet, the *profit and loss/income and expenditure account and the cash flow Statement are *in agreement/not in agreement with the books of account maintained at the Principal place of business atand **additional place of business within the State.

4. The documents required to be furnished under section 35 (5) of the CGST Act and Reconciliation Statement required to be furnished under section 44(2) of the CGST Act is annexed herewith in Form No. GSTR-9C.

5. In *my/our opinion and to the best of *my/our information and according to explanations given to *me/us, the particulars given in the said Form No.GSTR-9C are true and correct subject to following observations/qualifications, if any:

(a)

(b)

(c)

.....

.....

**(Signature and stamp/Seal of the Auditor)

Place:

Name of the signatory

Membership No.....

Date:

Full address

II. Certification in cases where the reconciliation statement (FORM GSTR-9C) is drawn up by a person other than the person who had conducted the audit of the accounts:

*I/we report that the audit of the books of accounts and the financial statements of M/s. (Name and address of the assessee with GSTIN) was conducted by M/s. (full name and address of auditor along with status), bearing membership number in pursuance of the provisions of theAct, and *I/we annex hereto a copy of their audit report dated along with a copy of each of :-

(a) balance sheet as on

(b) the *profit and loss account/income and expenditure account for the period beginning fromto ending on,

(c) the cash flow statement for the period beginning fromto ending on, and

(d) documents declared by the said Act to be part of, or annexed to, the *profit and loss account/income and expenditure account and balance sheet.

2. I/we report that the said registered person—

*has maintained the books of accounts, records and documents as required by the IGST/CGST/<<>>GST Act, 2017 and the rules/notifications made/issued thereunder

*has not maintained the following accounts/records/documents as required by the IGST/CGST/ <<>> GST Act, 2017 and the rules/notifications made/issued thereunder:

1.

2.

3.

3. The documents required to be furnished under section 35 (5) of the CGST Act and Reconciliation Statement required to be furnished under section 44(2) of the CGST Act is annexed herewith in Form No.GSTR-9C.

4. In *my/our opinion and to the best of *my/our information and according to examination of books of account including other relevant documents and explanations given to *me/us, the particulars given in the said Form No.9C are true and correct subject to the following observations/qualifications, if any:

(a)

(b)

(c)

**(Signature and stamp/Seal of the Auditor)

Place:

Name of the signatory

Membership No.....

Date:

Full address".

13. Amendment of FORM GST EWB-01.- In **FORM GST EWB-01** of the said rules, in the Notes, in serial number 7, in the Table, in the entries against Code 4, for the letters and word "SKD or CKD" the letters and words "SKD or CKD or supply in batches or lots" shall be substituted.

By Order and in the name of the Governor of Karnataka,

NETRAPRABHA M. DHAYAPULE

Under Secretary to Government (I/c),

Finance Department [C.T-1]



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA Part-IVA	ಬೆಂಗಳೂರು, ಸೋಮವಾರ, ಸೆಪ್ಟೆಂಬರ್ ೧೭, ೨೦೧೮ (ಭಾದ್ರಪದ ೨೬, ಶಕ ವರ್ಷ ೧೯೪೦) Bengaluru, Monday, September 17, 2018 (Bhadrapada 26, Shaka Varsha 1940)	ನಂ. ೧೩೪೭ No. 1347
---------------------	--	----------------------

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಇ 21 ಮುಭನಿ 2016, ಬೆಂಗಳೂರು, ದಿನಾಂಕ: 06.09.2018

ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ವಂತಿಕೆದಾರರ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಜಮೆಯಾಗಿರುವ ಶಿಲ್ಕಿನ ಮೇಲೆ ದಿನಾಂಕ: 01.07.2018 ರಿಂದ 30.09.2018 ರವರೆಗೆ ಬಡ್ಡಿ ದರವನ್ನು ವಾರ್ಷಿಕ ಶೇ.7.6ರ ದರದಲ್ಲೇ ಮುಂದುವರಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಜಿ. ಶಶಿಧರ್

ಸರ್ಕಾರದ ಅಧೀನ ಕಾರ್ಯದರ್ಶಿ

ಆರ್ಥಿಕ ಇಲಾಖೆ (ಆಡಳಿತ ಮತ್ತು ಮುಂಗಡಗಳು)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA Part-IVA	ಬೆಂಗಳೂರು, ಮಂಗಳವಾರ, ಸೆಪ್ಟೆಂಬರ್ ೧೮, ೨೦೧೮ (ಭಾದ್ರಪದ ೨೭, ಶಕ ವರ್ಷ ೧೯೪೦) Bengaluru, Tuesday, September 18, 2018 (Bhadrpada 27, Shaka Varsha 1940)	ನಂ. ೧೩೪೮ No. 1348
---------------------	---	----------------------

**COMMERCE AND INDUSTRIES SECRETARIAT
NOTIFICATION**

No: CI 302 MMN 2017, Bengaluru, dated: 15.09.2018.

In exercise of the powers conferred by section 15 of the Mines and Minerals (Regulation and Development) Act, 1957(Central Act, 67 of 1957), the Government of Karnataka, hereby makes the following rules further to amend the Karnataka Minor Mineral Concession Rules, 1994, namely:-

RULES

1. Title and commencement: (1) These rules may be called the Karnataka Minor Mineral Concession (Amendment) Rules, 2018.

(2) They shall come into force from the date of their publication in the Official Gazette.

2. Amendment of rule 18:- In rule 18 of the Karnataka Minor Mineral Concession Rules, 1994, in sub-rule (1),-

- In the second proviso, after the words, "requisite stamp duty", the words and figures "in accordance with the Karnataka Stamp Act, 1957 (Karnataka Act 34 of 1957)" shall be inserted;
- In the third proviso, for the words and figures "the Indian Stamp Act, 1957" the words, figures and brackets "the Registration Act, 1908 (Central Act 16 of 1908)" shall be substituted.

By order and in the name of the Governor of Karnataka

B.K. Mamatha Rani
Desk Officer (Mines)
Department of Commerce and Industries.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA Part-IVA	ಬೆಂಗಳೂರು, ಮಂಗಳವಾರ, ಸೆಪ್ಟೆಂಬರ್ ೧೮, ೨೦೧೮ (ಭಾದ್ರಪದ ೨೭, ಶಕ ವರ್ಷ ೧೯೪೦) Bengaluru, Tuesday, September 18, 2018 (Bhadrapada 27, Shaka Varsha 1940)	ನಂ. ೧೩೪೯ No. 1349
---------------------	--	----------------------

EDUCATION SECRETARIAT

NOTIFICATION

No. ED 422 DGW 2012, Bengaluru, dated: 15th September 2018.

The draft of the following rules further to amend the Karnataka Pre-University Education (Academic, Registration, Administration and Grant-in-aid etc.,) Rules, 2006, which the Government of Karnataka proposes to make in exercise of the powers conferred by sub section (1) of section 145 of the Karnataka Education Act, 1983 (Karnataka Act 1 of 1995), is hereby published as required by sub-section (1) of section 145 of the said Act, for the information of all the persons likely to be effected thereby and notice is hereby given that the said draft will be taken into consideration after thirty days from the date of its publication in the official Gazette.

Any objection or suggestion which may be received by the State Government from any person with respect to said draft before the expiry of the period specified above will be considered by the State Government. The objections and suggestions may be addressed to the Principal Secretary to Government, Education Department (Primary and Secondary Education), M.S.Building, Bengaluru-560 001.

DRAFT RULES

1. Title and commencement.- (1) These rules may be called the Karnataka Pre-University Education (Academic, Registration, Administration and Grant-in-aid etc.,) (Amendment) Rules, 2018.

(2) They shall come into force from the date of their final publication in the official Gazette.

2. Amendment of rule 9.- In the Karnataka Pre-University Education (Academic, Registration, Administration and Grant-in-aid etc.,) Rules, 2006(hereinafter referred to as the said rules), in rule 9, in sub-rule (1), for the words and figures "specified in Schedule II", the words and figures "specified in Schedule III" shall be substituted.

3. Amendment of Schedule III.- In the Schedule III to the said rules, under sub-heading "B. Fee to be collected from students at the time of Admission (Annual Fees)", for serial number 3 and the entries relating thereto, the following shall be substituted, namely:-

3.	Tuition Fees	i) Govt. PU colleges	Rs.504.00	To be remitted to the Treasury.
		ii) Private Unaided PU colleges	Rs.1008.00	To be remitted to the College account.
		iii) Private Aided PU Colleges	Rs.1008.00	Fifty percent to be remitted to the Treasury; Fifty percent to be remitted to the College account.
	Explanation.- Notwithstanding anything in the above schedule, the fees (Annual fees) collected from students by the private un-aided Pre-University Colleges shall be deposited by the institutions in the official bank account of the college, maintained and utilized for and in a manner as per guidelines issued by the Pre-University Education Department from time to time the fees also shall be notified by the Government from time to time.			

By order and in the name of Governor of Karnataka

Shekhara

Under Secretary to Government,
Education Department (Pre-University Education)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA Part-IVA	ಬೆಂಗಳೂರು, ಮಂಗಳವಾರ, ಸೆಪ್ಟೆಂಬರ್ ೧೮, ೨೦೧೮ (ಭಾದ್ರಪದ ೨೭, ಶಕ ವರ್ಷ ೧೯೪೦) Bengaluru, Tuesday, September 18, 2018 (Bhadrapada 27, Shaka Varsha 1940)	ನಂ. ೧೩೫೦ No. 1350
---------------------	--	----------------------

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 66 ಸೇವನೆ 2018, ಬೆಂಗಳೂರು, ದಿನಾಂಕ: 18.09.2018

ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು, 2012ರ ನಿಯಮ 1ರ ಉಪ ನಿಯಮ 3ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆ ಇಲಾಖೆಗೆ ಸಂಬಂಧಿಸಿದ ಈ ಕೆಳಕಂಡ ಗ್ರೂಪ್ “ಸಿ” ಹುದ್ದೆಗಳಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಿಂದ ವಿನಾಯಿತಿ ನೀಡಿ ಅಧಿಸೂಚಿಸಿದೆ:-

“ಬಡ್ತಿ ಹೊಂದಿದ ಅಗ್ರಕಾರ್ಮಿಕರು, ಲೈನೋಮೋನೋ ಆಪರೇಟರ್, ಹಿರಿಯ ಆಫ್‌ಸೆಟ್ ಮುದ್ರಕರು, ಎಲೆಕ್ಟ್ರಿಷಿಯನ್, ಮೆಕಾನಿಕಲ್ ಫೋರ್‌ಮನ್, ಪ್ರೋಸಸ್ ಆಪರೇಟರ್, ಹಿರಿಯ ಅಕ್ಷರ ಸಂಯೋಜಕರು, ಹಿರಿಯ ಬೈಂಡರ್, ಸೀನಿಯರ್ ಪ್ಲೇಟ್ ಮೇಕರ್, ಹಿರಿಯ ಯಂತ್ರ ಚಾಲಕರು, ಮುಖ್ಯ ಸಮಯ ಪಾಲಕರು, ಹೆಡ್ ಕ್ಯಾಪ್ಟನ್, ಆಫ್‌ಸೆಟ್ ಮುದ್ರಕರು, ವೈರ್‌ಮನ್, ಮೆಕಾನಿಕಲ್, ಹೆಡ್ ಕಾರ್ಪೆಂಟರ್, ಸೀನಿಯರ್ ಕಾರ್ಪೆಂಟರ್, ಕ್ಯಾಪ್ಟನ್, ಯಂತ್ರ ಚಾಲಕರು, ಕಾರ್ಪೆಂಟರ್, ಪ್ಲೇಟ್ ಮೇಕರ್, ಸಮಯ ಪಾಲಕರು, ರಬ್ಬರ್ ಸ್ಟಾಂಪ್ ಕ್ಯಾಪ್ಟನ್, ಅಸಿಸ್ಟೆಂಟ್ ಮೆಕಾನಿಕಲ್, ಅಕ್ಷರ ಸಂಯೋಜಕರು, ಬೈಂಡರ್, ಸಹಾಯಕ ಆಫ್‌ಸೆಟ್ ಮುದ್ರಕರು, ಹೆಡ್ ಪ್ರಾಕ್ಟರ್.”

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಗಾಯತ್ರಿ ಎಂ.ಆರ್.

ಸರ್ಕಾರದ ಅಧೀನ ಕಾರ್ಯದರ್ಶಿ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
(ಸೇವಾ ನಿಯಮಗಳು-1)

**PERSONNEL AND ADMINISTRATIVE REFORMS SECRETARIAT
NOTIFICATION**

No. DPAR 66 SCR 2018, Bengaluru, Dated: 18.09.2018

In exercise of the powers conferred by Sub-rule 3 of Rule 1 of the Karnataka Civil Services (Computer Literacy Test) Rules, 2012, the Government of Karnataka hereby notifies the following Group-C posts relating to the Department Of Printing, Stationary and Publications, to be exempted from Computer Literacy Test:-

“Promoted Foremen, Linomono Operators, Senior Offset Printers, Electricians, Mechanical Foremen, Process Operators, Senior Compositors, Senior Binders, Senior Plate Makers, Senior Machine Minders, Senior Time Keepers, Head Casters, Offset Printers, WireMen, Mechanics, Head Carpenters, Senior Carpenters, Casters, Machine Minders, Carpenters, Plate Makers, Time Keepers, Rubber Stamp Casters, Assistant Mechanics, Compositors, Binders, Assistant Offset Printers, Head Packers.”

By Order and in the name of the Governor of Karnataka

Gayathri. M.R.

Under Secretary to Government
Department of Personnel and Administrative Reforms
(Service Rules-1).



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA Part-IVA	ಬೆಂಗಳೂರು, ಬುಧವಾರ, ಸೆಪ್ಟೆಂಬರ್ ೧೯, ೨೦೧೮ (ಭಾದ್ರಪದ ೨೮, ಶಕ ವರ್ಷ ೧೯೪೦) Bengaluru, Wednesday, September 19, 2018 (Bhadrapada 28, Shaka Varsha 1940)	ನಂ. ೧೩೫೧ No. 1351
---------------------	---	----------------------

FINANCE SECRETARIAT

NOTIFICATION

No. FD 37 CSL 2018, Bengaluru, dated: 17.09 .2018.

In exercise of the powers conferred by sub-section (1) of section 8-A of the Karnataka Sales Tax Act, 1957 (Karnataka Act 25 of 1957), read with Section 21 of Karnataka General Clauses Act, 1899(Karnataka Act III of 1899), and in supersession of the Notification No. FD 37 CSL 2018, dated 13.7.2018 published in Part IV-A of the Karnataka Gazette, Extra-ordinary No.954 dated 13th July 2018, the Government of Karnataka hereby reduces the tax payable by a dealer under Section 5 of the said Act on the sale of goods specified in column (2) of the table below to the rate mentioned in the corresponding entries in column (3) thereof with effect from the 18th day of September, 2018.-

TABLE

Sl. No.	Description of the goods	Rate of Tax
(1)	(2)	(3)
1.	Petrol	Twenty eight point seven five percent (28.75%)
2.	Aviation Fuel	Twenty-eight per cent
3.	Motor spirit not falling under Sl. Nos. 1 and 2 above	Seventeen point seven three percent (17.73%)
4.	Piped Natural Gas(PNG)	Five and one half per cent

By Order and in the name of the Governor of Karnataka,

NETRAPRABHA .M. DHAYAPULE

Under Secretary to Government (I/c),
Finance Department (C.T-1).



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA Part-IVA	ಬೆಂಗಳೂರು, ಬುಧವಾರ, ಸೆಪ್ಟೆಂಬರ್ ೧೯, ೨೦೧೮ (ಭಾದ್ರಪದ ೨೮, ಶಕ ವರ್ಷ ೧೯೪೦) Bengaluru, Wednesday, September 19, 2018 (Bhadrapada 28, Shaka Varsha 1940)	ನಂ. ೧೩೫೩ No. 1353
---------------------	---	----------------------

Office of the Commissioner of Commercial Taxes (Karnataka)
Vanijya Therige Karyalaya, Gandhinagar, Bengaluru,

NOTIFICATION (1-U/ 2018)

No. KGST.CR.01/17-18, Dated: 18.09.2018

Subject: Extension of time limit for submitting the declaration in FORM GST TRAN-1 under rule 117(1A) of the Karnataka Goods and Service Tax Rules, 2017 in certain cases

In exercise of the powers conferred by sub-rule (1A) of rule 117 of the Karnataka Goods and Services Tax Rules, 2017 read with section 168 of the Karnataka Goods and Services Tax Act, 2017, on the recommendations of the Council, the period for submitting the declaration in **FORM GST TRAN-1** is hereby extended till 31st January, 2019, for the class of registered persons who could not submit the said declaration by the due date on account of technical difficulties on the common portal and whose cases have been recommended by the Council.

SRIKAR M.S.

Commissioner of Commercial Taxes
(Karnataka) Bengaluru



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA Part-IVA	ಬೆಂಗಳೂರು, ಗುರುವಾರ, ಸೆಪ್ಟೆಂಬರ್ ೨೦, ೨೦೧೮ (ಭಾದ್ರಪದ ೨೯, ಶಕ ವರ್ಷ ೧೯೪೦) Bengaluru, Thursday, September 20, 2018 (Bhadrapada 29, Shaka Varsha 1940)	ನಂ. ೧೩೫೭ No. 1357
---------------------	---	----------------------

FINANCE SECRETARIAT

NOTIFICATION (23/2018)

No. FD 48 CSL 2017, Bengaluru, dated: 20/09/2018.

In exercise of the powers conferred by sub-section (3) of Section 11 of the Karnataka Goods and Services Tax Act, 2017 (Karnataka Act 27 of 2017), the Government of Karnataka, on the recommendations of the Council, and on being satisfied that it is necessary so to do for the purpose of clarifying the scope and applicability of the Government of Karnataka Notification (12/2017) No .FD 48 CSL 2017, dated the 29thJune, 2017, published in the Karnataka Gazette, Extraordinary, Part-IVA, No. 602, dated the 29thJune, 2017, hereby inserts the following Explanation in the said Notification, in the Table, against serial number 41, in column (3), namely:-

“Explanation.- For the purpose of this exemption, the Central Government, State Government or Union territory shall have 50 per cent. or more ownership in the entity directly or through an entity which is wholly owned by the Central Government, State Government or Union territory.”

By Order and in the name of the Governor of Karnataka,

NETRAPRABHA M. DHAYAPULE

Under Secretary to Government (I/c),
Finance Department (C.T-1).



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA Part-IVA	ಬೆಂಗಳೂರು, ಗುರುವಾರ, ಸೆಪ್ಟೆಂಬರ್ ೨೦, ೨೦೧೮ (ಭಾದ್ರಪದ ೨೯, ಶಕ ವರ್ಷ ೧೯೪೦) Bengaluru, Thursday, September 20, 2018 (Bhadrapada 29, Shaka Varsha 1940)	ನಂ. ೧೩೫೮ No. 1358
---------------------	---	----------------------

FINANCE SECRETARIAT

NOTIFICATION (20/2018)

No. FD 47 CSL 2017, Bengaluru, dated: 20/09/2018

In exercise of the powers conferred by Sub-Section (1) of Section 52 of the Karnataka Goods and Services Tax Act, 2017 (Karnataka Act 27 of 2017), the Government of Karnataka, on the recommendations of the Council, hereby notifies that every electronic commerce operator, not being an agent, shall collect an amount calculated at a rate of half per cent of the Net Value of intra-State taxable supplies made through it by other suppliers where the consideration with respect to such supplies is to be collected by the said operator.

By Order and in the name of the Governor of Karnataka,

NETRAPRABHA M. DHAYAPULE

Under Secretary to Government (I/c),
Finance Department (C.T-1).



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಜಿಲ್ಲಾ ರಾಜ್ಯ ಪತ್ರ

ಭಾಗ-IVA Part-IVA	ಬೆಂಗಳೂರು, ಶನಿವಾರ, ಸೆಪ್ಟೆಂಬರ್ ೨೨, ೨೦೧೮ (ಭಾದ್ರಪದ ೩೧, ಶಕ ವರ್ಷ ೧೯೪೦) Bengaluru, Saturday, September 22, 2018 (Bhadrapada 31, Shaka Varsha 1940)	ನಂ. ೧೩೬೦ No. 1360
---------------------	--	----------------------

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಸಿಆಸುಇ 134 ಸೇಲೋಸೇ 2014 (ಭಾ-4), ಬೆಂಗಳೂರು, ದಿನಾಂಕ: 18.09.2018

ಅಧಿಸೂಚನೆ ಸಂಖ್ಯೆ: ಸಿಆಸುಇ 134 ಸೇಲೋಸೇ 2014 (ಭಾ-4) ದಿನಾಂಕ: 11.07.2018 ರ ಕ್ರಮ ಸಂಖ್ಯೆ (1) ರಲ್ಲಿ “ಶ್ರೀ ಅನಿಲ್ ರೊನಾಲ್ಡ್ ಫರ್ನಾಂಡಿಸ್” ಎಂಬ ಹೆಸರಿನ ಬದಲಿಗೆ “ಶ್ರೀ ರೊನಾಲ್ಡ್ ಅನಿಲ್ ಫರ್ನಾಂಡಿಸ್” ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

ಸಹಿ/-

(ವಾಜುಬಾಯಿ ವಾಲಾ)

ಕರ್ನಾಟಕ ರಾಜ್ಯಪಾಲರು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಶಿವಕುಮಾರ್ ಕೆ. ಬಿ

ಸರ್ಕಾರದ ಉಪ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು).

PERSONNEL AND ADMINISTRATIVE REFORMS SECRETARIAT

CORRIGENDUM

NO.DPAR134SeLoSe 2014 (P-4), Bengaluru, dated: 18.09.2018

The name against Sl.No.1 of the Notification of even number dated 11th July, 2018 may read as “**Sri Ronald Anil Fernandes**” instead of “**Sri Anil Ronald Fernandes**”.

Sd/-

(VAJUBHAI VALA)

GOVERNOR OF KARNATAKA

By order and in the name of the Governor of Karnataka

SIVAKUMAR. K.B

Deputy Secretary to Government,

Department of Personnel and Administrative Reforms
(Services).



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಶನಿವಾರ, ಸೆಪ್ಟೆಂಬರ್ ೨೨, ೨೦೧೮ (ಭಾದ್ರಪದ ೩೧, ಶಕ ವರ್ಷ ೧೯೪೦)	ನಂ. ೧೩೬೨
Part-IVA	Bengaluru, Saturday, September 22, 2018 (Bhadrpada 31, Shaka Varsha 1940)	No. 1362

CABINET AFFAIRS AND PERSONNEL AND ADMINISTRATIVE REFORMS SECRETARIAT NOTIFICATION

No. GS 41 GOB 2018, Bengaluru, Dated: 22.09.2018

In exercise of the powers conferred by Clause (3) of Article 166 of the Constitution of India, read with rule 5 of the Karnataka Government (Transaction of Business) Rules, 1977, and in partial modification of the earlier notification of even No. dated 08-06-2018, I, VAJUBHAI VALA, Governor of Karnataka, on the advice of the Chief Minister, do hereby re-allocate with immediate effect, the business of Government, in so far as it relates to the following Minister:

Name of the Minister and Present portfolio	Portfolio re-allocated
Dr. G. Parameshwara, Deputy Chief Minister. 1. Home Department excluding Intelligence wing. 2. Subjects pertaining to Bangalore City, viz., BBMP, BDA, BWSSB, BMRDA, Directorate of Town Planning from Urban Development Department. 3. Youth Empowerment and Sports Department.	1. Home Department excluding Intelligence wing. 2. Subjects pertaining to Bangalore City, viz., BBMP, BDA, BWSSB, BMRDA, BMRCCL, Directorate of Town Planning from Urban Development Department. 3. Youth Empowerment and Sports Department.

VAJUBHAI VALA

Governor of Karnataka

By order and in the name of the Governor of Karnataka

Vijayamahantesh B.Danammanavar

Deputy Secretary to Government

D.C.A. & D.P.A.R. (State Protocol)

No.DCA 65 GAM 2018

Dated: 22nd September, 2018



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಐಶೇಷ ರಾಜ್ಯ ಪತ್ರ

ಭಾಗ-IVA Part-IVA	ಬೆಂಗಳೂರು, ಸೋಮವಾರ, ಸೆಪ್ಟೆಂಬರ್ ೨೪, ೨೦೧೮ (ಅಶ್ವಯುಜ ೨, ಶಕ ವರ್ಷ ೧೯೪೦) Bengaluru, Monday, September 24, 2018 (Ashwayuja 2, Shaka Varsha 1940)	ನಂ. ೧೩೬೩ No. 1363
---------------------	---	----------------------

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಡಿಪಿಎಆರ್ 04 ಎಆರ್‌ಬಿ 2018, ಬೆಂಗಳೂರು, ದಿನಾಂಕ: 24.09.2018

ಭಾರತ ಸಂವಿಧಾನದ 166 ನೇ ಅನುಚ್ಛೇದದ ಕಲಮು (2) ಮತ್ತು (3) ರಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ರಾಜ್ಯಪಾಲರು, ಕರ್ನಾಟಕ ಸರ್ಕಾರ (ವ್ಯವಹಾರ ಹಂಚಿಕೆ) ನಿಯಮಗಳು, 1977, ಇದಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಕೆಳಕಂಡ ನಿಯಮಗಳನ್ನು ಈ ಮೂಲಕ ರಚಿಸಿದ್ದಾರೆ. ಎಂದರೆ,-

1. ಶೀರ್ಷಿಕೆ ಮತ್ತು ಪ್ರಾರಂಭ :- 1) ಈ ನಿಯಮಗಳನ್ನು ಕರ್ನಾಟಕ ಸರ್ಕಾರ (ವ್ಯವಹಾರ ಹಂಚಿಕೆ) (ತಿದ್ದುಪಡಿ) ನಿಯಮಗಳು, 2018 ಎಂದು ಕರೆಯತಕ್ಕದ್ದು.
2) ಇವುಗಳು ದಿನಾಂಕ:17.03.2018ರಿಂದ ಪೂರ್ವಾನ್ವಯವಾಗಿ ಜಾರಿಗೆ ಬಂದಿದೆಯೆಂದು ಭಾವಿಸತಕ್ಕದ್ದು.
2. ಅನುಸೂಚಿ XXIII ಕ್ಕೆ ತಿದ್ದುಪಡಿ :- ಕರ್ನಾಟಕ ಸರ್ಕಾರ (ವ್ಯವಹಾರ ಹಂಚಿಕೆ) ನಿಯಮಗಳು, 1977ರಲ್ಲಿ ಅನುಸೂಚಿ XXIIIರ “ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ” ಶೀರ್ಷಿಕೆಯಡಿಯಲ್ಲಿ “ಎ. ಮೂಲಸೌಲಭ್ಯ ಅಭಿವೃದ್ಧಿ” ಉಪ ಶೀರ್ಷಿಕೆಯಡಿ, ಕ್ರಮ ಸಂಖ್ಯೆ.7 ಮತ್ತು ಅದಕ್ಕೆ ಸಂಬಂಧಿಸಿದ ನಮೂದುಗಳ ನಂತರ ಈ ಕೆಳಕಂಡದ್ದನ್ನು ಸೇರ್ಪಡೆ ಮಾಡತಕ್ಕದ್ದು , ಎಂದರೆ,-

“08. ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಎಸ್)”

ಸಹಿ/-

(ವಾಚುಬಾಯಿವಾಲಾ)

ಕರ್ನಾಟಕ ರಾಜ್ಯಪಾಲರು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಗಾಯತ್ರಿ ಎಂ.ಆರ್

ಸರ್ಕಾರದ ಅಧೀನ ಕಾರ್ಯದರ್ಶಿ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ

(ಸೇವಾ ನಿಯಮಗಳು-1)

PERSONNEL AND ADMINISTRATIVE REFORMS SECRETARIAT

NOTIFICATION

NO: DPAR 04 ARB 2018, Bengaluru, Dated: 24.09.2018

In exercise of the powers conferred by clauses (2) and (3) of Article 166 of Constitution of India, the Governor of Karnataka hereby makes the following rules further to amend the Karnataka Government (Allocation of Business) Rules, 1977, namely :-

1. Title and Commencement. - 1) These rules may be called the Karnataka Government (Allocation of Business) (Amendment) Rules, 2018.

2) They shall be deemed to have come into force with effect from seventeenth day of March, 2018.

2. Amendment of Schedule XXIII. - In the Karnataka Government (Allocation of Business) Rules, 1977, in SCHEDULE XXIII, under the heading “**Department of Infrastructure Development**”, under the sub-heading “**A. Infrastructure Development**”, after item number 7 and the entries relating thereto, the following shall be inserted, namely,-

“8. Karnataka State Industrial and Infrastructure Development Corporation (KSIIDC)”

Sd/-
(VAJUBHAI VALA)
GOVERNOR OF KARNATAKA.

By Order and in the name of the Governor of Karnataka

Gayathri M.R
Under Secretary to Government
Department of Personnel and
Administrative Reforms (Service Rules-1)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಮಂಗಳವಾರ, ಸೆಪ್ಟೆಂಬರ್ ೨೫, ೨೦೧೮ (ಅಶ್ವಯುಜ ೩, ಶಕ ವರ್ಷ ೧೯೪೦)	ನಂ. ೧೩೬೫
Part-IVA	Bengaluru, Tuesday, September 25, 2018 (Ashwayuja 3, Shaka Varsha 1940)	No. 1365

COMMERCE AND INDUSTRIES SECRETARIAT

NOTIFICATION

No: CI 122 MMM 2017, Bengaluru, Dated: 24.09.2018.

The draft of the following rules further to amend the Karnataka (Prevention of Illegal Mining, Transportation and Storage of Minerals) Rules, 2011, which the Government of Karnataka proposes to make in exercise of the powers conferred by section 23C of the Mines and Minerals (Development and Regulation) Act, 1957 (Central Act 67 of 1957) is hereby published for the information of all persons likely to be affected thereby and notice is hereby given that the said draft will be taken into consideration after expiry of thirty days from the date of its publication in the Official Gazette.

Any objection or suggestion which may be received by the State Government from any person with respect to the said draft rules before the expiry of the period specified above, will be considered by the State Government. Objections and suggestions may be addressed to the Secretary to Government, Commerce and Industries Department, Vikasa Soudha, Bengaluru -560 001.

RULES

1. Title and commencement.- (1) These rules may be called the Karnataka (Prevention of Illegal Mining, Transportation and Storage of Minerals) (Amendment) Rules, 2018.

(2) They shall come into force from the date of their final publication in the official Gazette.

2. Amendment of rule 3.- In the Karnataka (Prevention of Illegal Mining, Transportation and Storage of Minerals) Rules, 2011 (hereinafter referred to as the said rules), in rule 3, for sub-rule (8), the following shall be substituted, namely :-

“(8)(a) The validity of Mineral Despatch Permit issued by the lease holder or his authorized person shall be one hour for each ten kilometers of distance or fraction thereof from the date and time of issue; or

(b) validity of time allowed by the Railway Department for the rake permit shall be mentioned and followed while issuing rake permit.”

3. Amendment of rule 5.- In rule 5 of the said rules, for sub-rules (2) and (3), the following shall be substituted, namely:-

“(2) Any person having a mineral based industry shall apply for registering his industry.

(3) Every application for registration shall be in Form-13, which shall be accompanied by a registration fee of rupees ten thousand and other necessary documents.”

By Order and in the name of the Governor of Karnataka,

ANVAR BASHA

Under Secretary to Government
Commerce & Industries Department (Mines)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರಿಕೆ

ಭಾಗ-IVA Part-IVA	ಬೆಂಗಳೂರು, ಮಂಗಳವಾರ, ಸೆಪ್ಟೆಂಬರ್ ೨೫, ೨೦೧೮ (ಅಶ್ವಯುಜ ೩, ಶಕ ವರ್ಷ ೧೯೪೦) Bengaluru, Tuesday, September 25, 2018 (Ashwayuja 3, Shaka Varsha 1940)	ನಂ. ೧೩೬೬ No. 1366
---------------------	---	----------------------

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಡಿಪಿಎಆರ್ 07 ಎಆರ್‌ಬಿ 2017, ಬೆಂಗಳೂರು, ದಿನಾಂಕ:25.09.2018

ಭಾರತ ಸಂವಿಧಾನದ 166 ನೇ ಅನುಚ್ಛೇದದ ಕಲಮು (2) ಮತ್ತು (3) ರಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ರಾಜ್ಯಪಾಲರು, ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು, 1977, ಇದಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಕೆಳಕಂಡ ನಿಯಮಗಳನ್ನು ಈ ಮೂಲಕ ರಚಿಸಿದ್ದಾರೆ. ಎಂದರೆ,-

1. ಶೀರ್ಷಿಕೆ ಮತ್ತು ಪ್ರಾರಂಭ :- 1) ಈ ನಿಯಮಗಳನ್ನು ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) (ತಿದ್ದುಪಡಿ) ನಿಯಮಗಳು, 2017 ಎಂದು ಕರೆಯತಕ್ಕದ್ದು.
- 2) ಇವುಗಳು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
2. ಪದವಿನ್ಯಾಸದ ಪ್ರತಿಸ್ಥಾಪನೆ :- ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು, 1977 ರಲ್ಲಿ “ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ” ಎಂಬ ಪದಗಳು ಇರುವ ಕಡೆಗಳೆಲ್ಲೆಲ್ಲಾ “ಸಂಸದೀಯ ವ್ಯವಹಾರಗಳ ಇಲಾಖೆ” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.

ಸಹಿ/-

(ವಾಜುಬಾಯಿವಾಲಾ)

ಕರ್ನಾಟಕ ರಾಜ್ಯಪಾಲರು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಗಾಯತ್ರಿ ಎಂ.ಆರ್

ಸರ್ಕಾರದ ಅಧೀನ ಕಾರ್ಯದರ್ಶಿ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ

(ಸೇವಾ ನಿಯಮಗಳು-1)

PERSONNEL AND ADMINISTRATIVE REFORMS SECRETARIAT

NOTIFICATION

NO: DPAR 07 ARB 2017, Bengaluru, Dated: 25.09.2018

In exercise of the powers conferred by clauses (2) and (3) of Article 166 of Constitution of India, the Governor of Karnataka hereby makes the following rules further to amend the Karnataka Government (Transaction of Business) Rules, 1977, namely :-

1. Title and Commencement :- 1) These rules may be called the Karnataka Government (Transaction of Business) (Amendment) Rules, 2017.

2) They shall come into force from the date of their publication in the Official Gazette.

2. Substitution of expression:- In Karnataka Government (Transaction of Business) Rules, 1977, for the words "Department of Parliamentary Affairs and Legislation" wherever they occur, the words "Department of Parliamentary Affairs" shall be substituted.

Sd/-
(VAJUBHAI VALA)
GOVERNOR OF KARNATAKA.

By Order and in the name of the Governor of Karnataka

Gayathri M.R
Under Secretary to Government
Department of Personnel and
(Administrative Reforms (Service Rules-1)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಮಂಗಳವಾರ, ಸೆಪ್ಟೆಂಬರ್ ೨೫, ೨೦೧೮ (ಅಶ್ವಯುಜ ೩, ಶಕ ವರ್ಷ ೧೯೪೦)	ನಂ. ೧೩೬೭
Part-IVA	Bengaluru, Tuesday, September 25, 2018 (Ashwayuja 3, Shaka Varsha 1940)	No. 1367

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಡಿಪಿಎಆರ್ 09 ಎಆರ್‌ಬಿ 2017, ಬೆಂಗಳೂರು, ದಿನಾಂಕ: 25.09.2018

ಭಾರತ ಸಂವಿಧಾನದ 166 ನೇ ಅನುಚ್ಛೇದದ ಕಲಮು (2) ಮತ್ತು (3) ರಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ರಾಜ್ಯಪಾಲರು, ಕರ್ನಾಟಕ ಸರ್ಕಾರ (ವ್ಯವಹಾರ ಹಂಚಿಕೆ) ನಿಯಮಗಳು, 1977, ಇದಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಕೆಳಕಂಡ ನಿಯಮಗಳನ್ನು ಈ ಮೂಲಕ ರಚಿಸಿದ್ದಾರೆ. ಎಂದರೆ

1. ಶೀರ್ಷಿಕೆ ಮತ್ತು ಪ್ರಾರಂಭ :- 1) ಈ ನಿಯಮಗಳನ್ನು ಕರ್ನಾಟಕ ಸರ್ಕಾರ (ವ್ಯವಹಾರ ಹಂಚಿಕೆ) (ತಿದ್ದುಪಡಿ) ನಿಯಮಗಳು, 2018 ಎಂದು ಕರೆಯತಕ್ಕದ್ದು.
2) ಇವುಗಳು ದಿನಾಂಕ 29ನೇ ಜೂನ್ 2017ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರತಕ್ಕದ್ದೆಂದು ಭಾವಿಸತಕ್ಕದ್ದು.
2. ಅನುಸೂಚಿ IIಕ್ಕೆ ತಿದ್ದುಪಡಿ :- ಕರ್ನಾಟಕ ಸರ್ಕಾರ (ವ್ಯವಹಾರ ಹಂಚಿಕೆ) ನಿಯಮಗಳು, 1977ರಲ್ಲಿ ಅನುಸೂಚಿ IIರ "ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ" ಶೀರ್ಷಿಕೆಯಡಿಯಲ್ಲಿ "ಕ್ಯೂ. ಇತರೆ" ಉಪ ಶೀರ್ಷಿಕೆ ಮತ್ತು ಅದಕ್ಕೆ ಸಂಬಂಧಿಸಿದ ನಮೂದುಗಳ ನಂತರ ಈ ಕೆಳಕಂಡದ್ದನ್ನು ಸೇರ್ಪಡೆ ಮಾಡತಕ್ಕದ್ದು , ಎಂದರೆ,-

“ಆರ್. ಇ-ಆಡಳಿತ

- 1) ಇ-ಸಂಗ್ರಹಣಾ ಯೋಜನೆ
- 2) ಬೆಂಗಳೂರು ಒನ್ ಯೋಜನೆ
- 3) ಕರ್ನಾಟಕ ಒನ್ ಕೇಂದ್ರಗಳು
- 4) ಕರ್ನಾಟಕ ರಾಜ್ಯ ವಿಸ್ತೃತ ಜಾಲ ಯೋಜನೆ
- 5) ಆಧಾರ್ (ಯುಐಡಿ) ಯೋಜನೆ
- 6) ಕೆ.ಆರ್.ಡಿ.ಹೆಚ್ (ಕರ್ನಾಟಕ ರೆಸಿಡೆಂಟ್ ಡೇಟಾ ಹಬ್)
- 7) ರಾಜ್ಯ ದತ್ತ ಕೇಂದ್ರ
- 8) ಮಾನವ ಸಂಪನ್ಮೂಲ ನಿರ್ವಹಣಾ ಪದ್ಧತಿ
- 9) ಕರ್ನಾಟಕ ಸರ್ಕಾರ ಸಚಿವಾಲಯದ ಸ್ಥಳೀಯ ನಿಸ್ತಂತು ಚಾಲನೆ
- 10) ಸರ್ಕಾರದ ನಿರ್ಣಯಗಳನ್ನು ಜಾರಿಗೊಳಿಸುವ ಸಲುವಾಗಿ ಸರ್ಕಾರಿ ಆದೇಶ ಇತ್ಯಾದಿಗಳನ್ನು ಆನ್‌ಲೈನ್ ಮೂಲಕ ತಯಾರಿಸುವ, ಅನುಮೋದಿಸುವ, ದೃಢೀಕರಿಸುವ ಮತ್ತು ಹೊರಡಿಸುವ (Online Digital Government Communication) ಯೋಜನೆ
- 11) ಸಾಮರ್ಥ್ಯ ವರ್ಧನೆ (ರಾಜ್ಯ ಸರ್ಕಾರ)
- 12) ಸಾಮರ್ಥ್ಯ ವರ್ಧನೆ (ಎನ್.ಇ.ಜಿ.ಪಿ)
- 13) ಮೊಬೈಲ್ ಗೌರ್ನೆನ್ಸ್
- 14) ಇ-ಜಿಲ್ಲೆ
- 15) ಇ-ಆಡಳಿತ ಯೋಜನೆಗಳ ಅನುಮೋದನೆ

- 16) ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ, 2011
17) ಕರ್ನಾಟಕ ಸಕಾಲ ಸೇವೆಗಳ ನಿಯಮಗಳು, 2012”

ಸಹಿ/-

(ವಾಜುಬಾಯಿವಾಲಾ)

ಕರ್ನಾಟಕ ರಾಜ್ಯಪಾಲರು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಗಾಯತ್ರಿ ಎಂ.ಆರ್

ಸರ್ಕಾರದ ಅಧೀನ ಕಾರ್ಯದರ್ಶಿ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ

(ಸೇವಾ ನಿಯಮಗಳು-1)

**PERSONNEL AND ADMINISTRATIVE REFORMS SECRETARIAT
NOTIFICATION**

NO: DPAR 09 ARB 2017, Bengaluru, Dated: 25.09.2018

In exercise of the powers conferred by clauses (2) and (3) of Article 166 of Constitution of India, the Governor of Karnataka hereby makes the following rules further to amend the Karnataka Government (Allocation of Business) Rules, 1977, namely :-

1. Title and Commencement :- 1) These rules may be called the Karnataka Government (Allocation of Business) (Amendment) Rules, 2018.

2) They shall be deemed to have come into force with effect from twenty ninth day of June, 2017.

2. Amendment of Schedule II:- In the Karnataka Government (Allocation of Business) Rules, 1977, in SCHEDULE II, under the heading “**Department of Personnel and Administrative Reforms**”, after sub-heading “**Q. Miscellaneous**”, and the entries relating thereto, the following shall be inserted, namely,-

“R. e-Governance

- 1) e-Procurement Project
- 2) Bengaluru-One
- 3) Karnataka-One centres
- 4) Karnataka State Wide Area Network (KSWAN) Project
- 5) AADHAR (UID) Project
- 6) KRDH (Karnataka Resident Data Hub)
- 7) State Data Centre (SDC)
- 8) Human Resource Management System (HRMS)
- 9) Karnataka Government Secretariat LAN (SECLAN)
- 10) Online Digital Government Communication (ODGC) Project
- 11) Capacity Building (State)
- 12) Capacity Building (NEGP)
- 13) Mobile Governance
- 14) e-District
- 15) Approval of e-Governance Projects
- 16) The Karnataka Sakala Services Act, 2011
- 17) Karnataka Sakala Services Rules, 2012

Sd/-

(VAJUBHAI VALA)

GOVERNOR OF KARNATAKA.

By Order and in the name of the Governor of Karnataka

Gayathri M.R

Under Secretary to Government

Department of Personnel and

(Administrative Reforms (Service Rules-1)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಬಿಎಸ್ ರಾಜ್ಯ ಪತ್ರಿಕೆ

ಭಾಗ-IVA Part-IVA	ಬೆಂಗಳೂರು, ಮಂಗಳವಾರ, ಸೆಪ್ಟೆಂಬರ್ ೨೫, ೨೦೧೮ (ಅಶ್ವಯುಜ ೩, ಶಕ ವರ್ಷ ೧೯೪೦) Bengaluru, Tuesday, September 25, 2018 (Ashwayuja 3, Shaka Varsha 1940)	ನಂ. ೧೩೬೯ No. 1369
---------------------	---	----------------------

BRUHAT BENGALURU MAHANAGARA PALIKE
PALIKE OFFICES, N.R. SQUARE, BENGALURU-560 002

NOTIFICATION

No:AC(Advt)/PR/2232/2016-17, Dated:19-09-2018

WHEREAS, Bruhat Bengaluru Mahanagara Palike in its Council meeting held on 28-08-2018, approved the draft of “**BBMP Outdoor Signage and Public Messaging Bye-laws 2018**”, under Addl.Sub No.04(79)/2018-19, in terms of powers vested with the Corporation u/s 423 of KMC Act 1976.

WHEREAS, exercising the powers vested in me u/s 426 of KMC Act 1976, draft Bye-laws viz., “**BBMP Outdoor Signage and Public Messaging Bye-laws 2018**”, annexed to this notification, is being published in Karnataka Gazette (Extra ordinary) calling for objections from the public in general and from the concerned, within 30 days from the date of publication of the Notification in the Karnataka Gazette (Extra-ordinary).

Whereas, said draft Bye-laws have been published in Kannada and in English, prominent news papers being published from Bengaluru. The printed copies of the said draft Bye-laws have been kept for sale, not only in BBMP Central Office, but also in all the Zonal offices for meager sum of Rs.10/- per copy. The persons interested and the concerned would be at liberty to go through the draft of the said Bye-laws, and could file their objections and suggestions, either through person or through post, addressing Commissioner, Bruhat Bengaluru Mahanagara Palike, N.R.Square, Bengaluru-560 002, through e-mail: comm@bbmp.gov.in

The objections and suggestions for additions, deletions insertions and for modifications, would be taken up for consideration, before finalising “**BBMP Outdoor Signage and Public Messaging Bye-laws 2018**”.

N.MANJUNATHA PRASAD

Commissioner

Bruhat Bengaluru Mahanagara Palike
Bengaluru

**BRUHAT BENGALURU MAHANAGARA PALIKE
BBMP OUTDOOR SIGNAGE & PUBLIC MESSAGING BYE-LAWS, 2018**

1 Contents

1.Intent:	2
2.Preliminary:	2
2.1.Short title, extent and commencement	2
2.2.Objectives and Scope	2
2.3.Definitions	3
2.4.Types of Advertisements	3
2.5.Units of Display	4
3.Signage Permits	5
3.1.Sign Dimension	5
3.2.Freestanding signs	5
3.3.Awnings, Canopies, Marquees	6
3.4.Projecting Signs	7
3.5.Window signs	7
3.6.Temporary Pole Signs	7
3.7.Electronic Message Signs	7
3.8.Wall signs	7
3.9.Roof - Wall Signs	8
3.10.Vehicle signs	8
3.11.Sponsored advertisements	8
4.Design and construction standards	9
5.Legacy Display Considerations	9
6.Illumination and Dynamic Light Displays	9
7.Prohibited Signs	11
8.Enforcement	11
9.Exemptions from Permit Requirements	12
10.Approval Process	13

1.Intent:

The intent of these bye-laws is to prevent all commercial billboards and hoardings on public Right-of-ways (RoW), and to establish a comprehensive system of controls governing the display, design, construction, installation, and maintenance of outdoor signages and public messages, in order to: A. Promote the public health, safety, and welfare and ease of travel. B. Preserve local character and environment C. Protect public investment in and the character of public Right-of-ways. D. Aid in aesthetically pleasing way finding and public communication E. Reduce hazards to motorists and pedestrians travelling on the public Right-of-way. E. To improve compliance and ease of enforcement.

2.Preliminary:

2.1.Short title, extent and commencement

- 2.1.1. The BMP Advertising Bye-Laws, 2006 is replaced in full by the new bye laws titled The BBMP Outdoor Signage and Public Messaging Bye Laws, 2018
- 2.1.2. The BBMP Outdoor Signage & Public Messaging Bye-Laws shall be applicable within the jurisdiction of the Bengaluru Mahanagara Palike as notified by the Government under chapter 2 of the Karnataka Municipal Corporation Act, 1976
- 2.1.3. The BBMP Outdoor Signage & Public Messaging Bye-Laws shall come into effect from_____

2.2.Objectives and Scope

The objectives of the BBMP Outdoor Signage & Public Messaging Bye-Laws will be to:

- 2.2.1.Prohibit commercial advertisement displays in public Right -of-ways;
- 2.2.2.Promote traffic safety by minimising distractions due to signage;
- 2.2.3.Prohibit usage of materials for signage and advertisement display which are harmful to the environment – in accordance to the direction vide notification issued by the Government of Karnataka dated, 11th March, 2016;
- 2.2.4.Allow businesses with individual expression in graphics by encouraging flexibility in innovation and design;
- 2.2.5.Regulate signage which is compatible with the surrounding neighbourhood;

- 2.2.6. Maintain legibility and uniformity in design of signage and advertisement displays through regulation of size, colours and proportion;
- 2.2.7. Allowance of non-commercial signs and public messages to be displayed in all authorized signage displays.

2.3. Definitions

- 2.3.1. **“Advertisement”** means and includes any display, device or representation by word, direction, abbreviation, letter, logo, symbol, model, image, or a combination thereof sign by means of posters, billboards, hoarding, banners, temporary arches, electronic display, name boards, direction boards, pamphlets, flags, balloons or any other visible or audible media, displayed in or in view of any public place, to promote a product or service in a commercial sense under categories covered in these definitions. This does not include signage installed for the identification and naming of places, buildings and tenant business names.
- 2.3.2. **“Agency”** means an applicant who may be an individual, registered charitable organization, firm, partnership or a company incorporated under the Companies Act, 1956 enrolled with the B.B.M.P as an Outdoor Advertising Agency.
- 2.3.3. **“Authority”** means the body authorised by the Corporation, to approve, enforce, and manage all matters related to outdoor signage and public messaging, within the Corporation jurisdiction.
- 2.3.4. **“B.B.M.P”** means the Bengaluru Mahanagara Palike (BBMP) and also referred to as Bengaluru City Corporation
- 2.3.5. **“Commissioner”** means Commissioner of the Bruhat Bengaluru Mahanagara Palike (BBMP)
- 2.3.6. **“Legibility”** is the ease with which a reader can recognize individual characters and distinguish one letter from the other, especially for a motorist travelling at a certain speed.
- 2.3.7. **“Negative space”** means the space that surrounds the lettering or symbol in a signage. The proportion of letter to negative space is a fixed ratio of 40/60.
- 2.3.8. **“Prescribed Application Form”** means a format prescribed by the Commissioner on which an application for permission to erect and display signage or renew the existing permission for any signage is to be made to the B.B.M.P
- 2.3.9. **“Public Park”** means parks maintained by the State Government or Bodies under it, B.B.M.P, Bangalore Development Authority etc, for public recreation
- 2.3.10. **“Review Application”** means application in a prescribed form seeking review of an order passed by the designated officer of the BBMP on any application regarding display and erection of any signage, addressed to the Commissioner, seeking a review of the order passed.
- 2.3.11. **“Review Committee”** is a committee composed of BBMP officials, experts and local community members, appointed to evaluate, review and approve variances, appeals, and any other special considerations.
- 2.3.12. **“Signage/ signboard”** is any sign for the identification and naming of places, buildings and tenant business names. Signboards will continue to be allowed on all buildings, subject to compliance with specific requirements on unit of display, size, height and form.
- 2.3.13. **“Unit of Display”** refers to the basic unit for measuring advertising messages and may consist of letters, digits, symbols, logos or abbreviations. Explanation: each property is provided a limit on the quantity of content it may display, by issuing the number of units of display.
- 2.3.14. **“Variance”** means a change or relaxation in the ordinance which is not of material impact to the plan and does not cause public inconvenience.
- 2.3.15. **“Zone”** means the boundary defined by the Corporation, so as to locate the properties from centre to periphery, in three zones 1,2,3.

2.4. Types of Advertisements

- 2.4.1. **“Awning Sign”** means signage or lettering permitted on a sheet of canvas or other material stretched on a frame and used to keep the sun or rain off a shop window or doorway.
- 2.4.2. **“Banner Sign”** means a piece of cloth or any other flexible material, which contains self-advertisement or announcement or written matter for display in public place to attract public attention.
- 2.4.3. **“Back-Lit Sign”** means a signage of printed flexible sheet mounted in front of electrical lamps in a manner that the advertisement is illuminated from behind
- 2.4.4. **“Building Wrap Sign”** means an advertisement displayed on any building frontage using a flexible printed material usually stretched across the building frontage or on the scaffolding of a building under construction or repair or by sticking or fixing it to a glass frontage or window
- 2.4.5. **“Bus Shelter advertisement”** means an advertisement displayed on the structure of a bus shelter.
- 2.4.6. **“Canopy Sign”** means signage or lettering permitted on a roof-like projection with supports, on a sheet of canvas or other material stretched on a frame, held over a building entrance
- 2.4.7. **“Direction Boards”** means Boards put up by private/commercial establishments to indicate direction to their offices or commercial outlets, etc. for general public.
- 2.4.8. **“Dome Awnings”** means signage or lettering permitted on a sheet of canvas or other material stretched on a frame which is shaped like a dome and used to keep the sun or rain off a doorway.

- 2.4.9. **“Electronic Display”** means electronically operated advertisement display fixed on a structure. The display is obtained by the operation of an electronic or electrical device such as neon lights, LED or LCD Display, etc
- 2.4.10. **“Foot-Over Bridge advertisement”** means Advertisement displayed on the inside of pedestrian foot-over bridges
- 2.4.11. **“Gantry Sign”** means signage affixed on a gantry erected across a road and usually fabricated of metal section pillars fixed on either side of a road with a beam shaped section connecting the top of the pillars across the road with the advertisement on the face opposite to the direction of traffic.
- 2.4.12. **“Illuminated Sign”** means a signage with electrical lamps, which can be switched on at night to enable it to be illuminated making it visible even after sunset
- 2.4.13. **“Kiosk Advertisement”** means advertisement affixed on a public kiosk or booth.
- 2.4.14. **“Marquee Sign”** means signage or lettering permitted on a canopy projecting over the entrance of a building, without any columns or supports.
- 2.4.15. **“Mobile/Portable Advertisement Display”** means a double or single sided panel mounted on or behind a vehicle in a manner that it can be driven around or parked at strategic locations for a better display of an advertisement, where the primary purpose is to advertise a product or service, or to direct the public to a business or activity located on or off the premises.
- 2.4.16. **“Monument sign”** means a freestanding sign displayed on a decorative feature of brick, wood, metal or other material, which is intended to serve as an entry feature or focal point
- 2.4.17. **“Neon Display”** means a signage with neon lamps/bulbs/lights which can be switched on at night time only.
- 2.4.18. **“Non-Illuminated Signage”** means a signage which is not lit up through an external source of light directed towards it
- 2.4.19. **“Outdoor Advertising”** means advertisement displayed in the outdoor environment sometimes referred to as Out of Home Advertisements.
- 2.4.20. **“Pole display”** means a freestanding street panel, either single or double sided, erected on a single pole, that is permanently supported in a fixed location.
- 2.4.21. **“Poster”** Means sheet of paper or any other material used to advertise something for display in a public place, usually by sticking the same on a flat surface such as a wall, compound, parapet, or any other such surface.
- 2.4.22. **“Projecting Sign”** means any sign which is affixed to a main wall of a building which is used for commercial, office, industrial or entertainment purposes
- 2.4.23. **“Shop Front Sign”** means a signage either illuminated or non-illuminated displayed in front of any premises referring to any commercial or business activity carried on within the same premises.
- 2.4.24. **“Street Furniture Sponsorship Advertisement”** means advertisement displayed on public structures such as benches, dustbins, railings, and other such public property.
- 2.4.25. **“Temporary Arch Advertisement”** means advertisement on temporary structure erected across the road on specific occasions like welcoming visiting dignitaries or for display of advertisement by shops and establishments for sales promotion on or near their premises, the display not exceeding three days.
- 2.4.26. **“Temporary Pole Signage”** means temporary structures for signage erected for an event such as a political meeting, festival gathering, educational meet, sports meet or other public related non-profit functions. These shall not be permitted to be erected in any manner that includes making of holes on roads or foot paths
- 2.4.27. **“Traffic Signage”** means advertisement displayed along with a “Traffic Signs” in the city either below the traffic sign or behind but erected on the same signpost.
- 2.4.28. **“Vehicle Sign”** means any commercial advertisement stickered onto a public bus, auto rickshaw or taxi. This does not include self-promotion.
- 2.4.29. **“Wall Painting Signage”** means an advertisement displayed by painting it directly on the wall or structure of a building or any civil structure. This does not include BBMP approved artwork or beautification undertaken on walls.
- 2.4.30. **“Window Sign”** is the permissible display area in a manner that make it visible from outside. These may be illuminated and may be either static or moving mechanically. Window advertisements shall be treated on par with commercial selfadvertisement, irrespective of type.

2.5.Units of Display

- 2.5.1. “Unit of Display” refers to the basic unit for measuring signage and public messages and may consist of letters, digits, symbols, logos or abbreviations. Each property is allowed a maximum unit content it may display.
- 2.5.2. Each property is allowed to display a maximum of ten “units” of information – in the ratio of 60:40 of Kannada language : secondary language. Any unused allowance in one language, may not be transferred to the other.
- 2.5.3. Signage must display registered name, trademark, to be used only for communicating on-premise use or activity, and may not promote commercial brands.

- 2.5.4. The building number, building name, and address is to be displayed on the façade facing the main Right-of-way. The same may be repeated if the building has frontage facing additional Right-of-way
- 2.5.5. For multiple enterprises located on one premise, permissible units for each individual enterprise must be displayed on one composite signboard.
- 2.5.6. Signage permit approval barcode must be displayed prominently on the bottom right corner of individual and composite signage displays. Approval barcode is not included in unit allowance.
- 2.5.7. The below table details out the unit allowance:

Total units	10 units
Building Number	0.5 unit
Symbol/ logo/ Trademark	0.5 unit
License number	0.5 unit
Acronym	0.5 unit
Registered name of establishment in primary	Each unit = 2 words (60% of remaining units in Kannada language)
Registered name of establishment in secondary language	Name of establishment as in title in secondary language (Font cannot exceed 80 mm)

- 2.5.8. Illustrative example: a BBMP ward office will have a total of 5.5 units.
- 2.5.8.1. The main title is 2 units = Bruhat Bengaluru Mahanagara Palike (registered name)
- 2.5.8.2. Building number 502 = 0.5 units
- 2.5.8.3. BBMP logo (graphic) = 0.5 units
- 2.5.8.4. BBMP (acronym) = 0.5 units
- 2.5.8.5. Title secondary language = 2 units

3. Signage Permits

3.1. Sign Dimension

- 3.1.1. All signage dimensions, heights, areas are prescribed, bearing in mind, safe pedestrian and motorist movement, non obstruction of public Right-of-way, visibility and legibility of signage, the length of building structure facing the street, the road network and the dense nature of areas in zone 1 as defined by the BBMP.
- 3.1.2. Sign area is measured as follows
- 3.1.2.1. For signs on a background or framed area, the entire area of the background or framed area is calculated as sign area, including any material or colour forming the sign face and the background used to differentiate the sign from the structure against which it is mounted. Sign area does not include any supports or bracing.
- 3.1.2.2. The size of a free-standing sign is the total area of the street face of the display. For signs consisting of freestanding letters or logos, the sign area is calculated as the total area of each square, circle, rectangle, or triangle, or combination thereof, which encompasses each individual letter or logo. Sign area does not include any supports or bracing.
- 3.1.2.3. Window signs printed on a transparent film and affixed to the interior or exterior of a windowpane are calculated as individual letters or logos, provided that the portion of the transparent film around the perimeter of the individual letters or logos maintains 100% transparency of the window.
- 3.1.2.4. The sign area of a three-dimensional, free-form, or sculptural (non-planar) sign is calculated as 50% of the sum of the area of the four vertical sides of the smallest cube that will encompass the sign.
- 3.1.3. Sign Height
- 3.1.3.1. For freestanding signs, height is calculated as the vertical distance measured from grade adjacent to where the sign is to be installed to the highest point of the sign.

3.2. Freestanding signs

- 3.2.1. Explanation: Free-standing signs are of two types: freestanding pole signs, and monument signs
- 3.2.2. Eligible land use includes commercial, industrial, mixed use, public and semi public. A property may provide permissible documentation of use to be eligible to display signage.
- 3.2.3. Freestanding signs may be prohibited on streets if they are deemed to be detrimental to the surrounding context, or safety of the street
- 3.2.4. Only one freestanding sign is permitted per street facing property

- 3.2.5. A property must have a minimum frontage of 15 meters to be able to install a freestanding sign
- 3.2.6. Parks, open spaces, and playgrounds may install free-standing signage at a maximum sign area per sign of 5 square meters, and height of 2 meters
- 3.2.7. Commercial and mixed use in zone 1, are allowed 20 square meters, at a maximum height of 6 meters
- 3.2.8. Commercial areas in zone 2, zone 3, institutions, industries, and public utilities, are allowed maximum sign area of 6 square meters, at a maximum height of 5 meters
- 3.2.9. No part of a freestanding sign may project into, over, or otherwise encroach on a public right-of-way.
- 3.2.10. No temporary signs may be attached to the pole or base of a freestanding sign. The base or pole shall not be wrapped in any decorative material that is not an integral part of the pole structure.
- 3.2.11. Freestanding signs may be internally or externally illuminated. If externally illuminated, all light shall be directed onto the sign face.
- 3.2.12. A Freestanding signs that is 2 square meters or more in area, may not be closer than 30 meters to any other Freestanding signs which is 2 square meters or more in area.
- 3.2.13. Free standing signage with text must have a minimum ratio of 40:60 for text to negative space for purposes of legibility
- 3.2.14. A shopping centre, mall, or multi use building may have a Freestanding signs at each entry and exit to the property
- 3.2.15. A premise that displays a monument graphic as its only ground graphic may increase its size by up to 20%
- 3.2.16. A shopping centre, mall, multi-use building may exceed the area limit for Freestanding signs to 1.5 times. However individual occupants within are not permitted to use Freestanding signs
- 3.2.17. Wall display and projecting display are permitted to individual occupants of shopping centres, malls, and multi-use buildings, visible from the street but are not permitted against its frontage

3.3. Awnings, Canopies, Marquees

- 3.3.1. Awning signs shall maintain a minimum vertical clearance of 2.2 meters.
- 3.3.2. Non-residential uses are permitted awning and canopy signs. Marquees are permitted only in non-residential use. In the Zone 1, Awnings, Canopies and Marquees are limited to a maximum sign area of two square meters of sign area for every one meter of lineal building frontage.
- 3.3.3. Awning, Canopy, Marquee signs shall be made of a durable, weather-resistant material as permissible in prevailing bye laws and fire safety norms.
- 3.3.4. Awnings, Canopies, and Marquees may encroach into the public right-of-way but shall be located at least one meter from the curb line. In the Zone 1, they are permitted to be located at 0.5 meters from the curb line.
- 3.3.5. Marquees shall be erected over a building entrance and are limited to the width of the building entrance. An additional 1.5 meters on each side of the entrance doors covered by the marquee is permitted.
- 3.3.6. Marquees shall be supported solely by the building to which they are attached. No exterior columns or posts are permitted as supports.
- 3.3.7. Awning and Canopy signs may be externally illuminated and shall be focused on the printed area. Marquees may be internally illuminated.
- 3.3.8. Back-lit and waterfall awnings are prohibited. Dome awnings, are permitted only over building entryways.
- 3.3.9. Printing on all three sign types is limited to 25% of the surface area.
- 3.3.10. Awning signs are permitted lettering attached to and located above the top of a solid awning to a maximum height of 0.6 meters. Marquees are permitted lettering attached to and located above the roof of a marquee to a maximum height of 1 meter.
- 3.3.11. Support posts for Canopy shall maintain a minimum separation of 1.5 meters between posts and between the posts and any building wall.
- 3.3.12. Under-awning signs are permitted subject to the following:
 - a. Under-awning signs shall be attached to the underside of an awning. Under-awning signs shall not project beyond the awning. Under-awning signs are also permitted to be mounted under galleries or arcades.
 - b. Under-awning signs shall maintain a minimum vertical clearance of 2.2 meters.
 - c. A maximum of one under-awning sign is permitted per business establishment with frontage on the street where the awning is mounted.
 - d. Under-awning signs are limited to a maximum of two square meters.
 - e. Underawning signs shall be securely fixed to the awning with metal support
 - f. Underawning signs shall be made of material as permissible in prevailing bye laws and fire safety norms.
- 3.3.13. All marquees shall maintain a minimum vertical clearance of 2.5 meters and the roof of the marquee structure shall be erected below the second floor window sill.
- 3.3.14. The roof of a marquee shall not be used for any purpose other than to form and constitute a roof and shall be constructed of non-combustible material.
- 3.3.15. Water from the roofs of a marquee shall not drain, drip or flow onto the surface of a public right-of-way. Sufficient downspouts, drains and gutters shall be installed as part of each marquee to prevent water from the roof of the marquee from flowing onto the surface of a public right-of-way.

3.4. Projecting Signs

- 3.4.1. One projecting sign is permitted per each façade of an establishment. Projecting signs shall be above or adjacent to the building entrance.
- 3.4.2. A signage projecting more than 30 cm from the wall is to be regulated as a projecting sign
- 3.4.3. Projecting signs to clear the footpath at a min height of 2.5 meters. No projecting sign affixed to a building may project higher than the building height, including the sign support structure.
- 3.4.4. Signs may project out from the front of building on to the footpath against the building frontage, to a maximum of 1.2 meters, at least 60 cm from the curb line.
- 3.4.5. Projection of sign should be at a 90 degree angle to the wall
- 3.4.6. Projecting signs must not obstruct view of adjacent property signage. Ideally they should be located at the horizontal centre of the building.
- 3.4.7. No angles to projecting signs at building corner is permitted
- 3.4.8. No projecting sign may be secured or hung to any other sign.
- 3.4.9. Projecting signage must be attached 15 cm away from building structure
- 3.4.10. Projecting signs shall be constructed of materials as permissible in prevailing bye laws and fire safety norms. Projecting signs shall be mounted so that they are held taut between support posts.
- 3.4.11. Projecting signs must end before the window sill level of the second floor
- 3.4.12. Projecting signs may be internally or externally illuminated. If externally illuminated, all lighting shall be directed onto the sign face from above

3.5. Window signs

- 3.5.1. Window signs are permitted for all non-residential uses.
- 3.5.2. All window signs, whether temporary or permanent, are limited to no more than 25% of the surface of each window area. Window area is counted as a continuous surface until divided by an architectural or structural element. Mullions are not considered an element that divides window area.
- 3.5.3. Window signs that are internally or externally illuminated require a permit. Neon and LED window signs are permitted only in the commercial land use, in zones 1,2,3.

3.6. Temporary Pole Signs

- 3.6.1. Temporary pole signs are permitted to for all non-residential uses, including sports stadiums and grounds
- 3.6.2. All temporary pole signs shall be set back 3 meters from Right-of-way.
- 3.6.3. Only one temporary pole sign may be displayed on a lot at any one time.
- 3.6.4. Temporary pole signs are limited to a display period of 30 days and shall be removed within two days after the event. Temporary pole signs may be erected on any property, no more than three times in a year with a minimum of 30 days between events.
- 3.6.5. Temporary pole signs are limited to 2.5 square meters in area and 2 meters in height.

3.7. Electronic Message Signs

- 3.7.1. Only one electronic message sign per lot is permitted.
- 3.7.2. Each message or image displayed on an electronic message sign shall be static for a minimum of eight seconds. Any scrolling, flashing, animation, or movement of the message is prohibited.
- 3.7.3. Electronic message signs are permitted for any educational facility, place of worship, and any government facility including public safety facilities, public works facilities, and parks/playgrounds in any district. Electronic message signs are also permitted in the Central Business District commercial enterprises
- 3.7.4. Electronic message signs are permitted as part of a freestanding sign, wall sign, or marquee and are subject to the requirements for those sign types. Electronic message signs shall be integrated into the larger sign structure. Electronic message signs are limited to a maximum of 70% of the sign area of a freestanding or wall sign.
- 3.7.5. Electronic message signs cannot display any off-premises commercial advertising. Electronic display screens are prohibited.

3.8. Wall signs

- 3.8.1. Wall signs are permitted for non-residential use zoned premises in Zones 1,2,3.
- 3.8.2. The maximum size of all wall signs for a building wall is established at 2 square meter per linear meter of building wall where the wall signs will be mounted.
- 3.8.3. An additional wall sign to identify the building may be placed within the top 7 meters of the structure. The sign may not cover any fenestration or architectural features. The maximum size

is one square meter per one linear meter of building façade, measured at the roofline where the wall sign will be mounted.

- 3.8.4. Old painted signs on buildings are considered wall signs and are exempt from these requirements and deemed conforming as long as they are maintained and repainted but no new information or images may be added to the existing sign.
- 3.8.5. If a wall graphic consists of a boxed display, the total area of the display including both copy and background must be no greater than the maximum percentage of the signable area allowed. 2. If a wall graphic consists of individual cutout letters, only the total area of the imaginary rectangles contiguous to and surrounding each letter is assessed against the signable area. 3. No wall graphic may violate the architecture of the building to which it is attached. For example, boxed graphics should not cut across columns.
- 3.8.6. The base height of the wall graphic with a street frontage must be min. 2.2 meters from the ground for ease of legibility for motorists
- 3.8.7. Wall signs shall be safely and securely attached to the building wall. Wall signs shall be affixed flat against the wall and shall not project more than 40 cm from the building wall. Wall signs shall not encroach into the public right-of-way for more than 40 cm.
- 3.8.8. Wall signs may be internally or externally illuminated. If externally illuminated, all light shall be directed onto the sign face.
- 3.8.9. Wall signs shall be constructed of materials as permissible in prevailing by laws and fire safety norms.
- 3.8.10. No wall sign affixed to a building, including sign support structure, may project beyond the ends or top of the wall or higher than the roofline of the structure to which it is attached.
- 3.8.11. Wall signs are permitted on architectural appurtenances, such as chimneys or penthouses, which are part of the structure.

3.9. Roof - Wall Signs

- 3.9.1. Roof signs are permitted in non-residential land use in zones 1,2, and 3.
- 3.9.2. A maximum of one roof sign is permitted per building. Only buildings with flat roofs are permitted a roof sign.
- 3.9.3. Roof signs are limited to a maximum sign area of 12 square meters
- 3.9.4. Roof signs must begin at less than 7 meters from the ground
- 3.9.5. Roof signs are limited to a maximum height of 4 meters, as measured from the roof of the structure to the highest point of the sign, including sign structure.
- 3.9.6. A roof sign shall be set back at least three feet from the outermost walls of the roof.
- 3.9.7. Roof signs shall be safely and securely attached to the roof structure and shall not interfere with any roof access points.
- 3.9.8. Roof signs may be internally or externally illuminated and include neon or LED components.

3.10. Vehicle signs.

- 3.10.1. Signs placed or painted on parked vehicles where the primary purpose is to advertise a product or service, or to direct the public to a business or activity located on or off the premises, are prohibited. Signs painted on vehicles, trucks, or buses, which are being operated and stored in the normal course of business, such as signs located on delivery trucks, promotional vehicles, moving vans, and rental trucks, are permitted, provided that the primary purpose of such vehicles is not the display of signs, and that they are parked or stored in areas related to their use as vehicles and all vehicles are in operable condition.

3.11. Sponsored advertisements

- 3.11.1. Explanation: Specific public infrastructure may be financed by private business, philanthropies, or individuals. Sponsoring individual, institution, is permitted to display a memorial plaque containing name, date, public message. Sponsorship may expressly be in return for sponsored for advertisement rights for specific infrastructure. The following list of infrastructure is permitted sponsored advertisements:

3.11.2. Bus Shelter

- 3.11.2.1. Commercial signage sponsorship is permitted for bus shelters, not more than one bus shelter per 300 meters on the same side of Right-of-way. Permit validity is to be calculated by the Authority, based on the cost of infrastructure.
- 3.11.2.2. Advertisement to be not more than 2.5 meters height from ground up.
- 3.11.2.3. Not extending outside the roof of the bus stop.
- 3.11.2.4. Total surface coverage not more than seventy percent of the interior vertical surface of the shelter.

3.11.3. Pedestrian Bridges and Underpasses

Current contracts for advertisement rights are to be honoured. However, all future sponsored advertisement on pedestrian bridges and underpasses are permitted as follows:

- 3.11.3.1. Visibility is restricted to pedestrians, but not be intended or viewed from public Right - of-way
 - 3.11.3.2. Max surface area of signage cover is 50 % of total wall/vertical area of structure
 - 3.11.3.3. Distance between signage must be min of width of signage
 - 3.11.3.4. Signage must be min 30 cm above ground level and min 30 cm from ceiling height
 - 3.11.3.5. Signage may be back LED lit
- 3.11.4. **E-toilets:** Sponsored signage is permitted on e-toilets, with a max coverage of 25% of the surface of the e-toilet
- 3.11.5. **Public Parks, Recreation grounds signage, street furniture, Public art, stadiums and sports arenas:** Sponsorship plaque is permitted for each use, and may be individually reviewed by the Review Committee and additional relevant Authorities to ensure design and message enhances the environment

4. Design and construction standards

- 4.1 All signs shall be designed and constructed in accordance with building and fire codes.
- 4.2 All signs shall be fastened to masonry buildings so to be removable without leaving significant damage to the building façade. Attachments should be made at mortar joints, not at the surface of masonry units.
- 4.3 Glass forming any part of a sign shall be safety glass.
- 4.4 All signs attached to a building shall be installed and maintained so that wall penetrations are watertight and the structure does not exceed allowable stresses of supporting materials.
- 4.5 Supports and braces shall be designed as an integral part of the overall sign design and hidden from public view to the extent technically feasible.
- 4.6 Audio components are prohibited on any sign
- 4.7 All letters, figures, characters or representations in cut-out or irregular form, maintained in conjunction with, attached to or superimposed upon any sign shall be safely and securely built into or attached to the sign structure.
- 4.8 All electrical fixtures, devices, circuits, conduits, raceways or apparatus used to illuminate, move or project any sign shall be installed and maintained in accordance with the building code and the electrical code. Electrical permits are required for signs with an electrical component.
- 4.9 Conduits and other components of a sign illumination system shall be designed as an integral part of the overall sign structure and hidden from public view to the extent technically feasible.
- 4.10 Freestanding signs must provide landscaping in the ratio of 2.5 times the surface area of the Freestanding signs. The planting must be perennial, must be maintained, and must aesthetically frame / accentuate the Freestanding signs and frontage along it.

5. Legacy Display Considerations

- 5.1A nonconforming street self-advertisement or advertisement structure shall be brought into conformity with this policy, if it is altered, reconstructed, replaced, expanded, or relocated. A mere change in content is not an alteration or replacement for purposes of this subsection.
- 5.2 If an existing self-advertisement is in excess of the requirements under this policy, of setback, height, and size, of no more than 10%, it will be deemed as conforming. All spacing deviations from neighbouring signage, text height, text type deviations of existing self advertisements may be considered as conforming, for the specified time period of amortisation. If a change to the signage structure, or graphic is made, it shall be required to conform to all requirements under this policy.
- 5.3 The municipality will provide a certificate of conformity, and it shall be included in the Outdoor Signage Register of the municipality, bound to the protections and obligations under this policy
- 5.4 Advertisement rights on sponsored public infrastructure, paid for in good faith for, shall be alternately applied so as to be in conformity, however, existing rights may continue to be honoured for a period of up to five years, after which these rights will need to be reassigned in conformity with the new Bye-Laws, or cease to exist.

6. Illumination and Dynamic Light Displays

6.1 Explanation

A light source can be internal, external or indirect. Internal illumination is a light source concealed or contained within the graphic itself that makes the graphic visible at night by projecting light through a translucent surface. External illumination is illumination from a light source that is outside the graphic.

6.2 Lighting Plan Requirements:

Lighting approvals for Outdoor Signage and public messaging are as follows:

- 6.2.1 A plan showing all light pole locations, building-mounted lights, bollard lights, and all other lighting, with schematic wiring layout and power source connection indicated.
- 6.2.2 Specifications for luminaires and lamp types, poles, wiring, conduit, and appurtenant construction, including photographs or drawings of proposed light fixtures.
- 6.2.3 Photometric plans that show the footcandle measurement at all property lines.
- 6.2.4 Pole, luminaire, and foundation details including pole height, height of building-mounted lights, mounting height, and height of the luminaire.
- 6.2.5 Other information and data reasonably necessary to evaluate the required lighting plan.
- 6.2.6 Elevations of the site including all structures and luminaires sufficient to determine the total cut off angle of all luminaires and their relationship to abutting parcels.

6.3 Maximum lighting regulations

- 6.3.1 The maximum allowable light level at any property line is one footcandle.
- 6.3.2 No glare onto adjacent properties is permitted.

6.4 Luminaire standards

- 6.4.1 All luminaires shall be designed as cut off luminaires. Cut off luminaires are those with a cut off angle of 75 degrees or less. Cut off luminaires are subject to the following standards.
- 6.4.2 The maximum total height of a cut off luminaire, either freestanding or attached to a structure, shall be 7.5 meters. Any luminaire greater than 7.5 meters in total height requires special use approval.
- 6.4.3 A cut off luminaire shall be designed to completely shield the light source from an observer three and one-half feet above the ground at any point along an abutting property line.
- 6.4.4 For electronic message signs, the maximum brightness is limited to 5,000 units during daylight hours, and 500 nits between dusk to dawn. The sign shall have an automatic dimmer control that produces a distinct illumination change from a higher allowed illumination level to a lower allowed level for the time period between one-half hour before sunset and one-half hour after sunrise.

6.5 Illumination standards

- 6.5.1 The sign face of internally illuminated signs shall function as a filter to diffuse illumination. The sign face shall cover all internal illumination components so that no exposed bulbs or lighting components are visible.
- 6.5.2 Any sign illumination, including gooseneck reflectors, external illumination, and internal illumination, shall be designed, located, shielded, and directed to prevent the casting of glare or direct light upon roadways and surrounding properties, or the distraction of motor vehicle operators or pedestrians in the public right-of-way.
- 6.5.3 All external illumination of a sign shall concentrate the illumination upon the printed area of the sign face.
- 6.5.4 No sign illumination may be combined with reflective materials, such as mirrors, polished metal, or highly-glazed tiles, which would increase glare.
- 6.5.5 The use of neon, LED lighting, or exposed bulbs that are designed as an integral part of the sign are permitted as a sign material or sign accent only in the non-residential land use. When lit, lighting shall be continuously illuminated. Flashing neon, flashing LED lighting, or flashing exposed bulbs are prohibited. Neon, LED lighting, or exposed bulbs to outline doors and windows are prohibited.
- 6.5.6 In commercial land use, signs may be externally illuminated. Internally illuminated signs are limited to the following types: 1. Reverse channel. A method of illumination that casts a shadow of lettering or a logo on the face to which it is mounted. 2. Stencil or channel-cut. A method of illumination that lights lettering or a logo and does not light the remaining face of the sign. 3. Halo. A method of illumination that produces a halo of light surrounding lettering or a logo without illuminating the surface to which it is mounted.

6.6 Prohibited lighting

- 6.1.1. Coloured lighting may be restricted in places of heritage character
- 6.1.2. Strobe lights, moving or fixed spotlights, and floodlights are prohibited.
- 6.1.3. Flashing graphics using intermittent pulsing are prohibited.

7. Prohibited Signs

7.1. The following prohibitions apply, in permitting outdoor signage or public messaging:

- 7.1.1. Signage on telecommunication towers
- 7.1.2. All hoardings against the public Right of Way
- 7.1.3. Wall signage on buildings on sloped terrain, with visibility beyond the street with frontage
- 7.1.4. Balloon and air-infused/air-inflated signs
- 7.1.5. Abandoned signs and sign structures.
- 7.1.6. Flashing or animated signs, except permitted electronic message signs.
- 7.1.7. Illegally-affixed signs and poster signs
- 7.1.8. Moving signs, including signs intended or designed to be moved by wind or other natural elements. Clocks are exempt from this provision – however, they are not considered sponsored infrastructure.
- 7.1.9. Signs attached to light poles or directional signage or traffic poles
- 7.1.10. Off-premise signs, both permanent signs (also known as hoardings) and temporary off-premise signs. This prohibition does not include signs placed on public transit stations, bike-sharing stations, or carshare facilities when such signs are placed by the sponsors of such facilities. This prohibition does not include non-commercial message signs
- 7.1.11. Portable signs. Portable signs include both signs mounted on a wheeled structure and those mounted on a stationary structure that can be moved and is not permanently installed on a site.

7.2. Any sign that constitutes a traffic hazard is prohibited

- 7.2.1. Interfere with, obstruct the view of, or may be confused with any authorized traffic sign, signal, or device because of its position, shape, or colour, including signs illuminated in red, green, or amber colour to resemble a traffic signal.
- 7.2.2. Make use of the words STOP, LOOK, DETOUR, DANGER, CAUTION, WARNING, or any other word, phrase, symbol, or character in a manner that misleads, interferes with, or confuses traffic

7.3. Display Prohibitions

- 7.3.1. No sign may be erected in a location that violates the building code, fire code, or other applicable regulations.
- 7.3.2. Signs shall be installed as to avoid obstruction of or permanent damage to significant architectural features.
- 7.3.3. No sign may be erected on private property without prior consent of the property owner.
- 7.3.4. No sign, other than that placed by agencies of government or a sign whose placement is authorized by this section or the Authority, may be erected on public property.
- 7.3.5. No sign may be erected in a manner that obstructs access to any ingress or egress, fire escapes, or vertical pipes.

8. Enforcement

- 8.1.** Any sign placed on public property or within a public right-of-way or public easement without authorization or without a required sign permit may be removed without notice.
- 8.2.** If a sign is constructed illegally, either without a required permit or in violation of this section or previous sign regulations, the Authority may serve notice to the property owner that such sign shall be removed or the violation corrected within 30 days of notice.
- 8.3.** If the sign is not removed or the violation is not corrected within 30 days, the City may remove the sign at the property owner's expense.

9.Exemptions from Permit Requirements

The following signs and activities do not require a permit, but shall still follow the applicable requirements of this policy. No sign may be illuminated unless specifically allowed by this policy. No sign may encroach into the public right-of-way without authorised permit.

9.1. Alteration and Maintenance Operations

- 9.1.1. Changing the message of an existing changeable message sign or electronic message sign
- 9.1.2. Changing the sign face within an existing legal sign structure, provided no alterations are made to the sign structure and the sign area, sign height, or any other dimension of the sign.
- 9.1.3. Changes to type of illumination, for example, from fluorescent lighting to LED lighting.

9.2. Construction Signs

- 9.2.1. A maximum of one construction sign per street frontage for an on-premises construction project is permitted
- 9.2.2. Construction signs may be erected only after approval of a building permit, and shall be removed within 60 days of completion of construction
- 9.2.3. The construction signs are limited to 10 square meters in area and 2 meters in height if freestanding, with the exception of a construction sign in a residential district, which is limited to 4 square meters in area. Freestanding construction signs shall be set back 3 meters from any property line
- 9.2.4. advertisement on construction sites concealing facade cover is permitted only for one single, in-premise advertisement such as developer name, building name, primary commercial occupier, primary use identification

9.3. Directory Signs

- 9.3.1. A maximum of one building directory sign is permitted per public entrance
- 9.3.2. A building directory sign shall be wall-mounted and is limited to six square feet in area
- 9.3.3. A building directory sign may be externally illuminated

9.4. Government Signs

- 9.4.1. Signs placed or authorized by a government agency, including, but not limited to, traffic signs and signals, legal notices, railroad crossing signs, or signs regulating the traffic of, or giving information to, motorists, transit riders, cyclists, or pedestrians, are permitted in any number, configuration, or size in any land use zone. Such signs may be illuminated as required by the agency
- 9.4.2. signage for public institutions such as schools and hospitals

9.5.Festival decorations

- 9.5.1. Temporary festival decorations are permitted in all zones. Temporary festival decorations may be internally or externally illuminated but shall comply with the lighting standards

9.6.Memorial Plaques

- 9.6.1. Memorial plaques commemorating a historical person, event, structure, or site are permitted in any district.
- 9.6.2. A memorial plaque may be freestanding or wall-mounted and is limited to 60 square cm in area. A freestanding memorial plaque is limited to 1.2 meters in height.
- 9.6.3. External illumination of a memorial plaque is permitted.

9.7. Nameplates (residential buildings)

- 9.7.1. The nameplate shall be wall-mounted and no more than 20 square cm in area
- 9.7.2. A maximum of one nameplate indicating the name and address of a building or occupant is permitted per dwelling for all residential uses

9.8.Parking lot signs

9.8.1. Directional

- 9.8.1.1. A freestanding parking lot directional sign is limited to 1.2 meter in height and shall be three feet from any property line
- 9.8.1.2. Parking lot directional signs are permitted for each entrance/exit, driveway intersections, drive-through lanes, and similar circulation points for any parking lot, whether a principal or ancillary use
- 9.8.1.3. Parking lot directional signs are limited to 40 square cm in area.
- 9.8.1.4. Parking lot directional signs may be internally or externally illuminated.

9.8.2. Informational

- 9.8.2.1. Parking lot information signs providing information on the operation of a parking lot, such as “No Parking” or “Unauthorized Users Shall Be Towed,” are permitted as needed for any parking lot, whether a principal or ancillary use.
- 9.8.2.2. Freestanding signs are limited to two meters in height and shall be one meter from any property line.
- 9.8.2.3. Parking lot information signs are limited to one square meter in area.

9.9. Property Identification Signs

- 9.9.1. A property identification sign shall be wall-mounted and is limited to two square feet in area.
- 9.9.2. A maximum of one property identification sign identifying the property management company is permitted per building in all land use.

9.10. Real estate Signs

- 9.10.1. Real estate signs may be wall-mounted or freestanding. If freestanding, real estate signs are limited to two meters in height
- 9.10.2. A maximum of one real estate sign is permitted per street frontage in all land uses
- 9.10.3. the area is limited to 2 sqm for residential land use, 4 sqm for commercial land use, and 10 sqm for parks, industrial and public and semi public land use
- 9.10.4. all signs must be brought down within 15 days of transaction close

9.11. Scoreboards

- 9.11.1. Scoreboards, which record and display the score of a game, can be placed in the interior of stadiums and sports areas and may include such information as the name of the field or home team and advertising are permitted for all recreational fields. The score-keeping portion of the scoreboard may utilize an electronic message component.

10.Approval Process

10.1.Application

- 10.1.1. An applicant proposing to erect or display an outdoor self-advertisement/public messaging, or signage shall;
- 10.1.2. Submit separate application for each signage or advertisement and public messaging, addressing the concerned zonal territorial Approving Authority.
- 10.1.3. Submit an application in prescribed form (Form No.I), disclosing the Name, Address, Telephone number, E-mail address, PAN and GST details and the NOC of the owner of the premises, and the details of power supply if any, and as to where the street graphic is to be erected or displayed;
- 10.1.4. Submit the date on which signage/street graphic is to be erected or displayed;
- 10.1.5. Submit regarding zoning land use and the area of special character, if any in which the premises is located.
- 10.1.6. Submit the name, the address, the contact number, the E-mail address, GST details of the printer/designer/manufacturer of signage/street graphic.
- 10.1.7. Submit that on the date of application, he holds a valid and legal trade license to run a trade and that he is not in due of property tax of the building.
- 10.1.8. Any variance, from the policy, if approved, by the Approving Authority/Review Committee, the details there of.
- 10.1.9. Submit as to whether applicant, had earlier submitted such application under the present policy, for the street signage or advertisement, if so the details.
- 10.1.10. An undertaking in the prescribed form that the applicant would abide by the terms and conditions enshrined in the advertisement policy and byelaws, and in the event of default during the continuation of exhibition, then, he would be liable for prosecution and penalty.

- 10.1.11.A drawing to scale which shows;
 - 10.1.11.1. All existing street graphics displayed on the premise
 - 10.1.11.2. The location, Height and the size of the proposed signage.
 - 10.1.11.3. The items of information proposed to be displayed.
 - 10.1.11.4. The percentage of signage area covered by the proposed street graphics.
 - 10.1.11.5. Specification for the construction or display, illumination, mechanical movement, if any is to be provided.
- 10.1.12.An incomplete application or application without necessary enclosures, as specified above, shall stand rejected and file be closed.

10.2.Approval or Denial

- 10.2.1.The Joint Commissioner/Additional Commissioner (Approving Authority) of the concerned zone is empowered to grant permit for erection and display of the street signage or advertisement if application were to comply with the building byelaws and other legal requirements.
- 10.2.2. Approving Authority while permitting, to ensure that regulation for the street signage and advertisement are in consonance with this policy and any variance that has been granted, else to reject.
- 10.2.3. Approving Authority while permitting, to satisfy that the application could be considered in view of any special regulations that have been adopted for designated area of special consideration.
- 10.2.4.If the Approving Authority were not to approve a permit, he/she shall state the reasons for denial in writing, in the notesheet and an appropriate endorsement to be issued to the applicant to the address mentioned in the application, disclosing the reasons for denial.
- 10.2.5. In case of rejection, the second and the subsequent applications for the street signage or advertisement is not maintainable, if the application were to disclose the same factual aspects earlier submitted.
- 10.2.6. Approving Authority shall not approve in giving permit for the street signage or advertisement, if the name of the applicant appears in the black list or the applicant were to be in due to BBMP or a habitual litigant or whose litigation is pending in court, in respect of a similar issue.
- 10.2.7. Approving Authority shall not approve in giving permit for the street signage or advertisement if, he has no territorial jurisdiction of a place where such street signage or advertisement has been proposed to be displayed.

10.3.Appeal to a Reviewing Authority

- 10.3.1. Any person considering himself aggrieved by an order of the Approving Authority and who, from the discovery of new and important matter or evidence which, after the exercise of due diligence, was not within his knowledge or could not be produced by him at the time when the order of the Approving Authority was passed or order made, or an account of some mistake or error apparent on the face of the record, or for any other sufficient reason, desires to obtain a review of the order passed or order made against him, may apply for a review of the order, before Review Committee, within 15 days from date of the order
- 10.3.2. The Review Committee after giving an opportunity of being heard to the aggrieved, shall decide within 30 days, the correctness of the orders of the Approving Authority, and to pass final and effective order.
- 10.3.3. Provided that the mere pendency of review petition shall not operate so as to extend the time prescribed in the order for removal of the street signage or advertisement to affect an action, the Commissioner or his delegated authority may have taken or proposed to be taken in respect of non compliance with his order.
- 10.3.4. Notwithstanding anything contained, in this policy, in so far as review petition is concerned, it shall not affect or abridge or curtail or contradict the powers vested in the concerned standing committee for appeals.

10.4.Fee prescription

- 10.4.1. The fee payable to obtain permit will be in accordance to the prevalent Bye Laws
- 10.4.2. The fee prescribed will be limited to self-advertising fees for signage.
- 10.4.3. Signage like name plates, door numbers, are exempt from paying the fee as long as it adheres to the maximum permissible sizes.
- 10.4.4. The prescribed fee shall vary for each zone.

10.5.Street Signage /Advertisement Review Committee

- 10.5.1. There shall be a street signage/advertisement Review Committee at the highest level, in reviewing the orders passed by the Approving Authority. Review Committee would act as first stage of appeal from an aggrieved, and also for

- removal of street signage/advertisement, namely for removal of devices which endanger safety of the public.
- 10.5.2. Review Committee shall consist of;
- 10.5.2.1. Special Commissioner(Project): Chairman.
 - 10.5.2.2. Joint Commissioner (Advertisement): Member/Secretary
 - 10.5.2.3. (Central Office)
 - 10.5.2.4. Head of the Legal Cell: Member
 - 10.5.2.5. Representative(either president or secretary): Member from a reputed Registered Local Community
 - 10.5.2.6. Institution, from the impact area.
 - 10.5.2.7. Design Expert with relevant experience in the public realm: Member
 - 10.5.2.8. The names of non official members, shall be notified by the Commissioner of BBMP, for a specific period of one year, or until removal of such member, whichever is earlier.
 - 10.5.2.9. Non official members shall have no sitting allowances.
 - 10.5.2.10. The Review Committee shall meet atleast once in a month in monitoring, advertisement related issues, including removal of unauthorized advertisement devices, particularly those affecting the safety of the public, apart from regular hearings.
 - 10.5.2.11. Review Committee may call for the records of a proceeding, held before Approving Authority, for the purpose of satisfying itself as to the correctness, legality or propriety of any order or proceeding and may, after giving a reasonable opportunity of being heard, pass such orders with respect thereto as it thinks fit.
 - 10.5.2.12. The quorum required in the meeting shall be atleast three members. The opinion of the committee shall be by majority
 - 10.5.2.13. Review Committee shall hear review petition filed against the order of Approving Authority and to dispose the petition within a period of 30 days of its filing.
 - 10.5.2.14. Review Committee is empowered to take up contentious advertisement issues, by exercising its suo moto powers, if there be any need.
 - 10.5.2.15. Every decision of the Review Committee shall be subject to the final orders to be passed by the Commissioner.
 - 10.5.2.16. The deliberations of Review Committee, in each case, shall be reduced into writing and it shall form part of the records.

10.6. Variances

The Authority may approve a Variance by designating an area for special review consideration for its particular nature, uniqueness or value to the city or community. The Authority may also consider and approve a Variance if there is an aesthetic contribution due to the signage.

- 10.6.1. There shall be a Design Review Committee consisting of;
 - 10.6.1.1. Special Commissioner(Project)
 - 10.6.1.2. Joint Commissioner (Advertisement)
 - 10.6.1.3. Chief Engineer (Project)
 - 10.6.1.4. Design Expert with relevant experience in the public realm
 - 10.6.1.5. Additional Director Town Planning (BBMP)
 - 10.6.1.6. President or secretary of a registered local community that is within the impact area
- 10.6.2. The name of non official member, shall be notified by the Commissioner of BBMP, for a specific period of one year, or until removal of such member, whichever is earlier.
- 10.6.3. Non official member shall have no sitting allowances.
- 10.6.4. The Design Review Committee shall meet as and when Variance applications are filed.
- 10.6.5. Every decision of the Design Review Committee shall be subject to the final orders to be passed by the Commissioner.
- 10.6.6. The deliberations of Design Review Committee, in each case, shall be reduced into writing and it shall form part of the records.
- 10.6.7. The inputs to Design Review Committee shall be from the community and also from the applicant.
- 10.6.8. The Design Review Committee shall take into consideration special areas consideration, special street displays, special signage review and other criteria□s.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA Part-IVA	ಬೆಂಗಳೂರು, ಬುಧವಾರ, ಸೆಪ್ಟೆಂಬರ್ ೨೬, ೨೦೧೮ (ಅಶ್ವಯುಜ ೪, ಶಕ ವರ್ಷ ೧೯೪೦) Bengaluru, Wednesday, September 26, 2018 (Ashwayuja 4, Shaka Varsha 1940)	ನಂ. ೧೩೭೦ No. 1370
---------------------	--	----------------------

ಸಾರಿಗೆ ಸಚಿವಾಲಯ

ಅಧಿಸೂಚನೆ

ಸಂ. ಸಾರಿಇ 152 ಸಾಇಪ 2016, ಬೆಂಗಳೂರು, ದಿನಾಂಕ: 26-09-2018

ಸರ್ಕಾರದ ಅಧಿಸೂಚನೆ ಸಂಖ್ಯೆ: ಸಾರಿಇ 152 ಸಾಇಪ 2016, ದಿ: 22-03-2018 ರಲ್ಲಿ ಅಖೀಯಾ ಇಕ್ರಾಮ್ ಖಿದ್‌ಮಾತೆ ಚಾರಿಟಬಲ್ ಟ್ರಸ್ಟ್, ಚಿಂತಾಮಣಿ ಹಾಗೂ ಹಜರತ್ ಬಾಬಾ ಸೈಯದ್ ಮುರುಜಾ ವಲಿ ಹಜರತ್ ಬಾಬಾ ಸೈಯದ್ ಕಾಲೇಷಾ ಮಸ್ತಾನ್ ವಲಿ ಟ್ರಸ್ಟ್, ಮುಳಬಾಗಿಲು, ಇವರುಗಳಿಗೆ ಧಾರ್ಮಿಕ ಸ್ಥಳಗಳಿಗೆ ಹೋಗಿಬರಲು ಖಾಸಗಿ ಬಸ್ಸುಗಳ ರಹದಾರಿಯನ್ನು ನೀಡುವ ಕುರಿತು ಅನುಮೋದಿತ ಸಾರಿಗೆ ಯೋಜನೆಗೆ ಮಾರ್ಪಾಡು ತರಲು ಕರಡು ಅಧಿಸೂಚನೆ ಹೊರಡಿಸಿ, ಬಾದಿತರಿಂದ ಆಕ್ಷೇಪಣೆ / ಸಲಹೆಗಳನ್ನು ಆಹ್ವಾನಿಸಲಾಗಿತ್ತು. ಈ ಸಂಬಂಧ ಸ್ವೀಕೃತವಾಗಿರುವ ಆಕ್ಷೇಪಣೆ / ಸಲಹೆಗಳನ್ನು ಆಲಿಸಿ, ಸರ್ಕಾರಕ್ಕೆ ಅಭಿಪ್ರಾಯ/ವರದಿ ನೀಡಲು ಶ್ರೀ ಎನ್.ಹೆಚ್. ಶಿವಶಂಕರ ರೆಡ್ಡಿ, ಮಾನ್ಯ ಕೃಷಿ ಸಚಿವರು, ಇವರನ್ನು ವಿಚಾರಣಾ ಪ್ರಾಧಿಕಾರವನ್ನಾಗಿ (Hearing Authority) ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ. ಬೀರೇಶ್

ಸರ್ಕಾರದ ಉಪ ಕಾರ್ಯದರ್ಶಿ,

ಸಾರಿಗೆ ಇಲಾಖೆ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA Part-IVA	ಬೆಂಗಳೂರು, ಬುಧವಾರ, ಸೆಪ್ಟೆಂಬರ್ ೨೬, ೨೦೧೮ (ಅಶ್ವಯುಜ ೪, ಶಕ ವರ್ಷ ೧೯೪೦) Bengaluru, Wednesday, September 26, 2018 (Ashwayuja 4, Shaka Varsha 1940)	ನಂ. ೧೩೭೧ No. 1371
---------------------	--	----------------------

ಸಾರಿಗೆ ಸಚಿವಾಲಯ

ವಿಚಾರಣಾ ನೋಟೀಸ್

ಸಂ. ಸಾರಿಇ 152 ಸಾಇಪ 2016, ಬೆಂಗಳೂರು, ದಿನಾಂಕ: 26-09-2018

ಸರ್ಕಾರದ ಅಧಿಸೂಚನೆ ಸಂಖ್ಯೆ: ಸಾರಿಇ 152 ಸಾಇಪ 2016, ದಿ: 22-03-2018 ರಲ್ಲಿ ಅಖೀಯಾ ಇಕ್ರಾಮ್ ಖಿದ್ಮತೆ ಚಾರಿಟಬಲ್ ಟ್ರಸ್ಟ್, ಚಿಂತಾಮಣಿ ಹಾಗೂ ಹಜರತ್ ಬಾಬಾ ಸೈಯದ್ ಮುರುಜಾ ವಲಿ ಹಜರತ್ ಬಾಬಾ ಸೈಯದ್ ಕಾಲೇಷಾ ಮಸ್ತಾನ್ ವಲಿ ಟ್ರಸ್ಟ್, ಮುಳಬಾಗಿಲು, ಇವರುಗಳಿಗೆ ಧಾರ್ಮಿಕ ಸ್ಥಳಗಳಿಗೆ ಹೋಗಿಬರಲು ಖಾಸಗಿ ಬಸ್ಸುಗಳ ರಹದಾರಿಯನ್ನು ನೀಡುವ ಕುರಿತು ಅನುಮೋದಿತ ಸಾರಿಗೆ ಯೋಜನೆಗೆ ಮಾರ್ಪಾಡು ತರಲು ಕರಡು ಅಧಿಸೂಚನೆ ಹೊರಡಿಸಿ, ಇದನ್ನು ದಿ: 26-09-2018 ರ ಕರ್ನಾಟಕ ರಾಜ್ಯ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಪ್ರಕಟಿಸಿ, ಸಾರ್ವಜನಿಕರು, ಖಾಸಗಿ ಬಸ್ ಮಾಲೀಕರು ಮತ್ತು ರಾಜ್ಯ ಸಾರಿಗೆ ಸಂಸ್ಥೆಗಳಿಂದ ಆಕ್ಷೇಪಣೆ / ಸಲಹೆಗಳನ್ನು ಆಹ್ವಾನಿಸಲಾಗಿತ್ತು. ಈ ಸಂಬಂಧ ಸ್ವೀಕೃತವಾಗಿರುವ ಆಕ್ಷೇಪಣೆ / ಸಲಹೆಗಳನ್ನು ಆಲಿಸಿ, ಸರ್ಕಾರಕ್ಕೆ ಅಭಿಪ್ರಾಯ/ವರದಿ ನೀಡಲು ಅಧಿಸೂಚನೆ ಸಂಖ್ಯೆ: ಸಾರಿಇ 152 ಸಾಇಪ 2016, ದಿ: 26-09-2018 ರಲ್ಲಿ ಶ್ರೀ ಎನ್.ಹೆಚ್. ಶಿವಶಂಕರ ರೆಡ್ಡಿ, ಮಾನ್ಯ ಕೃಷಿ ಸಚಿವರು, ಇವರನ್ನು ವಿಚಾರಣಾ ಪ್ರಾಧಿಕಾರವನ್ನಾಗಿ (Hearing Authority) ನೇಮಿಸಲಾಗಿದೆ.

ಸದರಿ ವಿಚಾರಣಾ ಪ್ರಾಧಿಕಾರಿಗಳು ದಿ: 11-10-2018 ರಂದು ಬೆಳಿಗ್ಗೆ 11.00 ಗಂಟೆಗೆ ಕೊಠಡಿ ಸಂಖ್ಯೆ: 123, 1ನೇ ಮಹಡಿ, ವಿಕಾಸಸೌಧ, ಬೆಂಗಳೂರು, ಇಲ್ಲಿ ಕರಡು ಯೋಜನೆಯ ಕುರಿತು ಸ್ವೀಕೃತವಾಗಿರುವ ಆಕ್ಷೇಪಣೆ / ಸಲಹೆಗಳನ್ನು ಆಲಿಸಲಿದ್ದಾರೆ. ಆದ್ದರಿಂದ ಸಂಬಂಧಪಟ್ಟವರು ಅಂದು ನಡೆಯಲಿರುವ ವಿಚಾರಣೆಗೆ ಹಾಜರಾಗುವಂತೆ ಈ ಪ್ರಕಟಣೆಯ ಮೂಲಕ ತಿಳಿಯಪಡಿಸಲಾಗಿದೆ.

ಕೆ. ಬೀರೇಶ್

ಸರ್ಕಾರದ ಉಪ ಕಾರ್ಯದರ್ಶಿ,

ಸಾರಿಗೆ ಇಲಾಖೆ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಗುರುವಾರ, ಸೆಪ್ಟೆಂಬರ್ ೨೭, ೨೦೧೮ (ಅಶ್ವಯುಜ ೫, ಶಕ ವರ್ಷ ೧೯೪೦)	ನಂ. ೧೩೭೨
Part-IVA	Bengaluru, Thursday, September 27, 2018 (Ashwayuja 5, Shaka Varsha 1940)	No. 1372

FINANCE SECRETARIAT

NOTIFICATION

No. FD 53 CSL 2018, Bengaluru, dated: 27/09/2018

In exercise of the powers conferred by sub-section (2) of section 174 of the Karnataka Goods and Services Tax Act, 2017 (Karnataka Act 27 of 2017), the Government of Karnataka hereby makes the following rules further to amend the Karnataka Value Added Tax Rules, 2005, namely:-

RULES

1. Title and commencement.- (1) These rules may be called the Karnataka Value Added Tax (Amendment) Rules, 2018.

(2) They shall be deemed to have come into force with effect from the 1st day of April, 2017.

2. Amendment of rule 34.- In the Karnataka Value Added Tax Rules, 2005, in rule 34, in sub-rule (3), after the second proviso, the following proviso shall be inserted, namely:-

“Provided further that the audited statement of accounts for the period from 1st April, 2017 to 30th June, 2017 where total turnover during the said period exceeds twenty five lakh rupees but less than one hundred lakh rupees shall be submitted in FORM VAT 240 to the jurisdictional Local SGST officer or SGST sub-officer appointed under the provisions of the Karnataka Goods and Services Tax Act, 2017 (Karnataka Act 27 of 2017) on or before 31st March, 2019.”

By Order and in the name of the Governor of Karnataka,

NETRAPRABHA M.DHAYAPULE

Under Secretary to Government (I/c),
Finance Department [C.T.-1].



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಶನಿವಾರ, ಸೆಪ್ಟೆಂಬರ್ ೨೯, ೨೦೧೮ (ಅಶ್ವಯುಜ ೭, ಶಕ ವರ್ಷ ೧೯೪೦)	ನಂ. ೧೩೭೪
Part-IVA	Bengaluru, Saturday, September 29, 2018 (Ashwayuja 7, Shaka Varsha 1940)	No. 1374

ಸಂಸದೀಯ ವ್ಯವಹಾರಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಂವ್ಯಾಘ ೨೨ ಶಾಸನ ೨೦೧೮, ಬೆಂಗಳೂರು, ದಿನಾಂಕ: ೨೯.೦೯.೨೦೧೮

The Karnataka Goods and Services Tax (Amendment) Ordinance, 2018 ಇದಕ್ಕೆ ೨೦೧೮ರ ಸೆಪ್ಟೆಂಬರ್ ತಿಂಗಳ ೨೯ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು ೨೦೧೮ರ ಕರ್ನಾಟಕ ಅಧ್ಯಾದೇಶ ಸಂಖ್ಯೆ: ೦೧ ಎಂಬುದಾಗಿ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಬೇಕೆಂದು ಆದೇಶಿಸಲಾಗಿದೆ.

KARNATAKA ORDINANCE NO. 01 OF 2018

THE KARNATAKA GOODS AND SERVICES TAX (AMENDMENT) ORDINANCE, 2018

(Promulgated by the Governor of Karnataka in the Sixty Ninth year of the Republic of India and First published in the Karnataka Gazette Extra-ordinary on the 29th day of September, 2018)

An Ordinance to amend the Karnataka Goods and Services Tax Act, 2017 (Karnataka Act 27 of 2017).

Whereas the Karnataka Legislative Assembly is not in session and the Honourable Governor of Karnataka is satisfied that the circumstances exist which render it necessary for him to take immediate action to promulgate the Ordinance to amend the Karnataka Goods and Services Tax Act, 2017 (Karnataka Act 27 of 2017) for the purposes hereinafter appearing

Now, therefore in exercise of the powers conferred by clause (1) of Article 213 of the Constitution of India, Hon'ble the Governor of Karnataka is pleased to promulgate the following Ordinance, namely:-

1. Short title and commencement.- (1) This Ordinance may be called the Karnataka Goods and Services Tax (Amendment) Ordinance, 2018.

(2) Save as otherwise provided, the provisions of this Ordinance shall come into force on such date as the Government may, by notification in the Official Gazette, appoint:

Provided that, different dates may be appointed for different provisions of this Ordinance and any reference in any such provision to the commencement of this Ordinance shall be construed as a reference to the coming into force of that provision.

2. Amendment of section 2.- In section 2 of the Karnataka Goods and Services Tax Act, 2017 (hereinafter referred to as the principal Act), —

(1) in clause (4), for the words “the Appellate Authority and the Appellate Tribunal”, the words, brackets and figures “the Appellate Authority, the Appellate Tribunal and the Authority referred to in sub-section (2) of section 171” shall be substituted;

(2) in clause (16), for the words “Central Board of Excise and Customs”, the words “Central Board of Indirect Taxes and Customs” shall be substituted;

(3) in clause (17), for sub-clause (h), the following sub-clause shall be substituted, namely:-

“(h) activities of a race club including by way of totalisator or a license to book maker or activities of a licensed book maker in such club; and”;

(4) clause (18) shall be omitted;

(5) in clause (35), for the word, brackets and letter “clause (c)”, the word, brackets and letter “clause (b)” shall be substituted;

(6) in clause (69), in sub-clause (f), after the word and figures “article 371”, the words, figures and letter “and article 371J” shall be inserted;

(7) in clause (102), the following Explanation shall be inserted, namely:-

“Explanation.- For the removal of doubts, it is hereby clarified that the expression “services” includes facilitating or arranging transactions in securities;”.

3. Amendment of section 7.- In section 7 of the principal Act, with effect from the 1st day of July, 2017,-

(1) in sub-section (1),-

(a) in clause (b), after the words “or furtherance of business;”, the word “and” shall be inserted and shall always be deemed to have been inserted;

(b) in clause (c), after the words “a consideration”, the word “and” shall be omitted and shall always be deemed to have been omitted;

(c) clause (d) shall be omitted and shall always be deemed to have been omitted;

(2) after sub-section (1), the following shall be inserted and shall always be deemed to have been inserted, namely:-

“(1A) where certain activities or transactions, constitute a supply in accordance with the provisions of sub-section (1), they shall be treated either as supply of goods or supply of services as referred to in Schedule II.”;

(3) in sub-section (3), for the words, brackets and figures “sub-sections (1) and (2)”, the words, brackets, figures and letter “sub-sections (1), (1A) and (2)” shall be substituted.

4. Amendment of section 9.- In section 9 of the principal Act, for sub-section (4), the following sub-section shall be substituted, namely:-

“(4) The Government may, on the recommendations of the Council, by notification, specify a class of registered persons who shall, in respect of supply of specified categories of goods or services or both received from an unregistered supplier, pay the tax on reverse charge basis as the recipient of such supply of goods or services or both, and all the provisions of this Act shall apply to such recipient as if he is the person liable for paying the tax in relation to such supply of goods or services or both.”.

5. Amendment of section 10.- In section 10 of the principal Act,—

(1) in sub-section (1), —

(a) for the words “in lieu of the tax payable by him, an amount calculated at such rate”, the words, brackets and figures “in lieu of the tax payable by him under sub-section (1) of section 9, an amount of tax calculated at such rate” shall be substituted;

(b) in the proviso, for the words “one crore rupees,”, the words “one crore and fifty lakh rupees” shall be substituted;

(c) after the proviso, the following proviso shall be inserted, namely:-

“Provided further that, a person who opts to pay tax under clause (a) or clause (b) or clause (c) may supply services (other than those referred to in clause (b) of paragraph 6 of Schedule II), of value not exceeding ten per cent. of turnover in the State in the preceding financial year or five lakh rupees, whichever is higher.”;

(2) in sub-section (2), for clause (a), the following shall be substituted, namely:-

“(a) save as provided in sub-section (1), he is not engaged in the supply of services;”.

6. Amendment of section 12.- In section 12 of the principal Act, in sub-section (2), in clause (a), the words, brackets and figure “sub-section (1) of” shall be omitted.

7. Amendment of section 13.- In section 13 of the principal Act, in sub-section (2), in clause (a) and clause (b), the words, brackets and figure “sub-section (2) of” shall be omitted.

8. Amendment of section 16.- In section 16 of the principal Act, in sub-section (2),-

(1) in clause (b), for the Explanation, the following Explanation shall be substituted, namely:-

“**Explanation.—** For the purposes of this clause, it shall be deemed that the registered person has received the goods or, as the case may be, services,-

- (i) where the goods are delivered by the supplier to a recipient or any other person on the direction of such registered person, whether acting as an agent or otherwise, before or during movement of goods, either by way of transfer of documents of title to goods or otherwise;
- (ii) where the services are provided by the supplier to any person on the direction of and on account of such registered person.”;

(2) in clause (c), for the word and figures “section 41”, the words, figures and letter “section 41 or section 43A” shall be substituted.

9. Amendment of section 17.- In section 17 of the principal Act,-

(1) in sub-section (3), the following Explanation shall be inserted, namely:-

“**Explanation.-** For the purposes of this sub-section, the expression ‘value of exempt supply’ shall not include the value of activities or transactions specified in Schedule III, except those specified in paragraph 5 of the said Schedule.”;

(2) in sub-section (5), for clauses (a) and (b), the following clauses shall be substituted, namely:-

“(a) motor vehicles for transportation of persons having approved seating capacity of not more than thirteen persons (including the driver), except when they are used for making the following taxable supplies, namely:-

- (A) further supply of such motor vehicles; or
- (B) transportation of passengers; or
- (C) imparting training on driving such motor vehicles;

(aa) vessels and aircraft except when they are used,-

(i) for making the following taxable supplies, namely:-

- (A) further supply of such vessels or aircraft; or
- (B) transportation of passengers; or
- (C) imparting training on navigating such vessels; or
- (D) imparting training on flying such aircraft;

(ii) for transportation of goods;

(ab) services of general insurance, servicing, repair and maintenance in so far as they relate to motor vehicles, vessels or aircraft referred to in clause (a) or clause (aa):

Provided that, the input tax credit in respect of such services shall be available,-

(i) where the motor vehicles, vessels or aircraft referred to in clause (a) or clause (aa) are used for the purposes specified therein;

(ii) where received by a taxable person engaged,-

(I) in the manufacture of such motor vehicles, vessels or aircraft; or

(II) in the supply of general insurance services in respect of such motor vehicles, vessels or aircraft insured by him;

(b) the following supply of goods or services or both,-

(i) food and beverages, outdoor catering, beauty treatment, health services, cosmetic and plastic surgery, leasing, renting or hiring of motor vehicles, vessels or aircraft referred to in clause (a) or clause (aa) except when used for the purposes specified therein, life insurance and health insurance:

Provided that, the input tax credit in respect of such goods or services or both shall be available where an inward supply of such goods or services or both is used by a registered person for making an outward taxable supply of the same category of goods or services or both or as an element of a taxable composite or mixed supply;

(ii) membership of a club, health and fitness centre; and

(iii) travel benefits extended to employees on vacation such as leave or home travel concession:

Provided that, the input tax credit in respect of such goods or services or both shall be available, where it is obligatory for an employer to provide to its employees under any law for the time being in force.”.

10. Amendment of section 20.- In section 20 of the principal Act in sub-section (2) in the Explanation, in clause (c), for the words and figures “under entry 84,”, the words, figures and letter “under entries 84 and 92A” shall be substituted.

11. Amendment of section 22.- In section 22 of the Principal Act,-

(1) in sub-section (1), after the proviso, the following proviso shall be inserted, namely:-

“Provided further that, where such person makes taxable supplies of goods or services or both from a special category State in respect of which the Central Government has enhanced the aggregate turnover referred to in the first proviso, he shall be liable to be registered if his aggregate turnover in a financial year exceeds the amount equivalent to such enhanced turnover.”;

(2) in the Explanation, in clause (iii), after the word “Constitution”, the words “except the State of Jammu and Kashmir and States of Arunachal Pradesh, Assam, Himachal Pradesh, Meghalaya, Sikkim and Uttarakhand” shall be inserted.

12. Amendment of section 24.- In section 24 of the Principal Act, in clause (x), after the words “commerce operator”, the words and figures “who is required to collect tax at source under section 52” shall be inserted.

13. Amendment of section 25.- In section 25 of the Principal Act,-

(1) in sub-section (1), after the proviso and before the Explanation, the following proviso shall be inserted, namely:-

"Provided further that, a person having a unit, as defined in the Special Economic Zones Act, 2005 (Central Act 28 of 2005), in a Special Economic Zone or being a Special Economic Zone developer shall have to apply for a separate registration, as distinct from his place of business located outside the Special Economic Zone in the State.";

(2) in sub-section (2), for the proviso, the following proviso shall be substituted, namely:-

"Provided that, a person having multiple places of business in the State may be granted a separate registration for each such place of business, subject to such conditions as may be prescribed.".

14. Amendment of section 29.- In section 29 of the Principal Act,-

(1) in the heading after the word "Cancellation", the words "or suspension" shall be inserted;

(2) in sub-section (1), after clause (c), the following proviso shall be inserted, namely:-

"Provided that, during pendency of the proceedings relating to cancellation of registration filed by the registered person, the registration may be suspended for such period and in such manner as may be prescribed.";

(3) in sub-section (2), after the proviso, the following proviso shall be inserted, namely:-

"Provided further that, during pendency of the proceedings relating to cancellation of registration, the proper officer may suspend the registration for such period and in such manner as may be prescribed.".

15. Amendment of section 34.- In section 34 of the Principal Act,-

(1) in sub-section (1),-

(a) for the words "Where a tax invoice has", the words "Where one or more tax invoices have" shall be substituted;

(b) for the words "a credit note", the words "one or more credit notes for supplies made in a financial year" shall be substituted;

(2) in sub-section (3),-

(a) for the words "Where a tax invoice has", the words "Where one or more tax invoices have" shall be substituted;

(b) for the words "a debit note", the words "one or more debit notes for supplies made in a financial year" shall be substituted.

16. Amendment of section 35.- In section 35 of the Principal Act, in sub-section (5), the following proviso shall be inserted, namely:-

"Provided that, nothing contained in this sub-section shall apply to any department of the Central Government or a State Government or a local authority, whose books of account are subject to audit by the Comptroller and Auditor-General of India or an auditor appointed for auditing the accounts of local authorities under any law for the time being in force.".

17. Amendment of section 39.- In section 39 of the Principal Act,-

(1) in sub-section (1),-

(a) for the words "in such form and manner as may be prescribed", the words "in such form, manner and within such time as may be prescribed" shall be substituted;

(b) the words "on or before the twentieth day of the month succeeding such calendar month or part thereof." shall be omitted;

(c) the following proviso shall be inserted, namely:-

"Provided that, the Government may, on the recommendations of the Council, notify certain classes of registered persons who shall furnish return for every quarter or part thereof, subject to such conditions and safeguards as may be specified therein.";

(2) in sub-section (7), the following proviso shall be inserted, namely:-

“Provided that, the Government may, on the recommendations of the Council, notify certain classes of registered persons who shall pay to the Government the tax due or part thereof as per the return on or before the last date on which he is required to furnish such return, subject to such conditions and safeguards as may be specified therein.”;

(3) in sub-section (9),-

(a) for the words “in the return to be furnished for the month or quarter during which such omission or incorrect particulars are noticed”, the words “in such form and manner as may be prescribed” shall be substituted;

(b) in the proviso, for the words “the end of the financial year”, the words “the end of the financial year to which such details pertain” shall be substituted.

18. Insertion of new section 43A.- After section 43 of the Principal Act, the following shall be inserted, namely:-

“43A. Procedure for furnishing return and availing input tax credit. (1) Notwithstanding anything contained in sub-section (2) of section 16, section 37 or section 38, every registered person shall in the returns furnished under sub-section (1) of section 39 verify, validate, modify or delete the details of supplies furnished by the suppliers.

(2) Notwithstanding anything contained in section 41, section 42 or section 43, the procedure for availing of input tax credit by the recipient and verification thereof shall be such as may be prescribed.

(3) The procedure for furnishing the details of outward supplies by the supplier on the common portal, for the purposes of availing input tax credit by the recipient shall be such as may be prescribed.

(4) The procedure for availing input tax credit in respect of outward supplies not furnished under sub-section (3) shall be such as may be prescribed and such procedure may include the maximum amount of the input tax credit which can be so availed, not exceeding twenty per cent. Of the input tax credit available, on the basis of details furnished by the suppliers under the said sub-section.

(5) The amount of tax specified in the outward supplies for which the details have been furnished by the supplier under sub-section (3) shall be deemed to be the tax payable by him under the provisions of the Act.

(6) The supplier and the recipient of a supply shall be jointly and severally liable to pay tax or to pay the input tax credit availed, as the case may be, in relation to outward supplies for which the details have been furnished under sub-section (3) or sub-section (4) but return thereof has not been furnished.

(7) For the purposes of sub-section (6), the recovery shall be made in such manner as may be prescribed and such procedure may provide for non-recovery of an amount of tax or input tax credit wrongly availed not exceeding one thousand rupees.

(8) The procedure, safeguards and threshold of the tax amount in relation to outward supplies, the details of which can be furnished under sub-section (3) by a registered person,-

(a) within six months of taking registration;

(b) who has defaulted in payment of tax and where such default has continued for more than two months from the due date of payment of such defaulted amount,

- shall be such as may be prescribed.”

19. Amendment of section 48.- In section 48 of the Principal Act, in sub-section (2), after the word and figures “section 45”, the words “and to perform such other functions” shall be inserted.

20. Amendment of section 49.- In section 49 of the principal Act,-

(1) in sub-section (2), for the word and figures “section 41”, the words, figures and letter “section 41 or section 43A” shall be substituted;

(2) in sub-section (5),-

(a) in clause (c), the following proviso shall be inserted, namely:-

“Provided that, the input tax credit on account of State tax shall be utilised towards payment of integrated tax only where the balance of the input tax credit on account of central tax is not available for payment of integrated tax;”

(b) in clause (d), the following proviso shall be inserted, namely:-

“Provided that, the input tax credit on account of Union territory tax shall be utilised towards payment of integrated tax only where the balance of the input tax credit on account of central tax is not available for payment of integrated tax;”

21. Insertion of new sections 49A and 49B.- After section 49 of the Principal Act, the following shall be inserted, namely:-

“49A. Utilisation of input tax credit subject to certain conditions.- Notwithstanding anything contained in section 49, the input tax credit on account of State tax shall be utilised towards payment of integrated tax or State tax, as the case may be, only after the input tax credit available on account of integrated tax has first been utilised fully towards such payment.

49B. Order of utilisation of the input tax credit.- Notwithstanding anything contained in this Chapter and subject to the provisions of clause (e) and clause (f) of sub-section (5) of section 49, the Government may, on the recommendations of the Council, prescribe the order and manner of utilisation of the input tax credit on account of integrated tax, central tax, State tax or Union territory tax, as the case may be, towards payment of any such tax.”.

22. Amendment of section 52.- In section 52 of the Principal Act, in sub-section (9), for the word and figures “section 37”, the words and figures “section 37 or section 39” shall be substituted.

23. Amendment of section 54.- In section 54 of the Principal Act,-

(1) in sub-section (8), in clause (a), for the words “zero-rated supplies” in two places where they occur, the words “export” and “exports” shall respectively be substituted;

(2) in the Explanation below sub-section (14), in clause (2),-

(a) in sub-clause (c), in item (i), after the words “foreign exchange”, the words “or in Indian rupees wherever permitted by the Reserve Bank of India” shall be inserted;

(b) for sub-clause (e), the following shall be substituted, namely:-

“(e) in the case of refund of unutilised input tax credit under clause (ii) of the first proviso to sub-section (3), the due date for furnishing of return under section 39 for the period in which such claim for refund arises;”.

24. Amendment of section 79.- In section 79 of the Principal Act, after sub-section (4), the following Explanation shall be inserted, namely:-

“Explanation.- For the purposes of this section, the word person shall include “distinct persons” as referred to in sub-section (4) or, as the case may be, sub-section (5) of section 25.”

25. Amendment of section 107.- In section 107 of the Principal Act, in sub-section (6), in clause (b), after the words “arising from the said order,”, the words “subject to a maximum of twenty-five crore rupees,” shall be inserted.

26. Amendment of section 112.- In section 112 of the Principal Act, in sub-section (8), in clause (b), after the words “arising from the said order,” the words “subject to a maximum of fifty crore rupees,” shall be inserted.

27. Amendment of section 129.- In section 129 of the Principal Act, in sub-section (6) and in proviso, for the words “seven days” occurring at both the places, the words “fourteen days” shall be substituted.

28. Amendment of section 143.- In section 143 of the Principal Act, in sub-section (1) , in clause (b), after the proviso, the following proviso shall be inserted, namely:-

“Provided further that, the period of one year and three years may, on sufficient cause being shown, be extended by the Commissioner for a further period not exceeding one year and two years respectively.”

29. Amendment of Schedule I.- In Schedule I to the Principal Act, in paragraph 4, for the words “taxable person”, the word “person” shall be substituted.

30. Amendment of Schedule II.- In Schedule II to the Principal Act, in the heading, after the word “ACTIVITIES”, the words “OR TRANSACTIONS” shall be and shall be deemed to have been inserted with effect from the 1st day of July, 2017.

31. Amendment of Schedule III.- In Schedule III to the principal Act, —

(1) after paragraph 6, but before the explanation the following paragraphs shall be inserted, namely:-

“7. Supply of goods from a place outside India to another place outside India without such goods entering into India.

8. (a) Supply of warehoused goods to any person before clearance for home consumption;

(b) Supply of goods by the consignee to any other person, by endorsement of documents of title to the goods, after the goods have been dispatched from the port of origin located outside India but before clearance for home consumption.”

(2) The Explanation shall be numbered as Explanation 1 and after Explanation 1 as so numbered, the following Explanation shall be inserted, namely:-

“Explanation 2.- For the purposes of paragraph 8, the expression “warehoused goods” shall have the same meaning as assigned to it in the Customs Act, 1962 (Central Act 52 of 1962).”

VAJUBHAI VALA
GOVERNOR OF KARNATAKA

By order and in the name of the Governor of Karnataka,

K. DWARAKANATH BABU
Secretary to Government
Department of Parliamentary Affairs



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಶನಿವಾರ, ಸೆಪ್ಟೆಂಬರ್ ೨೯, ೨೦೧೮ (ಅಶ್ವಯುಜ ೭, ಶಕ ವರ್ಷ ೧೯೪೦)	ನಂ. ೧೩೭೫
Part-IVA	Bengaluru, Saturday, September 29, 2018 (Ashwayuja 7, Shaka Varsha 1940)	No. 1375

ಸಂಸದೀಯ ವ್ಯವಹಾರಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಂವ್ಯಾಘ ೨೨ ಶಾಸನ ೨೦೧೮, ಬೆಂಗಳೂರು, ದಿನಾಂಕ: ೨೯.೦೯.೨೦೧೮

ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ಅಧ್ಯಾದೇಶ, ೨೦೧೮ ಇದಕ್ಕೆ ೨೦೧೮ರ ಸೆಪ್ಟೆಂಬರ್ ತಿಂಗಳ ೨೯ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು ೨೦೧೮ರ ಕರ್ನಾಟಕ ಅಧ್ಯಾದೇಶ ಸಂಖ್ಯೆ: ೦೧ ಎಂಬುದಾಗಿ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಬೇಕೆಂದು ಆದೇಶಿಸಲಾಗಿದೆ.

೨೦೧೮ರ ಕರ್ನಾಟಕ ಅಧ್ಯಾದೇಶ ಸಂಖ್ಯೆ ೦೧

ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ಅಧ್ಯಾದೇಶ, ೨೦೧೮

(ಭಾರತ ಗಣರಾಜ್ಯದ ಅರವತ್ತೊಂಭತ್ತನೇಯ ವರ್ಷದಲ್ಲಿ ಕರ್ನಾಟಕ ರಾಜ್ಯಪಾಲರಿಂದ ಪ್ರಖ್ಯಾಪಿತವಾಗಿ ೨೦೧೮ರ ಸೆಪ್ಟೆಂಬರ್ ೨೯ನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟವಾಗಿದೆ)

ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, ೨೦೧೭ನ್ನು (೨೦೧೭ರ ಕರ್ನಾಟಕ ಅಧಿನಿಯಮ ೨೭ ತಿದ್ದುಪಡಿ ಮಾಡುವುದಕ್ಕಾಗಿ ಒಂದು ಅಧ್ಯಾದೇಶ.

ಈಗ ಕರ್ನಾಟಕ ವಿಧಾನಸಭೆಯು ಅಧಿವೇಶನದಲ್ಲಿಲ್ಲದಿರುವುದರಿಂದ ಮತ್ತು ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, ೨೦೧೭ನ್ನು (೨೦೧೭ರ ಕರ್ನಾಟಕ ಅಧಿನಿಯಮ ೨೭) ತಿದ್ದುಪಡಿ ಮಾಡಿ ಅಧ್ಯಾದೇಶವನ್ನು ಪ್ರಖ್ಯಾಪಿಸುವುದಕ್ಕಾಗಿ ಕೂಡಲೇ ಕ್ರಮ ಕೈಗೊಳ್ಳುವುದನ್ನು ಅವಶ್ಯಗೊಳಿಸುವಂಥ ವಿದ್ಯಮಾನಗಳು ಉಂಟಾಗಿವೆ ಎಂದು ಕರ್ನಾಟಕದ ಮಾನ್ಯ ರಾಜ್ಯಪಾಲರಿಗೆ ಮನದಟ್ಟಾಗಿರುವುದರಿಂದ;

ಆದ್ದರಿಂದ, ಈಗ ಭಾರತ ಸಂವಿಧಾನದ ಅನುಚ್ಛೇದ ೨೧೩ರ ಖಂಡ (೧)ರಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕದ ಮಾನ್ಯ ರಾಜ್ಯಪಾಲರು ಈ ಕೆಳಕಂಡ ಅಧ್ಯಾದೇಶವನ್ನು ಘೋಷಿಸಲು ಹರ್ಷಿಸುತ್ತಾರೆ, ಎಂದರೆ:-

೧. ಸಂಕ್ಷಿಪ್ತ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ.- (೧) ಈ ಅಧ್ಯಾದೇಶವನ್ನು ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ಅಧ್ಯಾದೇಶ, ೨೦೧೮ ಎಂದು ಕರೆಯತಕ್ಕದ್ದು.

(೨) ಅನ್ಯಥಾ ಉಪಬಂಧಿಸಿದುದನ್ನುಳಿದು, ಈ ಅಧ್ಯಾದೇಶದ ಉಪಬಂಧಗಳು ಸರ್ಕಾರಿ ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ಸರ್ಕಾರವು ಗೊತ್ತುಪಡಿಸಬಹುದಾದ ಅಂಥ ದಿನಾಂಕದಿಂದ ಜಾರಿಗೆ ಬರತಕ್ಕದ್ದು:

ಪರಂತು, ಈ ಅಧ್ಯಾದೇಶದ ಬೇರೆ ಬೇರೆ ಉಪಬಂಧಗಳಿಗೆ ಬೇರೆ ಬೇರೆ ದಿನಾಂಕಗಳನ್ನು ನಿಗದಿಪಡಿಸಬಹುದು ಮತ್ತು ಯಾವುದೇ ಉಪಬಂಧದಲ್ಲಿ ಈ ಅಧ್ಯಾದೇಶದ ಪ್ರಾರಂಭದ ಯಾವುದೇ ಉಲ್ಲೇಖವನ್ನು ಆ ಉಪಬಂಧ ಜಾರಿಗೆ ಬಂದ ಉಲ್ಲೇಖವನ್ನಾಗಿ ಅರ್ಥೈಸತಕ್ಕದ್ದು.

2. 2ನೇ ಪ್ರಕರಣದ ತಿದ್ದುಪಡಿ.- ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, 2017ರ (ಇಲ್ಲಿ ಇನ್ನು ಮುಂದೆ ಮೂಲ ಅಧಿನಿಯಮವೆಂದು ಉಲ್ಲೇಖಿಸಲಾಗಿದೆ) 2ನೇ ಪ್ರಕರಣದಲ್ಲಿ,-

(1) ಖಂಡ (4)ರಲ್ಲಿ “ಅಪೀಲು ಪ್ರಾಧಿಕಾರ ಮತ್ತು ಅಪೀಲು ನ್ಯಾಯಾಧಿಕರಣ” ಎಂಬ ಪದಗಳಿಗೆ, “ಅಪೀಲು ಪ್ರಾಧಿಕಾರ, ಅಪೀಲು ನ್ಯಾಯಾಧಿಕರಣ ಮತ್ತು ಪ್ರಕರಣ 171ರ ಉಪ ಪ್ರಕರಣ (2)ರಲ್ಲಿ ಉಲ್ಲೇಖಿಸಲಾದ ಪ್ರಾಧಿಕಾರ” ಎಂಬ ಪದಗಳು, ಆವರಣ ಚಿಹ್ನೆಗಳು ಮತ್ತು ಸಂಖ್ಯೆಗಳನ್ನು ಪ್ರತಿಯೋಜಿಸತಕ್ಕದ್ದು;

(2) ಖಂಡ (16)ರಲ್ಲಿ “ಕೇಂದ್ರ ಅಬಕಾರಿ ಮತ್ತು ಸೀಮಾಸುಂಕ ಮಂಡಳಿ” ಎಂಬ ಪದಗಳಿಗೆ, “ಕೇಂದ್ರ ಪರೋಕ್ಷ ತೆರಿಗೆಗಳ ಮತ್ತು ಸೀಮಾಸುಂಕ ಮಂಡಳಿ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;

(3) ಖಂಡ (17)ರಲ್ಲಿ, ಉಪಖಂಡ (ಎಚ್)ಗೆ, ಈ ಕೆಳಕಂಡ ಉಪಖಂಡವನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-

“(ಎಚ್) ಟೋಟಲ್‌ಸೇಟರ್ ಮೂಲಕ ಅಥವಾ ಬುಕ್ ಮೇಕರನಿಗೆ ನೀಡಲಾದ ಪರವಾನಿಗೆಯ ಮೂಲಕವೂ ಒಳಗೊಂಡಂತೆ ರೇಸ್ ಕ್ಲಬ್‌ನ ಚಟುವಟಿಕೆಗಳು ಅಥವಾ ಅಂಥ ಕ್ಲಬ್‌ನಲ್ಲಿ ಪರವಾನಗಿ ಪಡೆದ ಬುಕ್ ಮೇಕರನ ಚಟುವಟಿಕೆಗಳು; ಮತ್ತು”;

(4) ಖಂಡ (18)ನ್ನು ಬಿಟ್ಟುಬಿಡತಕ್ಕದ್ದು;

(5) ಖಂಡ (35)ರಲ್ಲಿ “ಖಂಡ (ಸಿ)” ಎಂಬ ಪದ, ಆವರಣ ಚಿಹ್ನೆ ಮತ್ತು ಅಕ್ಷರಕ್ಕೆ, “ಖಂಡ (ಬಿ)” ಎಂಬ ಪದ, ಆವರಣ ಚಿಹ್ನೆ ಮತ್ತು ಅಕ್ಷರವನ್ನು ಪ್ರತಿಯೋಜಿಸತಕ್ಕದ್ದು;

(6) ಖಂಡ (69)ರ, ಉಪಖಂಡ (ಎಫ್)ನಲ್ಲಿ “ಅನುಚ್ಛೇದ 371” ಎಂಬ ಪದ ಮತ್ತು ಅಂಕಿಗಳ, ತರುವಾಯ “ಮತ್ತು ಅನುಚ್ಛೇದ 371ಜೆ” ಎಂಬ ಪದಗಳು, ಅಂಕಿಗಳು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು;

(7) ಖಂಡ (102)ರಲ್ಲಿ ಈ ಕೆಳಕಂಡ ವಿವರಣೆಯನ್ನು ಸೇರಿಸತಕ್ಕದ್ದು, ಎಂದರೆ:-

“ವಿವರಣೆ.-ಸಂದೇಹಗಳ ನಿವಾರಣೆಗಾಗಿ, “ಸೇವೆಗಳು” ಎಂಬ ಪದಾವಳಿಯಲ್ಲಿ ಭದ್ರತೆಗಳಲ್ಲಿನ ವ್ಯವಹಾರಗಳಿಗೆ ಅನುಕೂಲ ಅಥವಾ ವ್ಯವಸ್ಥೆ ಮಾಡಿಕೊಡುವುದನ್ನು ಒಳಗೊಳ್ಳುತ್ತದೆ ಎಂದು ಈ ಮೂಲಕ ಸ್ಪಷ್ಟೀಕರಿಸಲಾಗಿದೆ”.

3. 7ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 7ರಲ್ಲಿ 2017ರ ಜುಲೈ ಮೊದಲನೇ ದಿನದಿಂದ ಜಾರಿಗೆ ಬರುವಂತೆ,-

(1) ಉಪ ಪ್ರಕರಣ (1)ರಲ್ಲಿ,-

(ಎ) ಖಂಡ (ಬಿ)ಯಲ್ಲಿ, “ಪ್ರತಿಫಲಕ್ಕಾಗಿ ಮಾಡಿದ ಸೇವೆಗಳ ಆಮದು;” ಎಂಬ ಪದಗಳ ತರುವಾಯ “ಮತ್ತು” ಎಂಬ ಪದವನ್ನು ಸೇರಿಸತಕ್ಕದ್ದು ಮತ್ತು ಯಾವಾಗಲೂ ಸೇರಿಸಲಾಗಿದೆ ಎಂದು ಭಾವಿಸತಕ್ಕದ್ದು;

(ಬಿ) ಖಂಡ (ಸಿ)ಯಲ್ಲಿ, “ನಿರ್ದಿಷ್ಟಪಡಿಸಿದ ಚಟುವಟಿಕೆಗಳು;” ಎಂಬ ಪದಗಳ ನಂತರದ “ಮತ್ತು” ಎಂಬ ಪದವನ್ನು ಬಿಟ್ಟುಬಿಡತಕ್ಕದ್ದು ಮತ್ತು ಯಾವಾಗಲೂ ಬಿಟ್ಟುಬಿಡಲಾಗಿದೆ ಎಂದು ಭಾವಿಸತಕ್ಕದ್ದು;

(ಸಿ) ಖಂಡ (ಡಿ)ಯನ್ನು ಬಿಟ್ಟುಬಿಡತಕ್ಕದ್ದು ಮತ್ತು ಯಾವಾಗಲೂ ಬಿಟ್ಟುಬಿಡಲಾಗಿದೆ ಎಂದು ಭಾವಿಸತಕ್ಕದ್ದು;

(2) ಉಪ ಪ್ರಕರಣ (1)ರ ತರುವಾಯ, ಈ ಮುಂದಿನದನ್ನು ಸೇರಿಸತಕ್ಕದ್ದು, ಮತ್ತು ಯಾವಾಗಲೂ ಸೇರಿಸಲಾಗಿದೆ ಎಂದು ಭಾವಿಸತಕ್ಕದ್ದು, ಎಂದರೆ:-

“(1ಎ) ಕೆಲವು ಚಟುವಟಿಕೆಗಳು ಅಥವಾ ವ್ಯವಹಾರಗಳು ಉಪಪ್ರಕರಣ (1)ರ ಉಪಬಂಧಗಳಿಗೆ ಅನುಸಾರವಾಗಿ ಒಂದು ಪೂರೈಕೆ ಎಂದು ಸ್ಥಾಪಿತವಾಗುವಂತಿದ್ದಲ್ಲಿ, ಅವುಗಳನ್ನು ಅನುಸೂಚಿ II ರಲ್ಲಿ ಉಲ್ಲೇಖಿಸಿದಂತೆ ಸರಕುಗಳ ಪೂರೈಕೆ ಎಂದಾಗಲಿ ಅಥವಾ ಸೇವೆಗಳ ಪೂರೈಕೆ ಎಂದಾಗಲಿ ಪರಿಗಣಿಸತಕ್ಕದ್ದು.”;

(3) ಉಪಪ್ರಕರಣ (3)ರಲ್ಲಿ “ಉಪಪ್ರಕರಣ (1) ಮತ್ತು (2)” ಎಂಬ ಪದಗಳು, ಅವರಣ ಚಿಹ್ನೆಗಳು, ಮತ್ತು ಸಂಖ್ಯೆಗಳಿಗೆ, “ಉಪಪ್ರಕರಣ (1), (1ಎ) ಮತ್ತು (2)” ಎಂಬ ಪದಗಳು, ಅವರಣ ಚಿಹ್ನೆಗಳು, ಅಂಕಿಗಳು ಮತ್ತು ಅಕ್ಷರಗಳನ್ನು ಪ್ರತಿಯೋಜಿಸತಕ್ಕದ್ದು.

4. 9ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 9ರಲ್ಲಿ, ಉಪಪ್ರಕರಣ (4)ಕ್ಕೆ, ಈ ಮುಂದಿನ ಉಪಪ್ರಕರಣವನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-

“(4) ಒಬ್ಬ ನೋಂದಾಯಿತನಲ್ಲದ ಪೂರೈಕೆದಾರನಿಂದ, ಸ್ವೀಕರಿಸಿದ ನಿರ್ದಿಷ್ಟಪಡಿಸಿದ ವರ್ಗಗಳ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಪೂರೈಕೆಗೆ ಸಂಬಂಧಿಸಿದಂತೆ, ಅಂಥ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡನ್ನು ಸ್ವೀಕರಿಸುವವನಾಗಿ, ಅವುಗಳ ಮೇಲೆ ತೆರಿಗೆಯನ್ನು ಹಿಮ್ಮುಖ ವಿಧಿಸುವಿಕೆ ಆಧಾರದಲ್ಲಿ, ಸಂದಾಯ ಮಾಡುವಂತಹ ನೋಂದಾಯಿತ ವ್ಯಕ್ತಿಗಳ ವರ್ಗಗಳನ್ನು ಪರಿಷ್ಕೃತಿಸಿದ ಶಿಫಾರಸ್ಸಿನ ಮೇಲೆ, ಸರ್ಕಾರವು ಅಧಿಸೂಚನೆಯ ಮೂಲಕ ನಿರ್ದಿಷ್ಟಪಡಿಸಬಹುದು ಮತ್ತು ಆ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಅಂಥ ಪೂರೈಕೆಗೆ ಸಂಬಂಧಿಸಿದಂತೆ ತೆರಿಗೆಯನ್ನು ಪಾವತಿಸಲು ಬಾಧ್ಯತೆಯುಳ್ಳ ವ್ಯಕ್ತಿಯಾಗಿದ್ದರೆ ಹೇಗೋ ಹಾಗೆ ಈ ಅಧಿನಿಯಮದ ಎಲ್ಲಾ ಉಪಬಂಧಗಳು ಅಂಥ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡನ್ನು ಸ್ವೀಕರಿಸುವವನಿಗೆ ಅನ್ವಯವಾಗತಕ್ಕದ್ದು.”

5. 10ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 10ರಲ್ಲಿ,

(1) ಉಪಪ್ರಕರಣ (1)ರಲ್ಲಿ-

(ಎ) “ಸಂದಾಯ ಮಾಡಬೇಕಾದ ತೆರಿಗೆಯ ಬದಲು, ನಿಯಮಿಸಬಹುದಾದ ಅಂಥ ದರದಲ್ಲಿ ಲೆಕ್ಕಹಾಕಲಾದ” ಎಂಬ ಪದಗಳಿಗೆ “ಪ್ರಕರಣ 9ರ ಉಪಪ್ರಕರಣ (1)ರ ಅಡಿಯಲ್ಲಿ ಸಂದಾಯ ಮಾಡಬೇಕಾದ ತೆರಿಗೆಯ ಬದಲು, ನಿಯಮಿಸಬಹುದಾದ ಅಂಥ ದರದಲ್ಲಿ ಲೆಕ್ಕಹಾಕಲಾದ ತೆರಿಗೆಯ ಮೊತ್ತ” ಎಂಬ ಪದಗಳು, ಅವರಣ ಚಿಹ್ನೆಗಳು, ಮತ್ತು ಅಂಕಿಗಳನ್ನು ಪ್ರತಿಯೋಜಿಸತಕ್ಕದ್ದು;

(ಬಿ) ಪರಂತುಕದಲ್ಲಿ, “ಒಂದು ಕೋಟಿ ರೂಪಾಯಿಗಳನ್ನು” ಎಂಬ ಪದಗಳಿಗೆ “ಒಂದು ಕೋಟಿ ಐವತ್ತು ಲಕ್ಷ ರೂಪಾಯಿಗಳನ್ನು” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;

(ಸಿ) ಪರಂತುಕದ ತರುವಾಯ, ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-

“ಮತ್ತು ಪರಂತು, ಖಂಡ (ಎ) ಅಥವಾ ಖಂಡ (ಬಿ) ಅಥವಾ ಖಂಡ (ಸಿ)ಯ ಅಡಿಯಲ್ಲಿ ತೆರಿಗೆಯನ್ನು ಸಂದಾಯ ಮಾಡಲು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಯು, ಹಿಂದಿನ ಹಣಕಾಸು ವರ್ಷದಲ್ಲಿ ರಾಜ್ಯದೊಳಗಿನ ವಹಿವಾಟಿನ ಶೇಕಡ ಹತ್ತು ಅಥವಾ ಐದು ಲಕ್ಷ ರೂಪಾಯಿಗಳು, ಇವುಗಳಲ್ಲಿ ಯಾವುದು ಹೆಚ್ಚೋ, ಅದನ್ನು ಮೀರದ ಮೌಲ್ಯದ ಸೇವೆಗಳನ್ನು ಅನುಸೂಚಿ IIರ ಖಂಡಿಕೆ 6ರ ಖಂಡ (ಬಿ)ಯಲ್ಲಿ ಉಲ್ಲೇಖಿಸಿರುವವನ್ನು ಹೊರತುಪಡಿಸಿದಂತೆ ಪೂರೈಕೆ ಮಾಡಬಹುದು.”;

(2) ಉಪಪ್ರಕರಣ (2)ರಲ್ಲಿ, ಖಂಡ (ಎ)ಗೆ, ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-

“(ಎ) ಉಪಪ್ರಕರಣ (1)ರಲ್ಲಿ ಉಪಬಂಧಿಸಿದುದನ್ನುಳಿದು, ಅವನು ಸೇವೆಗಳ ಪೂರೈಕೆಯಲ್ಲಿ ತೊಡಗಿರಬಾರದು.”.

6. 12ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 12ರಲ್ಲಿ, ಉಪಪ್ರಕರಣ (2)ರಲ್ಲಿ, ಖಂಡ (ಎ)ನಲ್ಲಿ, “ಉಪಪ್ರಕರಣ (1)ರ” ಎಂಬ ಪದಗಳು, ಅವರಣ ಚಿಹ್ನೆಗಳು, ಮತ್ತು ಅಂಕಿಗಳನ್ನು ಬಿಟ್ಟುಬಿಡತಕ್ಕದ್ದು.

7. 13ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 13ರ, ಉಪಪ್ರಕರಣ (2)ರಲ್ಲಿ, ಖಂಡ(ಎ) ಮತ್ತು ಖಂಡ (ಬಿ)ಯಲ್ಲಿ “ಉಪಪ್ರಕರಣ (2)ರ” ಎಂಬ ಪದಗಳು, ಅವರಣ ಚಿಹ್ನೆಗಳು, ಮತ್ತು ಅಂಕಿಯನ್ನು ಬಿಟ್ಟುಬಿಡತಕ್ಕದ್ದು.

8. 16ನೇ ಪ್ರಕರಣದ ತಿದ್ದುಪಡಿ.-ಮೂಲ ಅಧಿನಿಯಮದ ಪ್ರಕರಣ 16ರ, ಉಪಪ್ರಕರಣ (2)ರಲ್ಲಿ,-

(1) ಖಂಡ(ಬಿ)ಯಲ್ಲಿ, ವಿವರಣೆಗೆ, ಈ ಮುಂದಿನ ವಿವರಣೆಯನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-

“ವಿವರಣೆ:- ಈ ಖಂಡದ ಉದ್ದೇಶಗಳಿಗಾಗಿ,-

(i) ಪೂರೈಕೆದಾರನಿಂದ, ಸ್ವೀಕರಿಸುವವನಿಗೆ ಅಥವಾ ಅಂತಹ ನೋಂದಾಯಿತ ವ್ಯಕ್ತಿಯ ನಿರ್ದೇಶನದ ಮೇಲೆ ಏಜೆಂಟ್ ಆಗಿಯಾದರೂ ಅಥವಾ ಅನ್ಯಥಾ ಆಗಿಯಾದರೂ ಕಾರ್ಯನಿರ್ವಹಿಸುವ ಯಾವುದೇ ವ್ಯಕ್ತಿಗೆ,

ಸರಕುಗಳ ಸಾಗಾಣಿಕೆಯ ಮುನ್ನ ಅಥವಾ ಸಮಯದಲ್ಲಿ, ಸರಕುಗಳ ಸ್ವಾಮ್ಯದ ದಸ್ತಾವೇಜುಗಳ ವರ್ಗಾವಣೆಯ ಮೂಲಕವಾಗಲಿ ಅಥವಾ ಅನ್ಯಥಾ ಆಗಲಿ, ಸರಕುಗಳನ್ನು ಬಟವಾಡೆ ಮಾಡಿದ್ದಾಗ;

(ii) ಪೂರೈಕೆದಾರನು ಯಾವುದೇ ವ್ಯಕ್ತಿಗೆ, ಅಂಥ ನೋಂದಾಯಿತ ವ್ಯಕ್ತಿಯ ಸರಕುಗಳನ್ನು ಸ್ವೀಕರಿಸಿದ್ದಾನೆಂದು ನಿರ್ದೇಶನದ ಮೇರೆಗೆ ಆತನ ಪರವಾಗಿ ಸೇವೆಗಳನ್ನು ಒದಗಿಸಿದ್ದಾಗ,

—ನೋಂದಾಯಿತ ವ್ಯಕ್ತಿಯು ಸರಕುಗಳನ್ನು ಅಥವಾ ಸಂದರ್ಭಾನುಸಾರವಾಗಿ ಸೇವೆಗಳನ್ನು ಸ್ವೀಕರಿಸಿದ್ದಾನೆಂದು ಭಾವಿಸತಕ್ಕದ್ದು;

(2) ಖಂಡ (ಸಿ)ಯಲ್ಲಿ, “ಪ್ರಕರಣ 41ರ” ಎಂಬ ಪದ ಮತ್ತು ಅಂಕಗಳಿಗೆ, “ಪ್ರಕರಣ 41ರ ಅಥವಾ ಪ್ರಕರಣ 43ಎ ಯ” ಎಂಬ ಪದಗಳು, ಅಂಕಗಳು ಮತ್ತು ಅಕ್ಷರವನ್ನು ಪ್ರತಿಯೋಜಿಸತಕ್ಕದ್ದು.

9. 17ನೇ ಪ್ರಕರಣದ ತಿದ್ದುಪಡಿ.— ಮೂಲ ಅಧಿನಿಯಮದ ಪ್ರಕರಣ 17ರಲ್ಲಿ,

(1) ಉಪಪ್ರಕರಣ (3)ರಲ್ಲಿ, ಈ ಮುಂದಿನ ವಿವರಣೆಯನ್ನು ಸೇರಿಸತಕ್ಕದ್ದು, ಎಂದರೆ:—

“ವಿವರಣೆ.— ಈ ಉಪಪ್ರಕರಣದ ಉದ್ದೇಶಗಳಿಗಾಗಿ, “ವಿನಾಯಿತಿ ಪೂರೈಕೆಯ ಮೌಲ್ಯವು” ಎಂಬ ಪದಾವಳಿಯು ಅನುಸೂಚಿ IIIರಲ್ಲಿ ನಿರ್ದಿಷ್ಟಪಡಿಸಿದ ಚಟುವಟಿಕೆಗಳ ಅಥವಾ ವ್ಯವಹಾರಗಳ ಮೌಲ್ಯವನ್ನು, ಸದರಿ ಅನುಸೂಚಿಯ ಖಂಡಿಕೆ 5ರಲ್ಲಿ ನಿರ್ದಿಷ್ಟಪಡಿಸಿದವುಗಳನ್ನು ಹೊರತುಪಡಿಸಿದಂತೆ, ಒಳಗೊಳ್ಳತಕ್ಕದ್ದಲ್ಲ.”;

(2) ಉಪಪ್ರಕರಣ (5)ರಲ್ಲಿ, ಖಂಡ (ಎ) ಮತ್ತು (ಬಿ)ಗಳಿಗೆ, ಈ ಮುಂದಿನ ಖಂಡಗಳನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:—

“(ಎ) ಹದಿಮೂರು ವ್ಯಕ್ತಿಗಳಿಗಿಂತ (ಚಾಲಕನನ್ನು ಒಳಗೊಂಡಂತೆ) ಹೆಚ್ಚಿನದಲ್ಲದ ಆಸನದ ಸಾಮರ್ಥ್ಯದ ಅನುಮೋದನೆಯನ್ನು ಹೊಂದಿರುವ, ವ್ಯಕ್ತಿಗಳ ಸಾಗಾಣಿಕೆಯ ಮೋಟಾರು ವಾಹನಗಳು, ಈ ಕೆಳಗಿನವುಗಳಿಗಾಗಿ ಕೆಳಕಂಡ ತೆರಿಗೆದಾಯಕ ಪೂರೈಕೆಗಳನ್ನು ಮಾಡಲು, ಬಳಕೆಯಾದಾಗ ಹೊರತುಪಡಿಸಿದಂತೆ, ಎಂದರೆ:—

(ಅ) ಅಂಥ ಮೋಟಾರು ವಾಹನಗಳ ಮುಂದುವರೆದ ಪೂರೈಕೆ; ಅಥವಾ

(ಆ) ಪ್ರಯಾಣಿಕರ ಸಾಗಾಣಿಕೆ; ಅಥವಾ

(ಇ) ಅಂಥ ಮೋಟಾರು ವಾಹನಗಳ ಚಾಲನಾ ತರಬೇತಿಯನ್ನು ನೀಡುವುದು;

(ಎಎ) ನೌಕೆಗಳು ಮತ್ತು ವಿಮಾನ ಈ ಕೆಳಗಿನವುಗಳಿಗಾಗಿ ಬಳಕೆಯಾದಾಗ ಹೊರತುಪಡಿಸಿದಂತೆ:—

(i) ಕೆಳಕಂಡ ತೆರಿಗೆದಾಯಕ ಪೂರೈಕೆಗಳನ್ನು ಮಾಡಲು, ಎಂದರೆ:—

(ಎ) ಅಂಥ ನೌಕೆಗಳು ಮತ್ತು ವಿಮಾನಗಳ ಮುಂದುವರೆದ ಪೂರೈಕೆ; ಅಥವಾ

(ಬಿ) ಪ್ರಯಾಣಿಕರ ಸಾಗಾಣಿಕೆ; ಅಥವಾ

(ಸಿ) ಅಂಥ ನೌಕೆಗಳ ಯಾನದ ಕೌಶಲ್ಯಗಳ ತರಬೇತಿಯನ್ನು ನೀಡುವುದು; ಅಥವಾ

(ಡಿ) ಅಂಥ ವಿಮಾನದ ಹಾರಾಟ ಕೌಶಲ್ಯಗಳ ತರಬೇತಿಯನ್ನು ನೀಡುವುದು.

(ii) ಸರಕು ಸಾಗಾಣಿಕೆಗಾಗಿ;

(ಎಬಿ) ಖಂಡ (ಎ) ಅಥವಾ ಖಂಡ(ಎಎ)ನಲ್ಲಿ ಉಲ್ಲೇಖಿಸಿರುವ ಮೋಟಾರು ವಾಹನಗಳು, ನೌಕೆಗಳು ಅಥವಾ ವಿಮಾನಗಳಿಗೆ ಸಂಬಂಧಿಸಿದುದರಷ್ಟರ ಮಟ್ಟಿಗೆ ಸಾಮಾನ್ಯ ವಿಮೆ, ಸೇವೆ ನೀಡುವಿಕೆ, ದುರಸ್ತಿ ಕಾರ್ಯ ಮತ್ತು ನಿರ್ವಹಣಾ ಸೇವೆಗಳು;

ಪರಂತು, ಅಂಥ ಸೇವೆಗಳಿಗೆ ಸಂಬಂಧಿಸಿದಂತೆ ಹೂಡುವಳಿ ತೆರಿಗೆ ಜಮೆಯು ಕೆಳಕಂಡಂತಿದ್ದಾಗ ಲಭ್ಯವಿರತಕ್ಕದ್ದು,—

(i) ಖಂಡ (ಎ) ಅಥವಾ ಖಂಡ(ಎಎ)ನಲ್ಲಿ ಉಲ್ಲೇಖಿಸಿರುವ ಮೋಟಾರು ವಾಹನಗಳು, ನೌಕೆಗಳು ಅಥವಾ ವಿಮಾನಗಳು ಅದರಲ್ಲಿ ನಿರ್ದಿಷ್ಟಪಡಿಸಿರುವ ಉದ್ದೇಶಗಳಿಗಾಗಿ ಬಳಕೆಯಾಗಿದ್ದಲ್ಲಿ;

(ii) ಕೆಳಕಂಡವುಗಳಲ್ಲಿ ತೊಡಗಿಕೊಂಡಿರುವ ತೆರಿಗೆದಾಯಕ ವ್ಯಕ್ತಿಯಿಂದ ಸ್ವೀಕೃತವಾಗಿದ್ದಲ್ಲಿ,-

(I) ಅಂಥ ಮೋಟಾರು ವಾಹನಗಳು, ನೌಕೆಗಳು ಅಥವಾ ವಿಮಾನಗಳ ತಯಾರಿಕೆಯಲ್ಲಿ; ಅಥವಾ

(II) ಆತನಿಂದ ವಿಮೆ ಮಾಡಲಾದ ಅಂಥ ಮೋಟಾರು ವಾಹನಗಳು, ನೌಕೆಗಳು ಅಥವಾ ವಿಮಾನಗಳಿಗೆ ಸಂಬಂಧಿಸಿದ ಸಾಮಾನ್ಯ ವಿಮೆಯ ಪೂರೈಕೆಯಲ್ಲಿ;

(ಬಿ) ಈ ಕೆಳಕಂಡ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಪೂರೈಕೆ:-

(i) ಆಹಾರ ಮತ್ತು ಪಾನೀಯಗಳು, ಹೊರಾಂಗಣ ಆಹಾರ ಸರಬರಾಜು, ಸೌಂದರ್ಯಚಿಕಿತ್ಸೆ, ಆರೋಗ್ಯ ಸೇವೆಗಳು, ಸೌಂದರ್ಯವರ್ಧಕ ಮತ್ತು ಸುರೂಪಿಕಾ ಶಸ್ತ್ರಚಿಕಿತ್ಸೆ (plastic surgery), ಖಂಡ (ಎ) ಅಥವಾ ಖಂಡ(ಎಎ)ನಲ್ಲಿ ಉಲ್ಲೇಖಿಸಿರುವ ಮೋಟಾರು ವಾಹನಗಳು, ನೌಕೆಗಳು ಅಥವಾ ವಿಮಾನಗಳನ್ನು ಭೋಗ್ಯಕ್ಕೆ, ಗೇಣಿಗೆ ಅಥವಾ ಬಾಡಿಗೆಗೆ ನೀಡುವುದು, ಅದರಲ್ಲಿ ನಿರ್ದಿಷ್ಟಪಡಿಸಿರುವ ಉದ್ದೇಶಗಳಿಗಾಗಿ ಬಳಕೆಯಾಗುವುದನ್ನು ಹೊರತುಪಡಿಸಿದಂತೆ, ಜೀವ ವಿಮೆ ಮತ್ತು ಆರೋಗ್ಯ ವಿಮೆ:

ಪರಂತು, ಒಬ್ಬ ನೋಂದಾಯಿತ ವ್ಯಕ್ತಿಯಿಂದ ಅಂಥ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಒಂದು ಒಳಮುಖ ಪೂರೈಕೆಯನ್ನು, ಅಂಥ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಹೊರಮುಖ ತೆರಿಗೆದಾಯಕ ಪೂರೈಕೆಯನ್ನು ಮಾಡಲು ಅಥವಾ ತೆರಿಗೆದಾಯಕ ಸಂಯುಕ್ತ ಅಥವಾ ಮಿಶ್ರ ಪೂರೈಕೆಯ ಭಾಗವಾಗಿ ಬಳಸಿದಲ್ಲಿ, ಅಂಥ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡಕ್ಕೆ ಸಂಬಂಧಿಸಿದಂತೆ ಹೂಡುವಳಿ ತೆರಿಗೆ ಜಮೆ ಲಭ್ಯವಿರತಕ್ಕದ್ದು;

(ii) ಒಂದು ಕ್ಲಬ್, ಆರೋಗ್ಯ ಹಾಗೂ ಫಿಟ್ನೆಸ್ ಕೇಂದ್ರದ ಸದಸ್ಯತ್ವ;

(iii) ರಜೆಯಲ್ಲಿರುವ ಉದ್ಯೋಗಿಗಳಿಗೆ ನೀಡಲಾದ ರಜೆ ಪ್ರಯಾಣದ ರಿಯಾಯಿತಿ ಅಥವಾ ಸ್ವಗ್ರಾಮ ಪ್ರಯಾಣ ರಿಯಾಯಿತಿಯಂತಹ ಪ್ರಯಾಣದ ಅನುಕೂಲತೆಗಳು:

ಪರಂತು, ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ಉದ್ಯೋಗದಾತನು ತನ್ನ ಉದ್ಯೋಗಿಗಳಿಗೆ ಒದಗಿಸಲು ಬಾಧ್ಯವಿರುವಂತಹ, ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡಕ್ಕೆ ಸಂಬಂಧಿಸಿದಂತೆ ಹೂಡುವಳಿ ತೆರಿಗೆ ಜಮೆ ಲಭ್ಯವಿರತಕ್ಕದ್ದು."

10. 20ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 20ರ, (2)ನೇ ಉಪಪ್ರಕರಣದ ವಿವರಣೆಯಲ್ಲಿನ, ಖಂಡ(ಸಿ)ಯಲ್ಲಿ, "84ನೇ ನಮೂದು" ಎಂಬ ಪದಗಳು ಮತ್ತು ಅಂಕಿಗಳಿಗೆ, "84ನೇ ಮತ್ತು 92ಎ ನಮೂದು" ಎಂಬ ಪದಗಳು ಮತ್ತು ಅಂಕಿಗಳನ್ನು ಪ್ರತಿಯೋಜಿಸತಕ್ಕದ್ದು.

11. 22ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ 22ನೇ ಪ್ರಕರಣದಲ್ಲಿ,-

(1) ಉಪಪ್ರಕರಣ (1)ರಲ್ಲಿ, ಪರಂತುಕದ ತರುವಾಯ, ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-

"ಮತ್ತು ಪರಂತು, ಅಂಥ ವ್ಯಕ್ತಿಯು ವಿಶೇಷ ಪ್ರವರ್ಗದ ರಾಜ್ಯದಲ್ಲಿ ಸರಕು ಅಥವಾ ಸೇವೆಗಳ ಅಥವಾ ಅವುಗಳೆರಡರ ತೆರಿಗೆದಾಯಕ ಪೂರೈಕೆ ಮಾಡಿದಲ್ಲಿ, ಮೊದಲನೇ ಪರಂತುಕದಲ್ಲಿ ಉಲ್ಲೇಖಿಸಿದ ಸಮಗ್ರ ವಹಿವಾಟನ್ನು ಕೇಂದ್ರ ಸರ್ಕಾರವು ಹೆಚ್ಚಿಸಿದಾಗ ಆತನ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ ಅಂಥ ಹೆಚ್ಚಿಸಿದ ವಹಿವಾಟಿನ ಸಮಾನ ಮೊತ್ತವನ್ನು ಮೀರಿದರೆ, ಆತನು ನೋಂದಣಿಗೆ ಬಾಧ್ಯನಾಗತಕ್ಕದ್ದು.";

(2) ವಿವರಣೆಯಲ್ಲಿನ, ಖಂಡ (iii) ರಲ್ಲಿ, "ಪದಾವಳಿಯು," ಎಂಬ ಪದದ ತರುವಾಯ "ಜಮ್ಮು ಮತ್ತು ಕಾಶ್ಮೀರ ರಾಜ್ಯ ಹಾಗೂ ಅರುಣಾಚಲ ಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ, ಮೇಘಾಲಯ, ಸಿಕ್ಕಿಂ ಮತ್ತು ಉತ್ತರಾಖಂಡ ರಾಜ್ಯಗಳನ್ನು ಹೊರತುಪಡಿಸಿದಂತೆ," ಎಂಬ ಪದಗಳನ್ನು ಸೇರಿಸತಕ್ಕದ್ದು.

12. 24ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 24ರಲ್ಲಿ, ಖಂಡ (x)ರಲ್ಲಿ, "ಪ್ರತಿಯೊಬ್ಬ ವಿದ್ಯುನ್ಮಾನ ವಾಣಿಜ್ಯ ನಿರ್ವಾಹಕ" ಎಂಬ ಪದಗಳಿಗೆ ಮೊದಲು "ಪ್ರಕರಣ 52ರ ಅಡಿಯಲ್ಲಿ ಮೂಲದಲ್ಲಿ ತೆರಿಗೆಯನ್ನು ಸಂಗ್ರಹಿಸುವುದು ಅಗತ್ಯವಿರುವ" ಎಂಬ ಪದಗಳು ಮತ್ತು ಅಂಕಿಗಳನ್ನು ಸೇರಿಸತಕ್ಕದ್ದು.

13. 25ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 25ರಲ್ಲಿ,-

(1) ಉಪಪ್ರಕರಣ (1)ರಲ್ಲಿ, ಪರಂತುಕದ ತರುವಾಯ ಹಾಗೂ ವಿವರಣೆಗಿಂತ ಮೊದಲು, ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-

“ಮತ್ತು ಪರಂತು, ವಿಶೇಷ ಆರ್ಥಿಕ ವಲಯಗಳ ಅಧಿನಿಯಮ, 2005 (2005ರ ಕೇಂದ್ರ ಅಧಿನಿಯಮ 28)ರಲ್ಲಿ ಪರಿಭಾಷಿಸಿದಂತೆ, ವಿಶೇಷ ಆರ್ಥಿಕ ವಲಯದಲ್ಲಿ ಒಂದು ಘಟಕವನ್ನು ಹೊಂದಿರುವ ಅಥವಾ ವಿಶೇಷ ಆರ್ಥಿಕ ವಲಯದ ಅಭಿವೃದ್ಧಿದಾರನಾದ ವ್ಯಕ್ತಿಯು ರಾಜ್ಯದಲ್ಲಿರುವ ವಿಶೇಷ ಆರ್ಥಿಕ ವಲಯದ ಹೊರಗೆ ಇರುವ ಅವನ ವ್ಯವಹಾರ ಸ್ಥಳಕ್ಕಿಂತ ಭಿನ್ನವಾಗಿ, ಒಂದು ಪ್ರತ್ಯೇಕ ನೋಂದಣಿಗಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು.”;

(2) ಉಪಪ್ರಕರಣ (2)ರಲ್ಲಿ, ಪರಂತುಕಕ್ಕೆ, ಈ ಮುಂದಿನ ಪರಂತುಕವನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-

“ಪರಂತು, ರಾಜ್ಯದಲ್ಲಿ ಅನೇಕ ವ್ಯವಹಾರ ಸ್ಥಳಗಳನ್ನು ಹೊಂದಿರುವ ಒಬ್ಬ ವ್ಯಕ್ತಿಯು, ಅಂಥ ಪ್ರತಿಯೊಂದು ವ್ಯವಹಾರ ಸ್ಥಳಕ್ಕೆ, ಪ್ರತ್ಯೇಕವಾದ ನೋಂದಣಿಯನ್ನು, ನಿಯಮಿಸಬಹುದಾದ ಅಂಥ ಷರತ್ತುಗಳಿಗೆ ಒಳಪಟ್ಟು, ನೀಡಬಹುದು.”

14. 29ನೇ ಪ್ರಕರಣದ ತಿದ್ದುಪಡಿ.-ಮೂಲ ಅಧಿನಿಯಮದ ಪ್ರಕರಣ 29ರಲ್ಲಿ,-

(1) ಶೀರ್ಷಿಕೆಯಲ್ಲಿ, “ರದ್ದುಪಡಿಸುವಿಕೆ” ಎಂಬ ಪದದ ತರುವಾಯ, “ಅಥವಾ ಅಮಾನತ್ತು ಪಡಿಸುವಿಕೆ” ಎಂಬ ಪದಗಳನ್ನು ಸೇರಿಸತಕ್ಕದ್ದು;

(2) ಉಪಪ್ರಕರಣ (1)ರಲ್ಲಿ, ಖಂಡ (ಸಿ)ಯ ತರುವಾಯ, ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-

“ಪರಂತು, ನೋಂದಾಯಿತ ವ್ಯಕ್ತಿಯಿಂದ ಸಲ್ಲಿಕೆಯಾದ ನೋಂದಣಿಯ ರದ್ದುಪಡಿಸುವಿಕೆಗೆ ಸಂಬಂಧಿಸಿದ ನಡಾವಳಿಯು ಇತ್ಯರ್ಥದಲ್ಲಿರುವ ಸಮಯದಲ್ಲಿ, ನೋಂದಣಿಯನ್ನು ನಿಯಮಿಸಬಹುದಾದ ಅಂಥ ಅವಧಿಗಾಗಿ ಮತ್ತು ಅಂಥ ವಿಧಾನದಲ್ಲಿ ಅಮಾನತ್ತಿನಲ್ಲಿಡಬಹುದು.”;

(3) ಉಪಪ್ರಕರಣ (2)ರಲ್ಲಿ, ಪರಂತುಕದ ತರುವಾಯ, ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು ಎಂದರೆ:-

“ಮತ್ತು ಪರಂತು, ನೋಂದಣಿಯ ರದ್ದುಪಡಿಸುವಿಕೆಗೆ ಸಂಬಂಧಿಸಿದ ನಡಾವಳಿಯು ಇತ್ಯರ್ಥದಲ್ಲಿರುವ ಸಮಯದಲ್ಲಿ, ಯುಕ್ತ ಅಧಿಕಾರಿಯು, ನೋಂದಣಿಯನ್ನು ನಿಯಮಿಸಬಹುದಾದ ಅಂಥ ಅವಧಿಗಾಗಿ ಮತ್ತು ಅಂಥ ವಿಧಾನದಲ್ಲಿ ಅಮಾನತ್ತಿನಲ್ಲಿಡಬಹುದು.”,

15. 34ನೇ ಪ್ರಕರಣದ ತಿದ್ದುಪಡಿ.-ಮೂಲ ಅಧಿನಿಯಮದ ಪ್ರಕರಣ 34ರಲ್ಲಿ,-

(1) ಉಪಪ್ರಕರಣ (1)ರಲ್ಲಿ,-

(ಎ) “ಒಂದು ತೆರಿಗೆ ಬೆಲೆಪಟ್ಟಿಯನ್ನು” ಎಂಬ ಪದಗಳಿಗೆ, “ಒಂದು ಅಥವಾ ಅದಕ್ಕಿಂತ ಹೆಚ್ಚು ತೆರಿಗೆ ಬೆಲೆಪಟ್ಟಿಗಳನ್ನು” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;

(ಬಿ) “ಒಂದು ಜಮೆ ಚೀಟಿಯನ್ನು” ಎಂಬ ಪದಗಳಿಗೆ, “ಒಂದು ಹಣಕಾಸು ವರ್ಷದಲ್ಲಿ ಮಾಡಿದ ಪೂರೈಕೆಗಳಿಗಾಗಿ ಒಂದು ಅಥವಾ ಅದಕ್ಕಿಂತ ಹೆಚ್ಚು ಜಮೆ ಚೀಟಿಗಳನ್ನು” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;

(2) ಉಪಪ್ರಕರಣ (3)ರಲ್ಲಿ,-

(ಎ) “ಒಂದು ತೆರಿಗೆ ಬೆಲೆಪಟ್ಟಿಯನ್ನು” ಎಂಬ ಪದಗಳಿಗೆ, “ಒಂದು ಅಥವಾ ಅದಕ್ಕಿಂತ ಹೆಚ್ಚು ತೆರಿಗೆ ಬೆಲೆಪಟ್ಟಿಗಳನ್ನು” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;

(ಬಿ) “ಒಂದು ಖರ್ಚು ಚೀಟಿಯನ್ನು” ಎಂಬ ಪದಗಳಿಗೆ, “ಒಂದು ಹಣಕಾಸು ವರ್ಷದಲ್ಲಿ ಮಾಡಿದ ಪೂರೈಕೆಗಳಿಗಾಗಿ ಒಂದು ಅಥವಾ ಅದಕ್ಕಿಂತ ಹೆಚ್ಚು ಖರ್ಚು ಚೀಟಿಗಳನ್ನು” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.

16. 35ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 35ರ, ಉಪಪ್ರಕರಣ (5)ರಲ್ಲಿ, ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-

“ಪರಂತು, ಈ ಉಪಪ್ರಕರಣದಲ್ಲಿ ಒಳಗೊಂಡಿರುವ ಯಾವುದೂ, ಭಾರತದ ಕಂಪ್ಯೂಲರ್ ಮತ್ತು ಆಡಿಟರ್-ಜನರಲ್‌ರವರಿಂದ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ಸ್ಥಳೀಯ ಪ್ರಾಧಿಕಾರದ ಲೆಕ್ಕಪತ್ರಗಳ ಲೆಕ್ಕಪರಿಶೋಧನೆಗಾಗಿ ನೇಮಕವಾದ ಒಬ್ಬ ಲೆಕ್ಕಪರಿಶೋಧಕನಿಂದ, ಅವುಗಳ ಲೆಕ್ಕಪತ್ರದ ಪುಸ್ತಕಗಳ ಲೆಕ್ಕಪರಿಶೋಧನೆಯ ನಿಬಂಧನೆಗೆ ಒಳಪಟ್ಟಿರುವ, ಕೇಂದ್ರ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಯಾವುದೇ ಇಲಾಖೆ ಅಥವಾ ಸ್ಥಳೀಯ ಪ್ರಾಧಿಕಾರಕ್ಕೆ ಅನ್ವಯಿಸತಕ್ಕದ್ದಲ್ಲ.”.

17. 39ನೇ ಪ್ರಕರಣದ ತಿದ್ದುಪಡಿ.-ಮೂಲ ಅಧಿನಿಯಮದ ಪ್ರಕರಣ 39ರಲ್ಲಿ,-

(1) ಉಪಪ್ರಕರಣ (1)ರಲ್ಲಿ,-

(ಎ) “ನಿಯಮಿಸಬಹುದಾದ ಅಂಥ ನಮೂನೆ ಮತ್ತು ವಿಧಾನದಲ್ಲಿ” ಎಂಬ ಪದಗಳಿಗೆ, “ನಿಯಮಿಸಬಹುದಾದ ಅಂಥ ನಮೂನೆ, ವಿಧಾನ ಮತ್ತು ಅಂಥ ಸಮಯದೊಳಗೆ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;

(ಬಿ) “ಅಂಥ ಪ್ರತಿಯೊಂದು ಕ್ಯಾಲೆಂಡರ್ ತಿಂಗಳು ಅಥವಾ ಅದರ ಭಾಗದ ತದನಂತರ ಬರುವ ತಿಂಗಳಿನ ಇಪ್ಪತ್ತನೇ ದಿನದಂದು ಅಥವಾ ಅದಕ್ಕಿಂತ ಮೊದಲು” ಎಂಬ ಪದಗಳನ್ನು ಬಿಟ್ಟುಬಿಡತಕ್ಕದ್ದು;

(ಸಿ) ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-

“ಪರಂತು, ಸರ್ಕಾರವು ಪರಿಷತ್ತಿನ ಶಿಫಾರಸ್ಸುಗಳ ಮೇಲೆ, ಅದರಲ್ಲಿ ನಿರ್ದಿಷ್ಟಪಡಿಸಬಹುದಾದ ಅಂಥ ಷರತ್ತುಗಳು ಮತ್ತು ರಕ್ಷಣೋಪಾಯಗಳಿಗೆ ಒಳಪಟ್ಟು, ಪ್ರತಿಯೊಂದು ತ್ರೈಮಾಸಿಕ ಅಥವಾ ಅದರ ಭಾಗಕ್ಕೆ ರಿಟರ್ನ್‌ನ್ನು ಒದಗಿಸಬೇಕಿರುವ ನೋಂದಾಯಿತ ವ್ಯಕ್ತಿಗಳ ಕೆಲವು ವರ್ಗಗಳನ್ನು ಅಧಿಸೂಚಿಸಬಹುದು.”;

(2) ಉಪಪ್ರಕರಣ (7)ರಲ್ಲಿ, ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-

“ಪರಂತು, ಸರ್ಕಾರವು ಪರಿಷತ್ತಿನ ಶಿಫಾರಸ್ಸುಗಳ ಮೇಲೆ, ನಿರ್ದಿಷ್ಟಪಡಿಸಬಹುದಾದ ಅಂಥ ಷರತ್ತುಗಳು ಮತ್ತು ರಕ್ಷಣೋಪಾಯಗಳಿಗೆ ಒಳಪಟ್ಟು, ಅಂಥ ರಿಟರ್ನ್ ಅನ್ನು ಸಲ್ಲಿಸುವುದು ಅಗತ್ಯವಿರುವ ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಅವನು ಅಂತಹ ರಿಟರ್ನ್ ಅನ್ನು ಸಲ್ಲಿಸುವುದು ಅಗತ್ಯವಿರುವ ಕೊನೆಯ ದಿನಾಂಕದಂದು ಅಥವಾ ಅದಕ್ಕಿಂತ ಮೊದಲು, ಅಂಥ ರಿಟರ್ನ್‌ನ ಪ್ರಕಾರ ಬಾಕಿಯಿರುವ ತೆರಿಗೆ ಅಥವಾ ಅದರ ಭಾಗವನ್ನು ಸರ್ಕಾರಕ್ಕೆ ಸಂದಾಯ ಮಾಡತಕ್ಕ ನೋಂದಾಯಿತ ವ್ಯಕ್ತಿಗಳ ಕೆಲವು ವರ್ಗಗಳನ್ನು ಅಧಿಸೂಚಿಸಬಹುದು.”;

(3) ಉಪಪ್ರಕರಣ (9)ರಲ್ಲಿ,-

(ಎ) “ಅಂಥ ಲೋಪ ಅಥವಾ ತಪ್ಪು ವಿವರಗಳನ್ನು ಗಮನಿಸಿದ ಅವಧಿಯಲ್ಲಿನ ತಿಂಗಳಿಗೆ ಅಥವಾ ತ್ರೈಮಾಸಿಕಕ್ಕೆ ಒದಗಿಸಬೇಕಾಗಿರುವ ರಿಟರ್ನ್‌ನಲ್ಲಿ” ಎಂಬ ಪದಗಳಿಗೆ, “ನಿಯಮಿಸಬಹುದಾದ ಅಂಥ ನಮೂನೆ ಮತ್ತು ಅಂಥ ವಿಧಾನದಲ್ಲಿ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;

(ಬಿ) ಪರಂತುಕದಲ್ಲಿ “ಹಣಕಾಸು ವರ್ಷ ಕೊನೆಗೊಂಡ” ಎಂಬ ಪದಗಳಿಗೆ, “ಅಂಥ ವಿವರಗಳಿಗೆ ಸಂಬಂಧಪಟ್ಟಿರುವ ಹಣಕಾಸು ವರ್ಷ ಕೊನೆಗೊಂಡ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;

18. 43ಎ ಹೊಸ ಪ್ರಕರಣದ ಸೇರ್ಪಡೆ.-ಮೂಲ ಅಧಿನಿಯಮದ ಪ್ರಕರಣ 43ರ ತರುವಾಯ, ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-

“43ಎ. ರಿಟರ್ನ್‌ನ್ನು ಒದಗಿಸುವ ಹಾಗೂ ಹೊಡುವಳಿ ತೆರಿಗೆ ಜಮೆಯನ್ನು ತೆಗೆದುಕೊಳ್ಳುವ ಕಾರ್ಯವಿಧಾನ.- (1) ಪ್ರಕರಣ 16ರ ಉಪಪ್ರಕರಣ (2) ಅಥವಾ ಪ್ರಕರಣ 37 ಅಥವಾ ಪ್ರಕರಣ 38ರಲ್ಲಿ ಏನೇ ಒಳಗೊಂಡಿದ್ದರೂ, ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಪ್ರಕರಣ 39ರ ಉಪಪ್ರಕರಣ (1)ರ ಅಡಿಯಲ್ಲಿ ಒದಗಿಸಿದ ರಿಟರ್ನ್‌ಗಳಲ್ಲಿ, ಪೂರೈಕೆದಾರರುಗಳು ಒದಗಿಸಿದ ಪೂರೈಕೆಗಳ ವಿವರಗಳನ್ನು ಪರಿಶೀಲಿಸತಕ್ಕದ್ದು, ಸಿಂಧುಗೊಳಿಸತಕ್ಕದ್ದು, ಮಾರ್ಪಡಿಸತಕ್ಕದ್ದು ಅಥವಾ ತೆಗೆದುಹಾಕತಕ್ಕದ್ದು.

(2) ಪ್ರಕರಣ 41 ಅಥವಾ ಪ್ರಕರಣ 42 ಅಥವಾ ಪ್ರಕರಣ 43ರಲ್ಲಿ ಏನೇ ಒಳಗೊಂಡಿದ್ದರೂ, ಸ್ವೀಕರಿಸುವವನಿಂದ ಹೂಡುವಳಿ ತೆರಿಗೆ ಜಮೆಯನ್ನು ತೆಗೆದುಕೊಳ್ಳುವ ಮತ್ತು ಅದರ ಪರಿಶೀಲನೆಯ ಕಾರ್ಯವಿಧಾನವು, ನಿಯಮಿಸಬಹುದಾದಂತೆ ಇರತಕ್ಕದ್ದು.

(3) ಸ್ವೀಕರಿಸುವವನಿಂದ ಹೂಡುವಳಿ ತೆರಿಗೆ ಜಮೆಯನ್ನು ತೆಗೆದುಕೊಳ್ಳುವ ಉದ್ದೇಶಗಳಿಗಾಗಿ, ಪೂರೈಕೆದಾರನಿಂದ ಸಾಮಾನ್ಯ ಪೋರ್ಟ್‌ನಲ್ಲಿ, ಹೊರಮುಖ ಪೂರೈಕೆಗಳ ವಿವರಗಳನ್ನು ಒದಗಿಸುವ ಕಾರ್ಯವಿಧಾನವು, ನಿಯಮಿಸಬಹುದಾದಂತೆ ಇರತಕ್ಕದ್ದು.

(4) ಉಪಪ್ರಕರಣ (3)ರ ಅಡಿಯಲ್ಲಿ ಒದಗಿಸಿಲ್ಲದ ಹೊರಮುಖ ಪೂರೈಕೆಗಳಿಗೆ ಸಂಬಂಧಿಸಿದಂತೆ, ಹೂಡುವಳಿ ತೆರಿಗೆ ಜಮೆಯನ್ನು ತೆಗೆದುಕೊಳ್ಳುವ ಕಾರ್ಯವಿಧಾನವು, ನಿಯಮಿಸಬಹುದಾದಂತೆ ಇರತಕ್ಕದ್ದು ಮತ್ತು ಅಂಥ ಕಾರ್ಯವಿಧಾನವು ಸದರಿ ಉಪಪ್ರಕರಣದ ಅಡಿಯಲ್ಲಿ ಪೂರೈಕೆದಾರರುಗಳಿಂದ ಒದಗಿಸಿದ ವಿವರಗಳ ಆಧಾರದ ಮೇಲೆ ಲಭ್ಯವಿರುವ ಹೂಡುವಳಿ ತೆರಿಗೆ ಜಮೆಯ ಶೇಕಡ ಇಪ್ಪತ್ತರಷ್ಟನ್ನು ಮೀರದಂತೆ ಹಾಗೆ ತೆಗೆದುಕೊಳ್ಳಬಹುದಾದ ಹೂಡುವಳಿ ತೆರಿಗೆ ಜಮೆಯ ಗರಿಷ್ಠ ಮೊತ್ತವನ್ನು ಒಳಗೊಳ್ಳಬಹುದು.

(5) ಉಪಪ್ರಕರಣ (3)ರ ಅಡಿಯಲ್ಲಿ ಪೂರೈಕೆದಾರನಿಂದ ಒದಗಿಸಲಾಗಿರುವ ಹೊರಮುಖ ಪೂರೈಕೆಗಳಲ್ಲಿ ನಿರ್ದಿಷ್ಟಪಡಿಸಿರುವ ತೆರಿಗೆಯ ಮೊತ್ತವು, ಆತನಿಂದ ಈ ಅಧಿನಿಯಮದ ಉಪಬಂಧಗಳ ಅಡಿಯಲ್ಲಿ ಸಂದಾಯ ಮಾಡಬೇಕಾದ ತೆರಿಗೆ ಎಂದು ಭಾವಿಸತಕ್ಕದ್ದು.

(6) ಉಪಪ್ರಕರಣ (3) ಅಥವಾ ಉಪಪ್ರಕರಣ (4)ರ ಅಡಿಯಲ್ಲಿ ವಿವರಗಳನ್ನು ಒದಗಿಸಲಾಗಿರುವ ಆದರೆ ಅವುಗಳಿಗಾಗಿ ರಿಟರ್ನ್‌ನ್ನು ಒದಗಿಸಲಾಗಿಲ್ಲದಿರುವ ಹೊರಮುಖ ಪೂರೈಕೆಗಳಿಗೆ ಸಂಬಂಧಿಸಿದಂತೆ, ತೆರಿಗೆಯನ್ನು ಸಂದಾಯ ಮಾಡುವುದಕ್ಕೆ ಅಥವಾ ಸಂದರ್ಭಾನುಸಾರವಾಗಿ ತೆಗೆದುಕೊಂಡ ಹೂಡುವಳಿ ತೆರಿಗೆ ಜಮೆಯನ್ನು ಸಂದಾಯ ಮಾಡುವುದಕ್ಕೆ ಪೂರೈಕೆದಾರ ಮತ್ತು ಸ್ವೀಕರಿಸುವವನು ಜಂಟಿಯಾಗಿ ಮತ್ತು ಬೇರೆ ಬೇರೆಯಾಗಿ ಬಾಧ್ಯರಿರತಕ್ಕದ್ದು.

(7) ಉಪಪ್ರಕರಣ (6)ರ ಉದ್ದೇಶಗಳಿಗಾಗಿ, ವಸೂಲಾತಿಯನ್ನು ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಮಾಡತಕ್ಕದ್ದು ಮತ್ತು ಅಂಥ ಕಾರ್ಯವಿಧಾನವು ತೆರಿಗೆಯ ಅಥವಾ ತಪ್ಪಾಗಿ ತೆಗೆದುಕೊಂಡ ಹೂಡುವಳಿ ತೆರಿಗೆ ಜಮೆಯ, ಒಂದು ಸಾವಿರ ರೂಪಾಯಿಗಳನ್ನು ಮೀರಿಲ್ಲದ ಮೊತ್ತದ ವಸೂಲಾತಿ ಮಾಡದಿರುವಿಕೆಯನ್ನು ಉಪಬಂಧಿಸಬಹುದು.

(8) ನೋಂದಾಯಿತ ವ್ಯಕ್ತಿಯಿಂದ ಉಪಪ್ರಕರಣ (3)ರ ಅಡಿಯಲ್ಲಿ ಒದಗಿಸುವ ವಿವರಗಳ, ಹೊರಮುಖ ಪೂರೈಕೆಗಳಿಗೆ ಸಂಬಂಧಿಸಿದ ತೆರಿಗೆಯ ಮೊತ್ತದ ಕಾರ್ಯವಿಧಾನ, ರಕ್ಷಣೋಪಾಯಗಳು ಮತ್ತು ಮೂಲಮಿತಿಯು,-

(ಎ) ನೋಂದಣಿಯನ್ನು ತೆಗೆದುಕೊಂಡ ಆರು ತಿಂಗಳ ಒಳಗಾಗಿ;

(ಬಿ) ತೆರಿಗೆಯನ್ನು ಸಂದಾಯ ಮಾಡಲು ತಪ್ಪಿರುವಲ್ಲಿ ಹಾಗೂ ಅಂಥ ತಪ್ಪಿಸಿದ ಮೊತ್ತವನ್ನು ಸಂದಾಯ ಮಾಡಬೇಕಿರುವ ಗಡುವು ದಿನಾಂಕದಿಂದ ಎರಡು ತಿಂಗಳುಗಳಿಗಿಂತ ಹೆಚ್ಚಾಗಿ, ಅಂಥ ತಪ್ಪಿಸುವಿಕೆಯು ಮುಂದುವರೆದಿದ್ದಾಗ,

-ನಿಯಮಿಸಬಹುದಾದಂತೆ ಇರತಕ್ಕದ್ದು”.

19. 48ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 48ರ, ಉಪಪ್ರಕರಣ (2)ರಲ್ಲಿ, “ರಿಟರ್ನ್‌ನನ್ನು ಒದಗಿಸುವುದಕ್ಕಾಗಿ” ಎಂಬ ಪದಗಳ ತರುವಾಯ, “ಮತ್ತು ಅಂಥ ಇತರ ಪ್ರಕಾರ್ಯಗಳನ್ನು ನೆರವೇರಿಸುವುದಕ್ಕಾಗಿ” ಎಂಬ ಪದಗಳನ್ನು ಸೇರಿಸತಕ್ಕದ್ದು.

20. 49ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 49ರಲ್ಲಿ,-

(1) ಉಪಪ್ರಕರಣ (2)ರಲ್ಲಿ, “ಪ್ರಕರಣ 41ರ”, ಎಂಬ ಪದ ಮತ್ತು ಸಂಖ್ಯೆಗಳಿಗೆ, “ಪ್ರಕರಣ 41ರ ಅಥವಾ ಪ್ರಕರಣ 43ಎ ಗೆ” ಎಂಬ ಪದಗಳು, ಅಂಕಗಳು ಮತ್ತು ಅಕ್ಷರವನ್ನು ಪ್ರತಿಯೋಜಿಸತಕ್ಕದ್ದು;

(2) ಉಪಪ್ರಕರಣ (5)ರಲ್ಲಿ,-

(ಎ) ಖಂಡ (ಸಿ)ಯಲ್ಲಿ, ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-

“ಪರಂತು, ಏಕೀಕೃತ ತೆರಿಗೆಯನ್ನು ಸಂದಾಯ ಮಾಡಲು ಕೇಂದ್ರ ತೆರಿಗೆಯ ಖಾತೆಯಲ್ಲಿನ ಹೂಡುವಳಿ ತೆರಿಗೆ ಜಮೆಯ ಉಳಿಕೆಯು ಲಭ್ಯವಿಲ್ಲದಿದ್ದಲ್ಲಿ ಮಾತ್ರ ರಾಜ್ಯ ತೆರಿಗೆಯ ಖಾತೆಯಲ್ಲಿನ ಹೂಡುವಳಿ ತೆರಿಗೆ ಜಮೆಯನ್ನು ಏಕೀಕೃತ ತೆರಿಗೆಯ ಸಂದಾಯಕ್ಕೆ ಉಪಯೋಗಿಸತಕ್ಕದ್ದು.”;

(ಬಿ) ಖಂಡ (ಡಿ)ಯಲ್ಲಿ, ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು:-

“ಪರಂತು, ಏಕೀಕೃತ ತೆರಿಗೆಯನ್ನು ಸಂದಾಯ ಮಾಡಲು ಕೇಂದ್ರ ತೆರಿಗೆಯ ಖಾತೆಯಲ್ಲಿನ ಹೂಡುವಳಿ ತೆರಿಗೆ ಜಮೆಯ ಉಳಿಕೆಯು ಲಭ್ಯವಿಲ್ಲದಿದ್ದಲ್ಲಿ ಮಾತ್ರ ಕೇಂದ್ರಾಡಳಿತ ಪ್ರದೇಶ ತೆರಿಗೆಯ ಖಾತೆಯಲ್ಲಿನ ಹೂಡುವಳಿ ತೆರಿಗೆ ಜಮೆಯನ್ನು ಏಕೀಕೃತ ತೆರಿಗೆಯ ಸಂದಾಯಕ್ಕೆ ಉಪಯೋಗಿಸತಕ್ಕದ್ದು.”

21. 49ಎ ಮತ್ತು 49ಬಿ ಹೊಸ ಪ್ರಕರಣಗಳ ಸೇರ್ಪಡೆ.- ಮೂಲ ಅಧಿನಿಯಮದ ಪ್ರಕರಣ 49ರ ತರುವಾಯ, ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-

“49ಎ. ಕೆಲವೊಂದು ಷರತ್ತುಗಳಿಗೆ ಒಳಪಟ್ಟು ಹೂಡುವಳಿ ತೆರಿಗೆ ಜಮೆಯ ಬಳಕೆ.-ಪ್ರಕರಣ 49ರಲ್ಲಿ ಏನೇ ಒಳಗೊಂಡಿದ್ದರೂ, ಏಕೀಕೃತ ತೆರಿಗೆಯ ಖಾತೆಯಲ್ಲಿ ಲಭ್ಯವಿರುವ ಹೂಡುವಳಿ ತೆರಿಗೆ ಜಮೆಯನ್ನು ಅಂಥ ಸಂದಾಯಕ್ಕಾಗಿ ಮೊದಲು ಪೂರ್ಣವಾಗಿ ಉಪಯೋಗಿಸಿದ ತರುವಾಯ ಮಾತ್ರವೇ ರಾಜ್ಯ ತೆರಿಗೆಯ ಖಾತೆಯಲ್ಲಿನ ಹೂಡುವಳಿ ತೆರಿಗೆ ಜಮೆಯನ್ನು ಏಕೀಕೃತ ತೆರಿಗೆಯನ್ನು ಅಥವಾ ಸಂದರ್ಭಾನುಸಾರವಾಗಿ ರಾಜ್ಯ ತೆರಿಗೆಯನ್ನು ಸಂದಾಯ ಮಾಡಲು ಬಳಸತಕ್ಕದ್ದು.

49ಬಿ. ಹೂಡುವಳಿ ತೆರಿಗೆ ಜಮೆಯ ಬಳಕೆಯ ಕ್ರಮ.- ಈ ಅಧ್ಯಾಯದಲ್ಲಿ ಏನೇ ಒಳಗೊಂಡಿದ್ದರೂ ಮತ್ತು ಪ್ರಕರಣ 49ರ ಉಪಪ್ರಕರಣ (5)ರ ಖಂಡ (ಇ) ಮತ್ತು ಖಂಡ (ಎಫ್)ಗಳ ಉಪಬಂಧಗಳಿಗೆ ಒಳಪಟ್ಟು ಸರ್ಕಾರವು, ಪರಿಷತ್ತಿನ ಶಿಫಾರಸ್ಸುಗಳ ಮೇಲೆ, ಏಕೀಕೃತ ತೆರಿಗೆಯ, ಕೇಂದ್ರ ತೆರಿಗೆಯ, ರಾಜ್ಯ ತೆರಿಗೆಯ, ಅಥವಾ ಸಂದರ್ಭಾನುಸಾರವಾಗಿ ಕೇಂದ್ರಾಡಳಿತ ಪ್ರದೇಶ ತೆರಿಗೆಯ ಖಾತೆಯಲ್ಲಿನ ಹೂಡುವಳಿ ತೆರಿಗೆ ಜಮೆಯನ್ನು ಯಾವುದೇ ಅಂಥ ತೆರಿಗೆಯನ್ನು ಸಂದಾಯ ಮಾಡುವುದಕ್ಕಾಗಿ ಬಳಸಿಕೊಳ್ಳುವ ಕ್ರಮ ಮತ್ತು ವಿಧಾನವನ್ನು ನಿಯಮಿಸಬಹುದು.”.

22. 52ನೇ ಪ್ರಕರಣದ ತಿದ್ದುಪಡಿ.-ಮೂಲ ಅಧಿನಿಯಮದ ಪ್ರಕರಣ 52ರ, ಉಪಪ್ರಕರಣ (9)ರಲ್ಲಿ, “ಪ್ರಕರಣ 37ರ” ಎಂಬ ಪದ ಮತ್ತು ಅಂಕಗಳಿಗೆ, “ಪ್ರಕರಣ 37ರ ಅಥವಾ ಪ್ರಕರಣ 39ರ” ಎಂಬ ಪದಗಳು ಮತ್ತು ಅಂಕಗಳನ್ನು ಪ್ರತಿಯೋಜಿಸತಕ್ಕದ್ದು;

23. 54ನೇ ಪ್ರಕರಣದ ತಿದ್ದುಪಡಿ.-ಮೂಲ ಅಧಿನಿಯಮದ ಪ್ರಕರಣ 54ರಲ್ಲಿ,-

(1) ಉಪಪ್ರಕರಣ (8)ರ, ಖಂಡ (ಎ)ರಲ್ಲಿ, “ಶೂನ್ಯ-ದರದ ಪೂರೈಕೆಗಳ” ಎಂಬ ಪದಗಳಿಗೆ “ರಫ್ತುಗಳ” ಎಂಬ ಪದವನ್ನು ಮತ್ತು “ಶೂನ್ಯ-ದರದ ಪೂರೈಕೆಗಳನ್ನು” ಎಂಬ ಪದಗಳಿಗೆ “ರಫ್ತುಗಳನ್ನು” ಎಂಬ ಪದವನ್ನು ಪ್ರತಿಯೋಜಿಸತಕ್ಕದ್ದು;

(2) ಉಪಪ್ರಕರಣ (14)ರ ಕೆಳಗಿನ ವಿವರಣೆಯಲ್ಲಿರುವ ಖಂಡ(2)ರಲ್ಲಿ,-

(ಎ) ಉಪಖಂಡ (ಸಿ)ಯಲ್ಲಿ, ಬಾಬು (i)ರಲ್ಲಿ, “ವಿದೇಶಿ ವಿನಿಮಯದಲ್ಲಿ” ಎಂಬ ಪದಗಳ ತರುವಾಯ, “ಅಥವಾ ಭಾರತೀಯ ರಿಸರ್ವ್ ಬ್ಯಾಂಕಿನಿಂದ ಎಲ್ಲೆಲ್ಲಿ ಅನುಮತಿಸಲಾಗಿರುವುದೋ ಅಲ್ಲೆಲ್ಲ ಭಾರತೀಯ ರೂಪಾಯಿಗಳಲ್ಲಿ” ಎಂಬ ಪದಗಳನ್ನು ಸೇರಿಸತಕ್ಕದ್ದು;

(ಬಿ) ಉಪಖಂಡ (ಇ)ಗೆ, ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-

“(ಇ) ಉಪಪ್ರಕರಣ (3)ರ ಮೊದಲನೇ ಪರಂತುಕದ ಖಂಡ (ii)ರ ಅಡಿಯಲ್ಲಿ, ಬಳಕೆಯಾಗದ ಹೂಡುವಳಿ ತೆರಿಗೆ ಜಮೆಯ ಮರುಪಾವತಿಯ ಸಂದರ್ಭದಲ್ಲಿ, ಅಂಥ ಮರುಪಾವತಿಗಾಗಿ ಕ್ಲೇಮು ಉದ್ಭವಿಸುವ ಅವಧಿಗಾಗಿ ಪ್ರಕರಣ 39ರ ಅಡಿಯಲ್ಲಿ ಒದಗಿಸಬೇಕಾದ ರಿಟರ್ನಿನ ಗಡುವು ದಿನಾಂಕ;”.

24. 79ನೇ ಪ್ರಕರಣದ ತಿದ್ದುಪಡಿ.-ಮೂಲ ಅಧಿನಿಯಮದ ಪ್ರಕರಣ 79ರಲ್ಲಿ, ಉಪಪ್ರಕರಣ (4)ರ ತರುವಾಯ ಈ ಮುಂದಿನ ವಿವರಣೆಯನ್ನು ಸೇರಿಸತಕ್ಕದ್ದು, ಎಂದರೆ:-

“ವಿವರಣೆ.- ಈ ಪ್ರಕರಣದ ಉದ್ದೇಶಗಳಿಗಾಗಿ, “ವ್ಯಕ್ತಿ” ಎನ್ನುವ ಪದವು ಪ್ರಕರಣ 25ರ ಉಪಪ್ರಕರಣ (4) ಅಥವಾ ಸಂದರ್ಭಾನುಸಾರವಾಗಿ ಉಪಪ್ರಕರಣ (5)ರಲ್ಲಿ ಉಲ್ಲೇಖಿಸಲಾದ “ವಿಭಿನ್ನ ವ್ಯಕ್ತಿಗಳು” ಎಂಬುದನ್ನು ಒಳಗೊಳ್ಳತಕ್ಕದ್ದು.”

25. 107ನೇ ಪ್ರಕರಣದ ತಿದ್ದುಪಡಿ.-ಮೂಲ ಅಧಿನಿಯಮದ ಪ್ರಕರಣ 107ರ, ಉಪಪ್ರಕರಣ (6)ರ, ಖಂಡ (ಬಿ)ಯಲ್ಲಿ, “ಉಳಿದ ಮೊತ್ತದ ಶೇಕಡಾ ಹತ್ತರಷ್ಟಕ್ಕೆ ಸಮನಾದ” ಎಂಬ ಪದಗಳ ತರುವಾಯ “, ಇಪ್ಪತ್ತೈದು ಕೋಟಿ ರೂಪಾಯಿಗಳ ಗರಿಷ್ಠ ಮಿತಿಗೆ ಒಳಪಟ್ಟು” ಎಂಬ ಅಲ್ಪವಿರಾಮ ಚಿಹ್ನೆ ಮತ್ತು ಪದಗಳನ್ನು ಸೇರಿಸತಕ್ಕದ್ದು.

26. 112ನೇ ಪ್ರಕರಣದ ತಿದ್ದುಪಡಿ.-ಮೂಲ ಅಧಿನಿಯಮದ ಪ್ರಕರಣ 112ರ, ಉಪಪ್ರಕರಣ (8)ರ ಖಂಡ (ಬಿ)ಯಲ್ಲಿ, “ಉಳಿದ ಮೊತ್ತದ ಶೇಕಡಾ ಇಪ್ಪತ್ತರಷ್ಟಕ್ಕೆ ಸಮನಾದ” ಎಂಬ ಪದಗಳ ತರುವಾಯ “, ಐವತ್ತು ಕೋಟಿ ರೂಪಾಯಿಗಳ ಗರಿಷ್ಠ ಮಿತಿಗೆ ಒಳಪಟ್ಟು” ಎಂಬ ಅಲ್ಪವಿರಾಮ ಚಿಹ್ನೆ ಮತ್ತು ಪದಗಳನ್ನು ಸೇರಿಸತಕ್ಕದ್ದು.

27. 129ನೇ ಪ್ರಕರಣದ ತಿದ್ದುಪಡಿ.-ಮೂಲ ಅಧಿನಿಯಮದ ಪ್ರಕರಣ 129ರ, ಉಪಪ್ರಕರಣ (6)ರಲ್ಲಿ, ಹಾಗೂ ಪರಂತಕದಲ್ಲಿ “ಏಳು ದಿನಗಳ” ಎಂಬ ಪದಗಳಿಗೆ ಅವು ಇರುವ ಎರಡೂ ಕಡೆಗಳಲ್ಲಿ “ಹದಿನಾಲ್ಕು ದಿನಗಳ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.

28. 143ನೇ ಪ್ರಕರಣದ ತಿದ್ದುಪಡಿ.-ಮೂಲ ಅಧಿನಿಯಮದ ಪ್ರಕರಣ 143ರ, ಉಪಪ್ರಕರಣ (1)ರ, ಖಂಡ (ಬಿ) ಯಲ್ಲಿ, ಪರಂತುಕದ ತರುವಾಯ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-

“ಮತ್ತು ಪರಂತು, ಒಂದು ವರ್ಷ ಹಾಗೂ ಮೂರು ವರ್ಷಗಳ ಅವಧಿಯನ್ನು, ತೋರಿಸಲಾದ ಸಾಕಷ್ಟು ಕಾರಣಗಳಿಗಾಗಿ, ಆಯುಕ್ತರಿಂದ ಕ್ರಮವಾಗಿ ಒಂದು ವರ್ಷ ಹಾಗೂ ಎರಡು ವರ್ಷಗಳನ್ನು ಮೀರದ ಹೆಚ್ಚಿನ ಅವಧಿಗಾಗಿ ವಿಸ್ತರಣೆಗೊಳ್ಳಬಹುದು.”.

29. ಅನುಸೂಚಿ-Iರ ತಿದ್ದುಪಡಿ.-ಮೂಲ ಅಧಿನಿಯಮದ ಅನುಸೂಚಿ-Iರ, ಕಂಡಿಕೆ 4ರಲ್ಲಿ, “ತೆರಿಗೆದಾಯಕ ವ್ಯಕ್ತಿಯು” ಎಂಬ ಪದಗಳಿಗೆ “ವ್ಯಕ್ತಿಯು” ಎಂಬ ಪದವನ್ನು ಪ್ರತಿಯೋಜಿಸತಕ್ಕದ್ದು.

30. ಅನುಸೂಚಿ-IIರ ತಿದ್ದುಪಡಿ.-ಮೂಲ ಅಧಿನಿಯಮದ ಅನುಸೂಚಿ-IIರ, ಶೀರ್ಷಿಕೆಯಲ್ಲಿ, “ಚಟುವಟಿಕೆಗಳು” ಎಂಬ ಪದದ ತರುವಾಯ “ಅಥವಾ ವ್ಯವಹಾರಗಳು” ಎಂಬ ಪದಗಳನ್ನು ಸೇರಿಸತಕ್ಕದ್ದು ಮತ್ತು 2017ರ ಜುಲೈ 1ನೇ ದಿನದಿಂದ ಜಾರಿಗೆ ಬರುವಂತೆ ಸೇರಿಸಲಾಗಿರುವುದೆಂದು ಭಾವಿಸತಕ್ಕದ್ದು.

31. ಅನುಸೂಚಿ-IIIರ ತಿದ್ದುಪಡಿ.-ಮೂಲ ಅಧಿನಿಯಮದ ಅನುಸೂಚಿ-IIIರಲ್ಲಿ,-

(1) ಖಂಡಿಕೆ 6ರ ತರುವಾಯ ಆದರೆ ವಿವರಣೆಗಿಂತ ಮೊದಲು ಈ ಮುಂದಿನ ಕಂಡಿಕೆಗಳನ್ನು ಸೇರಿಸತಕ್ಕದ್ದು, ಎಂದರೆ:-

“7. ಸರಕುಗಳು ಭಾರತದೊಳಗೆ ಪ್ರವೇಶಿಸದೇ, ಭಾರತದ ಹೊರಗಿನ ಒಂದು ಸ್ಥಳದಿಂದ ಭಾರತದ ಹೊರಗಿನ ಮತ್ತೊಂದು ಸ್ಥಳಕ್ಕೆ ಅಂಥ ಸರಕುಗಳ ಪೂರೈಕೆ.

8. (ಎ) ದೇಶೀಯ ಬಳಕೆಗಾಗಿ ತೀರುವೆಯಾಗುವುದಕ್ಕೆ ಮುಂಚಿತವಾಗಿ, ಯಾವುದೇ ವ್ಯಕ್ತಿಗೆ ಉಗ್ರಾಣಿತ ಸರಕುಗಳ ಪೂರೈಕೆ;

(ಬಿ) ಭಾರತದ ಹೊರಗಿನ ಮೂಲಬಂದರಿನಿಂದ ಸರಕುಗಳು ರವಾನೆಯಾದ ನಂತರ, ಆದರೆ ದೇಶೀಯ ಬಳಕೆಗಾಗಿ ತೀರುವೆಯಾಗುವುದಕ್ಕೆ ಮುಂಚಿತವಾಗಿ, ಸರಕುಗಳ ಸ್ವಾಮ್ಯದ ದಸ್ತಾವೇಜುಗಳ ಹಿಂಬರಹದ ಮೂಲಕ ರವಾನೆದಾರನಿಂದ ಯಾವುದೇ ಇತರ ವ್ಯಕ್ತಿಗೆ ಸರಕುಗಳ ಪೂರೈಕೆ.”;

(2) ವಿವರಣೆಗೆ “ವಿವರಣೆ 1” ಎಂದು ಸಂಖ್ಯೆ ನೀಡತಕ್ಕದ್ದು, ಮತ್ತು ಹಾಗೆ ಸಂಖ್ಯೆ ನೀಡಲಾದ ವಿವರಣೆ 1ರ ತರುವಾಯ, ಈ ಮುಂದಿನ ವಿವರಣೆಯನ್ನು ಸೇರಿಸತಕ್ಕದ್ದು :-

“ವಿವರಣೆ 2.- ಖಂಡಿಕೆ 8ರ ಉದ್ದೇಶಗಳಿಗಾಗಿ, “ಉಗ್ರಾಣಿತ ಸರಕುಗಳು” ಎಂಬ ಪದಾವಳಿಯು ಸೀಮಾಸುಂಕಗಳ ಅಧಿನಿಯಮ, 1962ರಲ್ಲಿ (1962ರ ಕೇಂದ್ರ ಅಧಿನಿಯಮ 52) ಇದಕ್ಕೆ ನೀಡಲಾಗಿರುವ ಅರ್ಥವನ್ನೇ ಹೊಂದಿರತಕ್ಕದ್ದು.”.

ವಾಜುಬಾಯಿ ವಾಲಾ
ಕರ್ನಾಟಕ ರಾಜ್ಯಪಾಲರು

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ. ದ್ವಾರಕನಾಥ್ ಬಾಬು
ಸರ್ಕಾರದ ಕಾರ್ಯದರ್ಶಿ
ಸಂಸದೀಯ ವ್ಯವಹಾರಗಳ ಇಲಾಖೆ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಶನಿವಾರ, ಸೆಪ್ಟೆಂಬರ್ ೨೯, ೨೦೧೮ (ಅಶ್ವಯುಜ ೭, ಶಕ ವರ್ಷ ೧೯೪೦)	ನಂ. ೧೩೭೬
Part-IVA	Bengaluru, Saturday, September 29, 2018 (Ashwayuja 7, Shaka Varsha 1940)	No. 1376

URBAN DEVELOPMENT SECRETARIAT

NOTIFICATION

NO. UDD 112 MNJ 2015, Bengaluru, Dated : 29.09.2018

Whereas the draft of the Zoning Regulations of Bengaluru of the Revised Master Plan-2015 (Amendment) Regulations, 2018 was published as required by section 13-E of the Karnataka Town and Country Planning Act, 1961. [Karnataka Act 11 of 1963] in Notification No.UDD 112 MNJ 2015, dated 09.03.2018 in part IV-A of the Karnataka Gazette Extraordinary No.380, dated:12.03.2018 inviting objections and suggestions from all persons likely to be affected thereby within thirty days from the date of its publication in the Official Gazette.

And whereas, the said Gazette was made available to the public on 12.03.2018.

And whereas, no objections and suggestions have been received by the Government in this behalf.

Now therefore, in exercise of the powers conferred by section 13-E of the the Karnataka Town and Country Planning Act, 1961 [Karnataka Act 11 of 1963], the Government of Karnataka hereby makes the following Regulations further to amend the Zoning Regulations of Bengaluru of Revised Master Plan – 2015,

___namely:-

REGULATIONS

- Title and commencement.-** (1) These regulations may be called the Zoning Regulations of Bengaluru of the Revised Master Plan-2015 (Amendment) Regulations 2018.
(2) They shall come into force from the date of their publication in the official Gazette.
- Amendment of Chapter-3.-** In chapter 3 of the Zoning Regulations of Bengaluru of the Revised Master Plan-2015 (herein after referred to as the said regulations),-
(A) After the regulation 3.4 (v) of the said regulations, the following shall be inserted, namely:-
3.4 (vi) **Impact Zone Premium FAR.-**
(i) Means additional FAR permitted by collecting additional fees within the Impact Zone of MRTS/LRT/Peripheral Ring Road projects, as specified in the Karnataka Planning Authority Rules, 1965.
(ii) Impact Zone as defined in the Karnataka Planning Authority Rules, 1965 shall be entitled to one unit of extra FAR as premium F.A.R over and above the permissible FAR for all

permissible uses, irrespective of the FAR applicable for the respective uses in the respective tables, subject to a minimum road width of 12m.

{Illustration:} If the existing permissible FAR of a plot is 2, then the Impact Zone Premium FAR would be 1 and the total permissible FAR would become $2+1 = 3$.)

- (iii) Impact Zone Premium FAR shall be granted under the regulations with an additional fee as prescribed in the Planning Authority Rules, 1965.
- (iv) Only the area which falls within impact zone shall be eligible for Impact Zone Premium FAR, which may be utilized for the whole extent irrespective of the area falling within the impact zone.
- (v) The Impact Zone Premium FAR shall not be transferrable.
- (vi) Impact Zone Premium FAR shall not be claimed for plots, on which there is construction which has violated the existing Zoning Regulations or Building by-laws.
- (vii) **Procedure for the grant of Impact Zone Premium FAR:**

- a) The applicant shall apply to Planning Authority/Local Authority along with the NOC from Bengaluru Metro Rail Corporation Limited (BMRCL) to avail the Impact Zone Premium FAR along Metro corridor and Planning Authority/Local Authority would scrutinize the proposal with reference to the Zoning Regulations and also with reference to the request for the Impact Zone Premium FAR.
- b) The applicant shall remit the Impact Zone Premium FAR fee by way of demand draft to the Planning Authority/Local Authority and it shall be kept in a separate head of account.
- c) Planning Authority/Local Authority shall maintain independent registers detailing the cases of grant of Impact Zone Premium FAR in the format prescribed in Appendix-IX.

(B) In the regulation 3.16 of the said regulations (General Notes), Item no (ix) shall be omitted.

3. **Insertion of Appendix IX.** – After Appendix VIII of the said regulations the following shall be inserted, namely:-

File No.	Name of the applicant and address	Property details	Location of property with respect to metro station and respective phases	Permissible FAR	Impact Zone Premium FAR allowed in sqm	Impact Zone Premium FAR fee per sqm	Total Impact Zone Premium FAR fee paid	Remarks

By order and in the name of the Governor of Karnataka

K.S.JAGADISHA REDDY
Under Secretary to Government,
Urban Development Department.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಶನಿವಾರ, ಸೆಪ್ಟೆಂಬರ್ ೨೯, ೨೦೧೮ (ಅಶ್ವಯುಜ ೭, ಶಕ ವರ್ಷ ೧೯೪೦)	ನಂ. ೧೩೭೭
Part-IVA	Bengaluru, Saturday, September 29, 2018 (Ashwayuja 7, Shaka Varsha 1940)	No. 1377

FINANCE SECRETARIAT

CORRIGENDUM

NO. FD 48 CSL 2017, Bengaluru, Dated : 29.09.2018

1. In the Notification (18/2018) No. FD 48 CSL 2017 dated 26th July 2018 published in the Karnataka Gazette, Extraordinary, No.987 in Part-IV A, dated 26th July, 2018, in paragraph (B),

(a) clause (iii) shall be read as:-

“in S.No.146, in the entry in column (3), the words “except the items covered in 219 in Schedule I”, shall be inserted at the end;”

(b) clause (vi) shall be read as:-

“for S.No.195A and the entries relating thereto, the following serial numbers and the entries shall be substituted, namely:-

“195A	8420	Hand operated rubber roller
195AA	8424	Nozzles for drip irrigation equipment or nozzles for sprinklers”;

2. In the Notification (19/2018) FD 48 CSL 2017 dated 26th July, 2018 published in the Karnataka Gazette, Extraordinary, No.988 in Part-IVA, dated 26th July, 2018, in paragraph (1), in clause (iv), the table shall be read as:-

“114A	44 or 68	Deities made of stone, marble or wood
114B	46	Khali Dona; Goods made of sal leaves, siali leaves, sisal leaves, sabai grass, including sabai grass rope”;

By Order and in the name of the Governor of Karnataka,

NETRAPRABHA M.DHAYAPULE

Under Secretary to Government (I/c,
Finance Department [C.T-1].



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರ

ಭಾಗ-IVA Part-IVA	ಬೆಂಗಳೂರು, ಸೋಮವಾರ, ಅಕ್ಟೋಬರ್ ೧, ೨೦೧೮ (ಅಶ್ವಯುಜ ೯, ಶಕ ವರ್ಷ ೧೯೪೦) Bengaluru, Monday, October 1, 2018 (Ashwayuja 9, Shaka Varsha 1940)	ನಂ. ೧೩೮೪ No. 1384
---------------------	---	----------------------

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 156 ಬಿಎಂಆರ್ 2018, ಬೆಂಗಳೂರು, ದಿನಾಂಕ: 29-09-2018

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮ 1961ರ ಕಲಂ 4(ಎ)(4) ರಲ್ಲಿನ ಅವಕಾಶದನ್ವಯ, ಸರ್ಕಾರದ ಅಧಿಸೂಚನೆ ಸಂಖ್ಯೆ:ನಅಇ 95 ಬಿಎಂಆರ್ 2016, ದಿನಾಂಕ:30-11-2017 ರಲ್ಲಿ ಘೋಷಿಸಲಾಗಿರುವ ದೊಡ್ಡಬಳ್ಳಾಪುರ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆಯನ್ನು ಕೆ.ಟಿ.ಸಿ.ಪಿ. ಕಾಯ್ದೆ 1961ರ ಕಲಂ 9 ರಡಿಯಲ್ಲಿ ತಯಾರಿಸಿ ಸರ್ಕಾರದಿಂದ ಅನುಮೋದನೆ ಪಡೆಯುವವರೆಗೆ, ಹಿಂದಿನ ಸ್ಥಳೀಯ ಯೋಜನಾ ಪ್ರದೇಶಗಳಲ್ಲಿ ಈಗಾಗಲೇ ಹಿಂದಿನ ಯೋಜನಾ ಪ್ರಾಧಿಕಾರಗಳು, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ಸರ್ಕಾರದ ವತಿಯಿಂದ ಹೊರಡಿಸಲಾಗಿದ್ದ/ ಅನುಮತಿಸಲಾಗಿದ್ದ ಎಲ್ಲಾ ನಿಯಮಗಳು, ನಿಯಮಾವಳಿಗಳು, ಆದೇಶಗಳು, ನಿರ್ದೇಶನಗಳು ಮತ್ತು ಅನುಮೋದನೆಗಳನ್ನು ಸಂರಕ್ಷಿಸಿ, ನೆಲಮಂಗಲ ಸ್ಥಳೀಯ ಯೋಜನಾ ಪ್ರದೇಶದ ಅನುಮೋದಿತ ಮಹಾಯೋಜನೆಯ ವಲಯ ನಿಯಮಾವಳಿಗಳನ್ನು ದೊಡ್ಡಬಳ್ಳಾಪುರ ಸ್ಥಳೀಯ ಯೋಜನಾ ಪ್ರದೇಶಕ್ಕೆ ಏಕರೂಪವಾಗಿ ಅಳವಡಿಸಿಕೊಳ್ಳಲು ಆದೇಶಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ.ಎಸ್. ಜಗದೀಶರೆಡ್ಡಿ

ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA Part-IVA	ಬೆಂಗಳೂರು, ಗುರುವಾರ, ಅಕ್ಟೋಬರ್ ೪, ೨೦೧೮ (ಅಶ್ವಯುಜ ೧೨, ಶಕ ವರ್ಷ ೧೯೪೦) Bengaluru, Thursday, October 4, 2018 (Ashwayuja 12, Shaka Varsha 1940)	ನಂ. ೧೩೮೮ No. 1388
---------------------	--	----------------------

TRANSPORT SECRETARIAT

NOTIFICATION

No. SARIE 158 SAEPA 2018, Bengaluru, Dated: 04-10-2018

In exercise of the powers conferred by section 176 read with section 212 of the Motor Vehicles Act, 1988 (Central Act 59 of 1988), a draft of the rules further to amend the Karnataka Motor Vehicles Rules 1989 was published as required by sub-section (1) of Section 212 of the said Act, vide Notification No. SARIE 158 SAEPA 2018, dated: 09-08-2018 in Part IVA of the Karnataka Gazette, Extraordinary, dated: 09-08-2018, inviting objections and suggestions from all the persons likely to be affected thereby within thirty days from the date of its publication in the Official Gazette.

And whereas, the said Gazette was made available to the public on 09-08-2018.

And whereas, No objections / suggestions have been received with in the time stipulated.

Now, therefore, in exercise of the powers conferred by Section 176 of the Motor Vehicles Act, 1988 (Central Act 59 of 1988), the Government of Karnataka hereby makes the following rules, namely.-

RULES

1. Title and Commencement.- (1) These rules may be called as Karnataka Motor Vehicles (Amendment) Rules, 2018.

(2) They shall come into force from the date of their final publication in the Official Gazette.

2. Insertion of Rule 232G.- In the Karnataka Motor Vehicles Rules, 1989 after Rule 232F, the following Rule shall be inserted.-

“232G. Prohibition against release of Motor Vehicles involved in accident.

(1) No Court shall release a Motor Vehicle involved in an accident resulting in death or bodily injury or damage to property, when such vehicle is not covered by the policy of insurance against third party risks taken in the name of registered owner or when the registered owner fails to furnish copy of such insurance policy despite demand by

investigating police officer, unless and until the registered owner furnishes sufficient security to the satisfaction of the Court to pay compensation that may be awarded in a claim case arising out of such accident.

(2) Where the Motor Vehicle is not covered by a policy of insurance against third party risk or when registered owner of the Motor Vehicle fails to furnish copy of such policy in circumstance mentioned in sub rule (1), the Motor Vehicle shall be sold off in public action by the Magistrate having jurisdiction over the area where accident occurred, on expiry of three months of the vehicle being taken in possession by the investigating police officer and proceeds thereof shall be deposited with the Claims Tribunal having jurisdiction over the area in question, within fifteen days for purpose of satisfying the compensation that may have been awarded or may be awarded in a claim case arising out of such accident.

By order and in the name of the Governor of Karnataka

K.BEERESH

Deputy Secretary to Government,
Transport Department.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಬಿಇ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಗುರುವಾರ, ಅಕ್ಟೋಬರ್ ೪, ೨೦೧೮ (ಅಶ್ವಯುಜ ೧೨, ಶಕ ವರ್ಷ ೧೯೪೦)	ನಂ. ೧೩೮೯
Part-IVA	Bengaluru, Thursday, October 4, 2018 (Ashwayuja 12, Shaka Varsha 1940)	No. 1389

REVENUE SECRETARIAT

NOTIFICATION

No: RD 40 LGP 2018, Bengaluru, dated: 04/10/2018

The draft of the following rules further to amend the Karnataka Land Revenue Rules, 1966, was published as required by sub-section(1) of section 197 of Karnataka Land Revenue Act, 1964 (Karnataka Act 12 of 1964) in Notification No. RD 40 LGP 2018 dated:20/07/2018 published in part-IVA of the Karnataka Gazette dated:20/07/2018 inviting objections or suggestions from all persons likely to be affected thereby within fifteen days from the date of its publication in the official Gazette.

Whereas the said Gazette was made available to the public on 20/07/2018. And whereas two objections were received, within the period specified above and are disposed off after giving opportunity of hearing.

Now, therefore, in exercise of the powers conferred by sub-section (1) of section 197 of the Karnataka Land Revenue Act, 1964 (Karnataka Act 12 of 1964) the Government of Karnataka hereby makes the following rules to amend the Karnataka Land Revenue Rules, 1966, namely:-

RULES

1. Title and Commencement.-(1) These rules may be called the Karnataka Land Revenue (Third Amendment) Rules, 2018.

(2) They shall come into force from the date of their final publication in the Official Gazette.

2. Insertion of new rule 108-CCC.- After rule 108CC of the Karnataka Land Revenue Rules, 1966, (hereinafter referred to as the said rules) the following shall be inserted, namely:-

“108-CCC. Procedure under Section 94-A.- (1) For the purpose of sub-section (4) of section 94-A of the Act, any person who is in unauthorized occupation of the Government Land may make an application to the Tahsildar of the concerned Taluk along with a fee of rupees one hundred.

Provided that the person who have applied for regularization of unauthorized cultivation under Form-50 and Form-53 shall not be eligible for applying in Form-57.

(2) After receipt of application in Form-57, the concerned Tahsildar shall cause the particulars of the application to be entered in a register kept in his office, which shall be in Form-58, in the order of seniority of date of receipt of application.

(3) Tahsildar shall thereafter get the application scrutinized and send with all related documents to the officer authorized by him for further verification. On receipt of application and document from the Tahsildar, the Officer authorized by him shall make spot inspection, examine the documentary and circumstantial evidence, determine the eligibility or otherwise, record his findings and send a report to the Tahsildar, who is the Secretary to the Committee, within three months from the date of receipt of the documents. On receipt of the report from the officer, authorized with his findings, the Tahsildar shall make suitable recommendation to the Committee or Additional Committee as the case may be within one month from the receipt of the report.

(4) The Committee or the Additional Committee shall after verifying the particulars submitted by the applicant and recommendations of the Tahsildar, after holding such enquiry as deemed necessary determine the extent of land to which the applicant is entitled for grant and the amount required to be paid by him for the grant of land and publish a notice which shall be in Form-59 in the Chavadi of the village in which the land is situated and also in the Office of the Gram Panchayat inviting objections from the interested persons for the proposed grant within such time as may be specified in the notice which shall not be less than fifteen days from the date of the notice.

(5) After expiry of the period specified in the notice, the Committee or the Additional Committee shall, after considering the objections received and after further enquiry, if necessary recommend for the grant of land unauthorizedly occupied by the applicant or to dismiss it, subject to the provisions of rule 108-I.

(6) The provisions of sub rules (3), (4) and (6) of the rule-108D shall mutatis-mutandis apply for the purpose of grant of land under sub-section (4) of section 94A of the Act.

3. Amendment of rule 108-D-. In rule 108-D of the said rules, for sub-rule (6), the following shall be substituted, namely:-

"(6) Appeal against the orders made by the Tahsildar on the recommendations of the Committee or Additional Committee shall lie to the Assistant Commissioner:

Provided that in case the Chairman of the Additional Committee was Assistant Commissioner, then appeal shall lie to the Deputy Commissioner.

4. Amendment of rule 108-F-. In rule 108-F of the said rules, after clause (v) the following shall be inserted, namely:-

"(vi) Applicant is in unauthorized occupation of land applied, for at least a continuous period of not less than three years prior to the first day of January, 2005".

5. Amendment of rule 108-J-. In rule 108-J of the said rules, in sub-rule (1) after clause (i), the following shall be inserted, namely:-

"(i-a) after the non-alienation period, grantee shall obtain permission from the Government for alienation. The Government has first preference to purchase such land for its various public purposes on payment of guidance value of such land.

6. Insertion of new Forms-. After Form-56 of the said rules, the following shall be inserted, namely:-

"FORM-57

[See sub-rule(1) and (2) of rule 108-CCC]

Application for Grant of land unauthorisedly occupied

1.	Name of applicant	
2.	Age of applicant	
3.	Father's/Husband's Name	
4.	Address of the applicant	
5.	Aadhaar No.	
6.	Occupation	
7.	Is the applicant: (a) a member of the SC/ST (b) landless (c) insufficient holder/ marginal farmer	
8.	Gross Annual income of the applicant	
9.	Particulars of the land under unauthorised occupation by the applicant Dry; Wet; Garden; Plantation.	Village / Hobli/ Taluk/ District/ Sy.No. Ext/ Use of land
10.	Particulars of the land under unauthorised occupation by the applicant and applied for regularisation Dry; Wet; Garden; Plantation.	Village / Hobli/ Taluk/ District/ Sy.No. Ext/ Use of land

11.	Since how long the land is under unauthorised occupation	
12.	Particulars of the land already owned by the applicant inside/ outside the State	Village / Hobli/ Taluk/ District/ State/ Sy.No. Ext/ Use of land
13.	The total holding of land by applicant	
14.	Particulars of TT Fine paid, if any, (Enclose a copy of the receipt acknowledging payment made)	
15.	Whether there is a separate access to the encroached land	
16.	Whether the situation of the encroached land is such that it can be enjoyed independently.	
17.	Particulars of land previously granted to the applicant or any member of his family Dry; Wet; Garden; Plantation.	Village / Hobli/ Taluk/ District/ Sy.No. Ext/ Use of land
18.	Particulars of land sold which was previously granted to the applicant or any member of his family.	
19.	Whether any other member of the family of the applicant has encroached upon the Government land and applied for its regularization in Form 50 or in Form 53 and if so, the details thereof Dry; Wet; Garden; Plantation.	Village / Hobli/ Taluk/ District/ Sy.No. Ext/ Use of land
20.	Whether the applicant or any member of his family has previously applied for land and if so the particulars of the endorsement if any, received thereon.	

Certified that the particulars furnished above are true and correct to the best of my knowledge.

Place:
Date

Signature of the applicant.

ACKNOWLEDGEMENT

Registration No.

Dated:

Received an application from Shri/Smt..... for regularisation of unauthorised occupation of land in Sy. No..... of Village of Taluk.....

Receiving Assistant in the
Office with Seal

FORM-58

[See sub-rule(2) of rule 108-CCC]

Register of applications for regularization of unauthorized occupation of land of the Taluk/Districts

1. Serial No. Year
2. Date of receipt of Application.
3. Name of the applicant and his address.

4. Particulars of land applied for:
 - (i) Village;
 - (ii) Survey No.;
 - (iii) Description/Dry/Wet/Garden/Plantation;
 - (iv) Extent;
 - (v) Assessment.
5. Date of transmission to Revenue Inspector or Village Officer for report.
6. Date of spot inspection by the Tahsildar / Committee.
7. Date of receipt of report.
8. Estimated value and other particulars of malki.
9. Date of submission of the report to the sanctioning authority whether necessary.
10. Date of passing final orders and nature of such orders.
11. Date of communication of the provisional sanctioning order.
12. Date of payment of first installment.
13. Date of issue of provisional Saguvali Chit.
14. Date of payment of second installment.
15. Date of payment of third installment.
16. Date of issue of permanent Saguvali chit.
17. Remarks.

FORM-59

[See sub-rule(4) of rule 108-CCC]

NOTICE

It is hereby brought to the notice of all that where as Shri/Smt..... of.....Village and Hobli.....Taluk, has applied for the grant of land specified in the schedule below which is stated to be in his unauthorized occupation from(here specify the date). It is proposed to grant(here specify the extent of land proposed to be granted) out of the..... out of the(here specify the total extent of land under unauthorized occupation) of land on payment of Rs..... (here specify the amount to be paid). Any person having objection to the proposed grant may send his objections to the undersigned, in writing, so as to reach him on or before(here specify the date).

SCHEDULE

Place:
Date

Tahsildar

Certified that the above notice was published by affixing it in (name of Chavadi of the Village) and in (name of the Panchayat Officer) on(date to be specified).

Village Accountant

Revenue Inspector.

Note: Signature of atleast two literate residents of the village should be obtained."

By Order and in the name of the Governor of Karnataka

S.L.MAHANTHE GOWDA

Under Secretary to Government,
Revenue Department (Land Grants-1).



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಶನಿವಾರ, ಅಕ್ಟೋಬರ್ ೬, ೨೦೧೮ (ಅಶ್ವಯುಜ ೧೪, ಶಕ ವರ್ಷ ೧೯೪೦)	ನಂ. ೧೩೯೭
Part-IVA	Bengaluru, Saturday, October 6, 2018 (Ashwayuja 14, Shaka Varsha 1940)	No. 1397

FINANCE SECRETARIAT

NOTIFICATION

No. FD 7 PES 2018, Bengaluru, Dated: 06.10.2018

The draft of the following rules further to amend the Karnataka Excise (Sale of Indian & Foreign Liquors) Rules, 1968, which the Government of Karnataka proposes to make in exercise of the powers conferred by Section 71 of the Karnataka Excise Act, 1965 (Karnataka Act 21 of 1966) is hereby published as required by sub-section (1) of the said section for the information of all persons likely to be affected thereby and notice is hereby given that the said draft will be taken into consideration after fifteen days from the date of its publication in the official Gazette.

Any objection or suggestion which may be received by the State Government from any person in respect of the said draft before the expiry of the period specified above will be considered by the State Government. The objections and suggestions may be addressed to the Additional Chief Secretary to Government, Finance Department, Vidhana Soudha, Bengaluru – 560 001.

DRAFT RULES

1. Title and commencement.- (1) These rules may be called the Karnataka Excise (Sale of Indian & Foreign Liquors) (Amendment) Rules, 2018.

(2) They shall come into force from the date of their final publication in the Official Gazette.

2. Amendment of rule 3.- In the Karnataka Excise (Sale of Indian & Foreign Liquors) Rules, 1968 in rule 3, for sub-rule (4), the following shall be substituted, namely:-

“(4) Licence to clubs-The Agent, Secretary or Manager or any other person entrusted with the management of the business of the club shall apply and obtain licence in Form CL-4 from the Deputy Commissioner. The licensee under this clause may open upto four additional counters for serving liquor for the convenience of the members within the licensed premises with the approval of the Deputy Commissioner.

Explanation- For the purpose of this clause, club means and includes organisation, run by society, a trust registered under relevant Law or a Company registered under section 25 of the Companies Act, 1956 or section 8 of the Companies Act, 2013 or other association of individuals,

whether incorporated or not with the object of service motive, providing recreation, cultural, sports, gymnasium and service activities of entertainment.

Provided that no such licence under this clause shall be granted by the Deputy Commissioner, unless the following conditions are satisfied –

- (1) the club shall have been registered under the Karnataka Societies Registration Act, 1960 or Indian Trust Act 1882 or under section 25 of the Companies Act, 1956 or section 8 of the Companies Act, 2013 for a period of not less than five years and with not less than 100 permanent members;
- (2) It shall have its own land and building or shall have obtained it on lease for a term of eleven years or more;
- (3) It shall have facility for outdoor games like Tennis, Badminton, Volleyball etc., and indoor games like Carrom, Table Tennis etc., and a reading room or a library;
- (4) It shall have adequate facilities for catering food and drinks to the members; and
- (5) It shall have separate toilet with running water facilities for men and women;

Provided further that, existing clubs to whom licences are granted under this clause for the excise year 2001-2002 shall be allowed to renew their licences under the rule existing prior to the commencement of the Karnataka Excise (Sale of Indian and Foreign Liquors) (First Amendment) Rules, 2002.

Provided also that existing clubs to whom licences have already been granted but are registered under section 25 of the Companies Act, 1956 or under section 8 of the Companies Act, 2013 shall also be allowed to renew their licences.”

By order and in the name of the Governor of Karnataka

Dr.MANGALA.G.S.

Deputy Secretary to Government,
Finance Department
(Administration & Co-ordination)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಶನಿವಾರ, ಅಕ್ಟೋಬರ್ ೬, ೨೦೧೮ (ಅಶ್ವಯುಜ ೧೪, ಶಕ ವರ್ಷ ೧೯೪೦)	ನಂ. ೧೩೯೮
Part-IVA	Bengaluru, Saturday, October 6, 2018 (Ashwayuja 14, Shaka Varsha 1940)	No. 1398

FINANCE SECRETARIAT

NOTIFICATION

No. FD 11 PES 2018, Bengaluru, Dated: 06.10.2018

The draft of the following rules further to amend the Karnataka Excise (Brewery) Rules, 1967, which the Government of Karnataka proposes to make in exercise of the powers conferred by Section 71 of the Karnataka Excise Act, 1965 (Karnataka Act 21 of 1966) is hereby published as required by sub-section (1) of the said section for the information of all persons likely to be affected thereby and notice is hereby given that the said draft will be taken into consideration after fifteen days from the date of its publication in the official Gazette.

Any objection or suggestion which may be received by the State Government from any person in respect of the said draft before expiry of the period specified above will be considered by the State Government. The objections or suggestions may be addressed to the Additional Chief Secretary to Government, Finance Department, Vidhana Soudha, Bengaluru -560 001.

DRAFT RULES

1. Title and commencement.-(1) These rules may be called the Karnataka Excise (Brewery)(Amendment) Rules, 2018.

(2) They shall come into force from the date of their final publication in the official Gazette.

2.Amendment of rule 2.- In the Karnataka Excise (Brewery) Rules, 1967, (hereinafter referred to as the 'said rules'), in rule 2,

(i)in clause (hh), after the words "visitors to the Brewery", the words and figures "or for take-away in 1.5 Litre or 2 Litre growlers by consumers." shall be inserted;

(ii)after clause (k), the following shall be inserted, namely:-

“(kk) “Growler” means a glass, ceramic or stainless steel jug used to transport draught beer and for take-away by consumers.”

3.Amendment of Form 6.-In Form 6 of the said rules, in the heading, after the words “on the premises of Brewery”, the words and figures “or for take-away in 1.5 Litre or 2 Litre Growlers by consumers” shall be inserted

4. Amendment of Form 7.-In Form 7 of the said rules,–

- (i) in the heading, after the words “on the premises of Brewery”, the words and figures “or for take-away in 1.5 Litres or 2 Litres Growlers by consumers” shall be inserted; and
- (ii) in the heading "conditions" for condition number 11 and the entries relating thereto, the following shall be substituted, namely:-

“11.Draught Beer shall be sold only for consumption in the premises or for take-away in 1.5 Litre or 2 Litre Growlers by consumers subject to approval of declared price or declared revised price, as the case may be, as per rule 2-AE of the Karnataka Excise (Excise Duties and Fees) Rules, 1968. The rates of Excise Duty and Additional Excise Duty shall be the same as applicable to draught Beer.”

5.Substitution of Form 8.-For Form 8 of the said rules, the following shall be substituted, namely:-

"FORM 8
Stock Book No.1
[See rule 3-A (5)]
Daily Account Book to be maintained by the licensee

Month	Date	Opening balance			Receipt			Sale			Closing balance						
		Growlers		Bulk	Bottled	Growlers		Bulk	Bottled	Growlers		Bulk	Bottled				
		1.5 Litre	2 Litre			1.5 Litre	2 Litre			1.5 Litre	2 Litre			1.5 Litre	2 Litre		
(1)	(2)	(3)	(4)	(5)	(6)	(7)	(8)	(9)	(10)	(11)	(12)	(13)	(14)	(15)	(16)	(17)	(18)

"

By order and in the name of the Governor of Karnataka

Dr.MANGALA.G.S.
Deputy Secretary to Government,
Finance Department
(Administration & Co-ordination)